


ಕರ್ನಾಟಕದಲ್ಲೇ ಮೊಟ್ಟಮೊದಲ ಬಾರಿಗೆ UPSC/KAS ಪರೀಕ್ಷೆಯನ್ನು ಕನ್ನಡ
ಮಾಧ್ಯಮದಲ್ಲಿ ತಯಾರಿನಡೆಸಲು ರಚಿಸಿರುವಂತಹ ವೆಬ್ ಸೈಟ್



UPSC/KAS ಪ್ರಚಲಿತ ವಿದ್ಯಮಾನಗಳ ಮಾಸಿಕ ಕೈಪಿಡಿ
ಜನವರಿ -2019

ಭಾಗ- 2

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

<http://www.nammaiasacademy.com>

DOWNLOAD OUR ANDROID MOBILE APP

<http://www.nammaiasacademy.com/download-app>

POLITY

1. ಸಂವಿಧಾನದ 35 ಎ ವಿಧಿ

ಪ್ರಮುಖ ಸುದ್ದಿ

- ಜಮ್ಮು-ಕಾಶ್ಮೀರದ ಕಾಯಂ ನಿವಾಸಿಗಳಿಗೆ ವಿಶೇಷ ಹಕ್ಕುಗಳನ್ನು ಒದಗಿಸಿರುವ 35 ಎ ವಿಧಿಯ ಸಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ವಿಚಾರಣಾ ಕಲಾಪಗಳ ಪಟ್ಟಿಯಲ್ಲಿ ಸೇರಿಸುವ ಕುರಿತಂತೆ ತಾನು 'ಇನ್-ಚೇಂಬರ್'(ಸಾರ್ವಜನಿಕರು ಮತ್ತು ಮಾಧ್ಯಮಗಳಿಗೆ ಪ್ರವೇಶವಿಲ್ಲದ ಖಾಸಗಿ ವಿಚಾರಣೆ) ನಿರ್ಧಾರವನ್ನು ತೆಗೆದುಕೊಳ್ಳುವುದಾಗಿ ಸರ್ವೋಚ್ಚ ನ್ಯಾಯಾಲಯವು ತಿಳಿಸಿತು.

ಮುಖ್ಯ ಅಂಶಗಳು

ಹಿನ್ನೆಲೆ

- ಕಳೆದ ವರ್ಷದ ಆಗಸ್ಟಿನಲ್ಲಿ ಸರ್ವೋಚ್ಚ ನ್ಯಾಯಾಲಯವು, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯಿದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿವೇದಿಸಿಕೊಂಡಿದ್ದ ಹಿನ್ನೆಲೆಯಲ್ಲಿ 35 ಎ ವಿಧಿಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ಗೊಂಚಲಿನ ವಿಚಾರಣೆಯನ್ನು ಈ ವರ್ಷದ ಜನವರಿಗೆ ಮುಂದೂಡಿತ್ತು.

ಏನಿದು ಸಂವಿಧಾನದ 35 ಎ ವಿಧಿ?

- ಭಾರತೀಯ ಸಂವಿಧಾನದ ವಿಧಿ 35 ಎ ಯು "ಜಮ್ಮು ಮತ್ತು ಕಾಶ್ಮೀರ ರಾಜ್ಯದ ಶಾಸಕಾಂಗದ ಜನರಿಗೆ " ಶಾಶ್ವತ ನಿವಾಸಿಗಳು "ಎಂದು ವ್ಯಾಖ್ಯಾನಿಸಲು ಮತ್ತು ಶಾಶ್ವತ ನಿವಾಸಿಗಳಿಗೆ ವಿಶೇಷ ಹಕ್ಕುಗಳು ಮತ್ತು ಸೌಲಭ್ಯಗಳನ್ನು ಒದಗಿಸುವ ಒಂದು ಸಂವಿಧಾನದ ವಿಧಿ.
- ಇದನ್ನು ರಾಷ್ಟ್ರಪತಿಯವರ ಆದೇಶದ ಮೇರೆಗೆ ಸಂವಿಧಾನಕ್ಕೆ ಸೇರಿಸಲಾಗಿದೆ . ಅಂದರೆ 1954ರ ಸಂವಿಧಾನ (ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯದಂತೆ)ದ ಆದೇಶ. ಇದನ್ನು ಸಂವಿಧಾನದ 370 ನೇ ವಿಧಿಯ (1) "ಅಧಿಕಾರವನ್ನು ವ್ಯಕ್ತಪಡಿಸುವ" ಭಾರತದ ರಾಷ್ಟ್ರಪತಿ ಹೊರಡಿಸಿವೆ ಆದೇಶ , ಜಮ್ಮು ಮತ್ತು ಕಾಶ್ಮೀರ ರಾಜ್ಯ ಸರ್ಕಾರದ ಸಮ್ಮತಿಯೊಂದಿಗೆ ಸೇರಿಸಲಾಗಿದೆ.

ವಿಧಿಯ ಹಿನ್ನೆಲೆಯೇನು ?

- "ಶಾಶ್ವತ ನಿವಾಸಿಗಳಿಗೆ ಮತ್ತು ಅವರ ಹಕ್ಕುಗಳಿಗೆ ಸಂಬಂಧಿಸಿದಂತೆ ಕಾನೂನುಗಳನ್ನು ಉಳಿಸುವುದು – ಈ ಸಂವಿಧಾನದಲ್ಲಿ ಒಳಗೊಂಡಿರುವ ಯಾವುದನ್ನೂ ಸಹ,, ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಕಾನೂನು ಇಲ್ಲ ಮತ್ತು ರಾಜ್ಯ ಶಾಸಕಾಂಗವು ಜಾರಿಗೊಳಿಸಿಲ್ಲ.

- (ಎ) ಜಮ್ತು ಮತ್ತು ಕಾಶ್ಮೀರದ ರಾಜ್ಯದಲ್ಲಿ ಶಾಶ್ವತ ನಿವಾಸಿಗಳ ವರ್ಗಗಳನ್ನು ವ್ಯಾಖ್ಯಾನಿಸುವುದು; ಅಥವಾ
- (ಬಿ) ಅಂತಹ ಶಾಶ್ವತ ನಿವಾಸಿಗಳಿಗೆ ಯಾವುದೇ ವಿಶೇಷ ಹಕ್ಕುಗಳು ಮತ್ತು ಸೌಲಭ್ಯಗಳನ್ನು ಅನುಗ್ರಹಿಸುವುದು ಅಥವಾ ಇತರ ವ್ಯಕ್ತಿಗಳಿಗೆ ಈ ಕೆಳಗಿನವುಗಳ ಯಾವುದೇ ನಿರ್ಬಂಧಗಳನ್ನು ವಿಧಿಸುವುದರ ಬಗ್ಗೆ

ಶಾಶ್ವತ ನಿವಾಸಿಗಳಿಗೆ ವಿಶೇಷ ಹಕ್ಕುಗಳು ಮತ್ತು ಸೌಲಭ್ಯಗಳಾವುವು?

- ರಾಜ್ಯ ಸರ್ಕಾರದ ಅಡಿಯಲ್ಲಿ ಉದ್ಯೋಗ;
- ರಾಜ್ಯದಲ್ಲಿ ಸ್ಥಿರ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವುದು;
- ರಾಜ್ಯದಲ್ಲಿ ನೆಲೆಸುವಿಕೆ; ಅಥವಾ
- ರಾಜ್ಯ ಸರ್ಕಾರವು ನೀಡುವ ವಿದ್ಯಾರ್ಥಿವೇತನಗಳ ಹಕ್ಕು ಮತ್ತು ಇತರ ರೀತಿಯ ಸಹಾಯ,

ಈ ವಿಧಿಯಲ್ಲಿನ ಕಾನೂನುಬದ್ಧತೆ ಸಮಸ್ಯೆಗಳೇನು ?

- ಈ ಆದೇಶವು ಭಾರತದ ಸಂವಿಧಾನಕ್ಕೆ ಹೊಸ " 35 ಎ ವಿಧಿ " ಸೇರಿಸಿದೆ. ಆರ್ಟಿಕಲ್ 368 ರಲ್ಲಿ ನೀಡಲಾದ ಕಾರ್ಯವಿಧಾನದ ಪ್ರಕಾರ ಸಂಸತ್ತಿನ ಮೂಲಕ ಸಂವಿಧಾನದ ವಿಧಿಯನ್ನು ತಿದ್ದುಪಡಿಗೆ ಸಂಬಂಧಿಸಿದ ದಂತೆ ಅಥವಾ ಒಂದು ವಿಧಿಯನ್ನು ಸೇರಿಸುವುದು ಅಥವಾ ಅಳಿಸುವುದು.
- ಆದರೆ, ಸಂವಿಧಾನದ 35A ಅನ್ನು ಸಂಸತ್ತಿನಲ್ಲಿ ಮೊದಲು ಪ್ರಸ್ತಾಪಿಸಲಿಲ್ಲ . ಸಂವಿಧಾನಕ್ಕೆ ಈ ಕಲಂ ಸೇರ್ಪಡೆಯಾಗಿದ್ದು ಕೂಡ ಸಂಸತ್ತಿನ ನಿರ್ಣಯದ ಮೂಲಕ ಅಲ್ಲ; ಕಾಶ್ಮೀರಕ್ಕೆ ಸಂಬಂಧಪಟ್ಟಂತೆ ಇರುವ ವಿಶೇಷಾಧಿಕಾರ ಬಳಸಿ ರಾಷ್ಟ್ರಪತಿ ಹೊರಡಿಸಿದ ಅಧಿಸೂಚನೆಯ ಮೂಲಕ.
- ಆರ್ಟಿಕಲ್ 35A ರಚಿಸಿದ ಶಾಶ್ವತ ನಿವಾಸಿ ಪ್ರಮಾಣಪತ್ರ (PRC) ವರ್ಗೀಕರಣವು ಆರ್ಟಿಕಲ್ 14 ರ ಉಲ್ಲಂಘನೆಯಿಂದ ಬಳಲುತ್ತಿದೆ. ಅನಿವಾಸಿ ಭಾರತೀಯ ನಾಗರಿಕರಿಗೆ ಜಮ್ತು ಮತ್ತು ಕಾಶ್ಮೀರದ ಶಾಶ್ವತ ನಿವಾಸಿಗಳು ಹಕ್ಕುಗಳು ಮತ್ತು ಸೌಲಭ್ಯಗಳನ್ನು ಅವರಿಗೆ ಅನ್ವಯಿಸುವುದಿಲ್ಲ .

ಈ ವಿಧಿಯ ಪ್ರಮುಖ ಆಕ್ಷೇಪಣೆಗಳೇನು ?:

- 'ಅಲ್ಲಿನ ಮಹಿಳೆ, ರಾಜ್ಯದ ಹೊರಗಿನವರನ್ನು ಮದುವೆಯಾದರೆ ಈ ವಿಶೇಷ ಸೌಲಭ್ಯಗಳಿಂದ ವಂಚಿತಳಾಗುತ್ತಾಳೆ; ಆದರೆ ಅಲ್ಲಿನ ಪುರುಷ ಹೊರರಾಜ್ಯದ ಮಹಿಳೆಯನ್ನು ಮದುವೆಯಾದರೆ ಆತನ ಹಕ್ಕಿಗೆ ಧಕ್ಕೆ ಬರುವುದಿಲ್ಲ; ಆತನ ಪತ್ನಿಗೂ ಈ ಎಲ್ಲ ಹಕ್ಕುಗಳು ಪ್ರಾಪ್ತವಾಗುತ್ತವೆ'. ಇದು ಕಾಶ್ಮೀರಿ ಮಹಿಳೆಗೆ ಮಾಡುವ ಅನ್ಯಾಯ, ಲಿಂಗ ತಾರತಮ್ಯ ಎಂಬುದು ಆರೋಪ.
- ಮಹಿಳೆ ಪಿಆರ್ಸಿ ಹಿಡಿದಿಲ್ಲದ ವ್ಯಕ್ತಿಯನ್ನು ಮದುವೆಯಾಗಿದ್ದರೆ, ಉತ್ತರಾಧಿಕಾರಿಗಳಿಗೆ ಆಸ್ತಿಗೆ ಯಾವುದೇ ಹಕ್ಕನ್ನು ನೀಡದೆ 'ತಮ್ಮ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗಲು' ಮಹಿಳೆಯ ಹಕ್ಕುಗಳ ಉಲ್ಲಂಘನೆಯನ್ನು ಇದು ಸುಲಭಗೊಳಿಸುತ್ತದೆ. ಆದ್ದರಿಂದ, ಆಕೆಯ ಮಕ್ಕಳಿಗೆ ಶಾಶ್ವತ ನಿವಾಸಿ ಪ್ರಮಾಣಪತ್ರವನ್ನು ನೀಡಲಾಗುವುದಿಲ್ಲ ಮತ್ತು ಆ ಮೂಲಕ ಅವುಗಳನ್ನು ಆನುವಂಶಿಕತೆಗೆ ಯೋಗ್ಯವಾಗಿ ಪರಿಗಣಿಸಲಾಗುವುದಿಲ್ಲ - ಅಂತಹ ಮಹಿಳಾ ಆಸ್ತಿಯಲ್ಲಿ ಅವಳು ಶಾಶ್ವತ ನಿವಾಸಿಯಾಗಿದ್ದರೂ ಕೂಡ ಯಾವುದೇ ಹಕ್ಕು ನೀಡದಿರುವುದು.

- ಇದು ಜನಾಂಗದವರಿಂದ ವಾಸವಾಗಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದಂತಹ ಜನರ ಕಾರ್ಮಿಕರ ಮತ್ತು ಮೂಲದ ಹಕ್ಕುಗಳ ಮುಕ್ತ ಮತ್ತು ನಿರ್ಬಂಧವಿಲ್ಲದ ಉಲ್ಲಂಘನೆಯನ್ನು ಸುಗಮಗೊಳಿಸುತ್ತದೆ. 1957 ರ ಸಮಯದಲ್ಲಿ ರಾಜ್ಯಕ್ಕೆ ಕರೆತರಲ್ಪಟ್ಟ ವಾಲ್ಮೀಕಿಗಳಿಗೆ ಶಾಶ್ವತ ನಿವಾಸಿ ಪ್ರಮಾಣಪತ್ರಗಳನ್ನು ಅವರು ಮತ್ತು ಅವರ ಭವಿಷ್ಯದ ಪೀಳಿಗೆಗಳು ಸಫಾಯಿ-ಕರ್ಮಚಾರಿಗಳು (scavengers) ಆಗಿ ಮುಂದುವರಿದರೆ ಮಾತ್ರ ರಾಜ್ಯದಲ್ಲಿ ಉಳಿಯಬಹುದೆಂಬ ಷರತ್ತಿನ ಮೇಲೆ ನೀಡಲಾಯಿತು.

ಯಾಕೆ ಜಮ್ನು ಕಾಶ್ಮೀರ ಸದ ವಿವಾದದ ಸುದ್ದಿಯಲ್ಲಿರುತ್ತದೆ ?

- ಸ್ವತಂತ್ರ ಭಾರತ ಉಗಮಗೊಂಡು ಏಳು ದಶಕಗಳು ಕಳೆದರು ದೇಶದ ಒಂದು ಪ್ರಮುಖ ರಾಜ್ಯ ಸಮಸ್ಯೆಯಾಗಿ ಉಳಿದಿದೆ ಹಾಗೂ ಇಂದಿಗೂ ಅದರ ವಿಲೀನದ ಪ್ರಶ್ನೆಯನ್ನು ಎತ್ತಲಾಗುತ್ತಿದೆ ಎನ್ನುವ ಅಂಶವೇ ಜಮ್ನು ಕಾಶ್ಮೀರವನ್ನು ಕುರಿತು ಕುತೂಹಲವನ್ನು ಹುಟ್ಟಿಸುತ್ತದೆ.
- ಮಗ್ಗುಲ ಮುಳ್ಳು ಎಂದೇ ಕರೆಯಬಹುದಾದ ನೆರೆಯ ಪಾಕಿಸ್ತಾನ ಅವಕಾಶ ಸಿಕ್ಕಾಗಲಿಲ್ಲ ಭಾರತಕ್ಕೆ ಮಸಿಬಳಿಯಲು ಕಾಶ್ಮೀರ ವಿಷಯವನ್ನು ಎತ್ತುತ್ತದೆ. ಭಾರತದೊಂದಿಗಿನ ನಡೆಸಿದ ನೇರ ಯುದ್ಧದಲ್ಲಿ ಸೋಲುಂಡ ಪಾಕಿಸ್ತಾನ ಭಯೋತ್ಪಾದನೆಯ ಮೂಲಕ ಛಾಯಾ ಸಮರಮಾರ್ಗವನ್ನು ಹಿಡಿದಿದ್ದು ಕಾಶ್ಮೀರ ಅದರ ಪ್ರಥಮ ಗುರಿ ಎನ್ನುವುದು ಸುಸ್ಪಷ್ಟವಾಗಿದೆ.
- ಇನ್ನೊಂದೆಡೆ ಪೂರ್ವದ ಅರುಣಾಚಲವು ತನ್ನದು ಎಂದು ಹೇಳುವ ಚೀನಾ ಲಢಾಕ್ ಪ್ರದೇಶದ ಭೂಭಾಗವನ್ನು ಕಬಳಿಸಿದ್ದಲ್ಲದೇ ಆಗಾಗ ಗಡಿಯಲ್ಲಿ ತಂಟೆ ನಡೆಸುತ್ತದೆ. ಪಾಕಿಸ್ತಾನ, ಅಪಘಾನಿಸ್ತಾನ, ಚೀನಾ-ಟಿಬೆಟ್ ದೇಶಗಳೊಡನೆ ಗಡಿಹಂಚಿಕೊಂಡಿರುವ ಜಮ್ನು ಕಾಶ್ಮೀರ ಪ್ರದೇಶ ಸರ್ವವಿಧದಲ್ಲೂ ಅತ್ಯಂತ ಆಯಕಟ್ಟಿನ ಪ್ರದೇಶ. ಮಧ್ಯ ಏಷಿಯಾ ಮತ್ತು ಯೂರೋಪಗಳಿಗೆ ಕಾಶ್ಮೀರದ ಮೂಲಕ ರಸ್ತೆ ಸಂಪರ್ಕ ಸಾಧ್ಯವಿದೆ.
- ಇತಿಹಾಸ ಪ್ರಸಿದ್ಧ ವ್ಯಾಪಾರಿ ಮಾರ್ಗ ಸಿಲ್ಕ್ ರೂಟ್ ಕಾಶ್ಮೀರದ ಗಿಲ್ಲಿಟ್ ಮೂಲಕವೇ ಹಾದುಹೋಗುವುದು. ದಕ್ಷಿಣ ಏಷಿಯಾಕ್ಕೆ ನೀರುಣಿಸುವ ಅನೇಕ ನದಿಗಳ ಉಗಮ ಸ್ಥಾನ ರಾಜ್ಯದ ಹಿಮಾಲಯ ಪ್ರದೇಶ. ಒಂದು ರೀತಿಯಲ್ಲಿ ಈ ಆಯಕಟ್ಟಿನ ಪ್ರದೇಶವನ್ನು ನಿಯಂತ್ರಿಸುವವರು ಇಡೀ ಏಷಿಯಾವನ್ನು ಪ್ರಭಾವಿಸಬಲ್ಲರು. ಆದ್ದರಿಂದ ಜಮ್ನು ಕಾಶ್ಮೀರ ಭಾರತದ ಮಟ್ಟಿಗೆ ಅತ್ಯಂತ ಮಹತ್ವದ ಪ್ರದೇಶವಾಗಿದೆ.
- ಇದಲ್ಲದೇ ಜಮ್ನು ಕಾಶ್ಮೀರದ ಕುರಿತು ತಿಳಿದುಕೊಳ್ಳಲು ಇನ್ನೂ ಕೆಲವು ಕಾರಣಗಳಿವೆ. ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಮಾನವ ಹಕ್ಕು ಉಲ್ಲಂಘನೆಯ ವಿಷಯ ಬಂದಾಗಲಿಲ್ಲ ಭಾರತಕ್ಕೆ ಮಸಿ ಬಳಿಯಲು ಕಾಶ್ಮೀರದ ವಿಷಯ ತರಲಾಗುತ್ತದೆ. ಭಾರತೀಯ ಸೇನೆ ಕಾಶ್ಮೀರದಲ್ಲಿ ಅಕ್ಷಮ್ಯ ಅಪರಾಧವನ್ನೆಸಗಿದೆ ಎಂದು ಗುಲ್ಲೆಬ್ಬಿಸಲಾಗುತ್ತದೆ. ಮಾನವ ಹಕ್ಕು ವಿಷಯವನ್ನೇ ವ್ಯಾಪಾರಿ ಬಂಡವಾಳ ಮಾಡಿಕೊಂಡಿರುವ ಕೆಲವು ಸಂಸ್ಥೆಗಳು ಬೆಂಗಳೂರು ಸೇರಿದಂತೆ ಇತರ ನಗರಗಳಲ್ಲೂ ಕಾಶ್ಮೀರಿ ವಿಷಯವನ್ನಿಟ್ಟುಕೊಂಡು ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿವೆ.
- ಜೊತೆಗೆ ನಮ್ಮದೇ ದೇಶದ ಒಂದು ವರ್ಗದ ಬುದ್ಧಿಜೀವಿಗಳು ಶೈಕ್ಷಣಿಕ, ರಾಜಕೀಯ ಹಾಗೂ ನೀತಿ ನಿರೂಪಕ ವರ್ಗದ ವ್ಯಕ್ತಿಗಳು ಗೊತ್ತಿದ್ದೋ ಗೊತ್ತಿಲ್ಲದೆಯೋ ಜಮ್ನು ಕಾಶ್ಮೀರ ರಾಜ್ಯವನ್ನು ಕುರಿತು ತಪ್ಪು ಮಾಹಿತಿಯನ್ನು ಹರಡುವಲ್ಲಿ ಸಕ್ರಿಯರಾಗಿದ್ದಾರೆ. ನಿಯಂತ್ರಣ ರೇಖೆಯನ್ನೇ ಭಾರತ

ಪಾಕಿಸ್ತಾನದ ಶಾಶ್ವತ ಗಡಿಯನ್ನಾಗಿ ಮಾಡಬೇಕೆನ್ನುವುದರಿಂದ ಹಿಡಿದು, ಕಾಶ್ಮೀರ ಸ್ವಾಯತ್ತವಾಗಲಿ, ಪಾಕಿಸ್ತಾನಕ್ಕೆ ಸೇರಲಿ ಎಂದು ಪ್ರತಿಪಾದಿಸುವವರೂ ನಮ್ಮಲ್ಲಿದ್ದಾರೆ.

- ಎರಡನೆಯದಾಗಿ ಜಮ್ಮು ಕಾಶ್ಮೀರ ರಾಜ್ಯದ ಜನಸಂಖ್ಯೆ 1.2ಕೋಟಿ. ಅಂದರೆ ದೇಶದ ಜನಸಂಖ್ಯೆಯ ಶೇ 1ರಷ್ಟು ಮಾತ್ರ ಆದರೆ 2000ದಿಂದ 2014ರವರೆಗಿನ ಕಾಲದಲ್ಲಿ ಕೇಂದ್ರದಿಂದ ಜಮ್ಮು ಕಾಶ್ಮೀರ ಪಡೆದ ಅನುದಾನ ಶೇ 10ರಷ್ಟು (ಸುಮಾರು 1.14ಲಕ್ಷ ಕೋಟಿ ರೂಪಾಯಿಗಳು), ತಲಾವಾರು ಲೆಕ್ಕ ಮಾಡಿದಾಗ ಇದು ಉತ್ತರಪ್ರದೇಶದಂತಹ ರಾಜ್ಯದ ತುಲನೆಯಲ್ಲಿ 21 ಪಟ್ಟು ಹೆಚ್ಚು. ಜೊತೆಗೆ ಕಣಿವೆಯಲ್ಲಿನ ಭಯೋತ್ಪಾದನೆ ನಿಗ್ರಹ ಮತ್ತು ಶಾಂತಿ ಸ್ಥಾಪನೆಯ ಸಲುವಾಗಿ ಸೇನೆಯನ್ನು ನಿಯೋಜಿಸಿದ್ದರ ವೆಚ್ಚವನ್ನೂ ಸೇರಿಸಬಹುದು. ರಾಜ್ಯವೊಂದರಲ್ಲಿ ಆಗಾಗ ಭುಗಿಲೇಳುವ ವಿರೋಧಿ ಶಕ್ತಿಗಳನ್ನು ಸಂತೈಸಲು ಇಷ್ಟೊಂದು ಸಂಪನ್ಮೂಲ ಪೋಲಾಗಬೇಕೆ? ಎನ್ನುವುದು ಒಂದು ಗಹನವಾದ ಪ್ರಶ್ನೆ.
- ಮೂರನೆಯದಾಗಿ, ಭಯೋತ್ಪಾದನಾ ಚಟುವಟಿಕೆಗಳ ಮಾಹಿತಿ ಕಲೆಹಾಕುವ ಸಂಸ್ಥೆ ಸೌತ್ ಏಷಿಯಾ ಟೆರಿಸಂ ಪ್ರೋಟೆಕ್ಟ್ ಅಂಕಿ ಅಂಶಗಳ ಪ್ರಕಾರ 1988ರಿಂದ ಇಂದಿನವರೆಗೆ ಜಮ್ಮು ಕಾಶ್ಮೀರ ರಾಜ್ಯದಲ್ಲಿ ಭಯೋತ್ಪಾದನೆಯ ಹುಸಿಯದ್ದದಲ್ಲಿ 6229 ಯೋಧರು ಪ್ರಾಣಾರ್ಪಣೆಗೈದಿದ್ದಾರೆ. ಇತ್ತೀಚೆಗೆ ಹುತಾತ್ಮರಾದ ಗೋಕಾಕಿನ ಬಸವರಾಜ ಚನ್ನಪ್ಪಾ ಪಾಟಿಲ್, ನವಲಗುಂದದ ಹಸನಸಾಬ್ ಕುಡವಂದ್‌ರಂತಹ ಕರ್ನಾಟಕದ ಯೋಧರು ದೂರದ ಕಾಶ್ಮೀರದಲ್ಲಿ ಉಗ್ರಗಾಮಿಗಳ ಹೋರಾಟದಲ್ಲಿ ಪ್ರಾಣ ತೆತ್ತಿದ್ದಾರೆ. ಜೊತೆಗೆ ಸುಮಾರು 14 ಸಾವಿರಕ್ಕೂ ಹೆಚ್ಚು ನಾಗರಿಕರು, 23 ಸಾವಿರಕ್ಕೂ ಹೆಚ್ಚು ಉಗ್ರಗಾಮಿಗಳು ಬಲಿಯಾಗಿದ್ದಾರೆ. ಭಯೋತ್ಪಾದನೆಯ ಮೂಲಕ ಭಾರತದ ಮೇಲೆ ಛಾಯಾ ಸಮರದ ಮಾರ್ಗ ಹಿಡಿದಿರುವ ಪಾಕಿಸ್ತಾನದ ಪ್ರಮುಖ ಗುರಿ ಕಾಶ್ಮೀರ. ಕೊನೆಯದಾಗಿ ಒಂದು ಪ್ರದೇಶ ಮುಸಲ್ಮಾನ ಬಹುಸಂಖ್ಯೆವಾಗಿ ಪರಿವರ್ತಿತವಾದಾಗ ಉಂಟಾಗುವ ಸನ್ನಿವೇಶದ ಅಧ್ಯಯನ ಮಾಡರಿಯನ್ನು ಕಾಶ್ಮೀರ ಕಣಿವೆಯಲ್ಲಿ ಕಾಣಬಹುದು.

ಪ್ರತ್ಯೇಕತೆಯೆ ಧ್ವನಿ ಇರುವುದು ಕಾಶ್ಮೀರ ಪ್ರಾಂತದ ಕೇವಲ ಐದು ಜಿಲ್ಲೆಗಳಲ್ಲಿ ಮಾತ್ರ ?

- ಪ್ರತೀ ಬಾರಿ ಪ್ರತ್ಯೇಕತೆಯ ಕೂಗು ಹೆಚ್ಚಾಗಿ ಹಿಂಸಾಚಾರ ಬುಗಿಲೆದ್ದಾಗಲೂ ಇಡೀ ಜಮ್ಮು ಕಾಶ್ಮೀರ ಹೊತ್ತುರಿಯುತ್ತಿದೆ ಎಂದು ಮಾಧ್ಯಮಗಳು ಬಿಂಬಿಸುತ್ತವೆ. ಆದರೆ ಇದು ಭಾರತವಿರೋಧಿ ಬೇರಿರುವುದು ರಾಜ್ಯದ ಒಂದು ಸೀಮಿತ ಪ್ರದೇಶದಲ್ಲಿ ಎನ್ನುವುದು ತಥ್ಯ. ಜಮ್ಮು ಕಾಶ್ಮೀರದಲ್ಲಿ ಒಟ್ಟು 22 ಜಿಲ್ಲೆಗಳಿವೆ ಅವುಗಳಲ್ಲಿ ಕೇವಲ ಶ್ರೀನಗರ, ಬಾರಾಮುಲ್ಲಾ, ಅನಂತನಾಗ್, ಕುಲ್‌ಗಾಮ್, ಪುಲ್‌ವಾಮಾ ಈ ಐದು ಜಿಲ್ಲೆಗಳಲ್ಲಿ ಮಾತ್ರ ಪ್ರತ್ಯೇಕತೆಯ ಚಳುವಳಿ ಹೋರಾಟ ನಡೆಯುವುದು.
- ಉಳಿದ 17 ಜಿಲ್ಲೆಗಳಲ್ಲಿ ಇದುವರೆಗೆ ಒಮ್ಮೆಯೂ ಭಾರತ ವಿರೋಧಿ ಪ್ರದರ್ಶನ ಹರತಾಳಗಳು ನಡೆದಿಲ್ಲ. ಇನ್ನೊಂದು ಮುಖ್ಯ ಅಂಶ ಎಂದರೆ ಈ ಐದು ಜಿಲ್ಲೆಗಳು ಪಾಕಿಸ್ತಾನದ ಗಡಿ ಮತ್ತು ಗಡಿನಿಯಂತ್ರಣ ರೇಖೆಯಿಂದ ಸಾಕಷ್ಟು ದೂರದಲ್ಲವೆ. ಗಡಿನಿಯಂತ್ರಣ ರೇಖೆಗೆ ತಾಗಿರುವ ಪೂಂಘ್ ಮತ್ತು ಕಾರ್ಗಿಲ್ ಜಿಲ್ಲೆಗಳು ಶೇ. 90ರಷ್ಟು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿವೆ. ಆದರೆ ಈ ಜಿಲ್ಲೆಗಳಲ್ಲಿ ಇದುವರೆಗೆ ಒಬ್ಬನೇ ಒಬ್ಬ ಪ್ರತ್ಯೇಕತಾವಾದಿ ನಾಯಕ ಹುಟ್ಟಿಲ್ಲ, ಎಂದೂ ಭಾರತವಿರೋಧಿ ಪ್ರದರ್ಶನ ನಡೆದಿಲ್ಲ.

- 1947ರ ಸಂತರದ ಕಾಶ್ಮೀರದ ರಾಜಕೀಯವನ್ನು ಸೂಕ್ಷ್ಮವಾಗಿ ಗಮನಿಸಿದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಶ್ಮೀರಿ ಸುನ್ನಿ ಮುಸಲ್ಮಾನ ಕೇಂದ್ರಿತ ರಾಜಕೀಯ ವ್ಯವಸ್ಥೆ ತನ್ನ ಬೇರನ್ನು ಆಳವಾಗಿ ಇಳಿಸಿದೆ ಎನ್ನುವುದನ್ನು ಸ್ಪಷ್ಟವಾಗಿ ಕಾಣಬಹುದು. ರಾಜ್ಯದ ಶೇ 15ರಷ್ಟು ಪ್ರದೇಶದ ಮೂಲದಲ್ಲಿರುವ ಸುಮಾರು 33%ರಷ್ಟಿರುವ ಕಾಶ್ಮೀರಿ ಮಾತನಾಡುವ ಸುನ್ನಿ ಮುಸಲ್ಮಾನ ಸಮುದಾಯಕ್ಕೆ ಸೇರಿದ ಜನರು ಜಮ್ಮು ಕಾಶ್ಮೀರ ಆಡಳಿತ, ವ್ಯಾಪಾರ ವಹಿವಾಟು, ಕೃಷಿ ಎಲ್ಲವನ್ನೂ ನಿಯಂತ್ರಿಸುತ್ತಾರೆ. ಪ್ರತ್ಯೇಕತಾವಾದಿ ಹುರಿಯತ್ ಕಾನ್ಫರೆನ್ಸ್ ಹಾಗೂ ರಾಜ್ಯದ ಎರಡು ಪ್ರಮುಖ ರಾಜಕೀಯ ಪಕ್ಷಗಳಾದ ಪೀಪಲ್ಸ್ ಡೆಮಾಕ್ರಾಟಿಕ್ ಪಾರ್ಟಿ(ಪಿಡಿಪಿ) ಮತ್ತು ನ್ಯಾಶನಲ್ ಕಾನ್ಫರೆನ್ಸ್(ಎನ್‌ಸಿ)ಗಳ ನೀತಿಗಳನ್ನು ಇದೇ ಗುಂಪು ನಿರೂಪಿಸುತ್ತದೆ. ಕಾಂಗ್ರೆಸ್‌ನ ನೀತಿಯನ್ನು ಕೂಡ ಪ್ರಭಾವಿಸುತ್ತದೆ
- ಹುರಿಯತ್ ಕಾನ್ಫರೆನ್ಸ್ ಮುಂತಾದ ಪ್ರತ್ಯೇಕತಾವಾದಿ ಸಂಘಟನೆಗಳು, ಸ್ವಾಯತ್ತತೆಯ ಬೇಡಿಕೆಯಿಡುವ ನ್ಯಾಶನಲ್ ಕಾನ್ಫರೆನ್ಸ್, ಪಿಡಿಪಿ ಮೊದಲಾದ ರಾಜಕೀಯ ಪಕ್ಷಗಳು, ಪಾಕಿಸ್ತಾನಿ ಭಯೋತ್ಪಾದಕರ ಒಳನುಸುಳುವಿಕೆಗೆ ಸಹಾಯ ಮಾಡುವ ಗುಂಪುಗಳು, ಪ್ರತಿಭಟನೆಯ ಹೆಸರಿನಲ್ಲಿ ಕಲ್ಲೆಸೆದು ಹಿಂಸಾಚಾರ ಮಾಡುವವರು, ದೆಹಲಿಯ ಬುದ್ಧಿಜೀವಿ ವರ್ಗಗಳಲ್ಲಿ ಪ್ರತ್ಯೇಕತೆಯ ಭಾಷಣ ಬಿಗಿಯುವವರು, ಮಾಧ್ಯಮಗಳಲ್ಲಿ ಕಾಶ್ಮೀರವನ್ನು ಪ್ರತಿನಿಧಿಸುವವರು ಇವರೆಲ್ಲರೂ ಕಾಶ್ಮೀರಿ ಕಣಿವೆಯ ಸುನ್ನಿ ಮುಸಲ್ಮಾನ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಸಂವಿಧಾನದ 370ನೇ ವಿಧಿ ತಾತ್ಕಾಲಿಕ ?

- ಭಾರತದೊಂದಿಗಿನ ಜಮ್ಮು ಕಾಶ್ಮೀರ ವಿಲೀನವೇ ಪೂರ್ಣವಾಗಿಲ್ಲ, ರಾಜ್ಯದಲ್ಲಿ ಜನಮತಗಣನೆ ನಡೆಸಬೇಕು ಮತ್ತು ಸ್ವಾಯತ್ತವ್ಯವಸ್ಥೆ ನೀಡಬೇಕು ಮುಂತಾದ ಬೇಡಿಕೆಗಳನ್ನು ಆಗಾಗ ಮುಂದಿಡಲಾಗುತ್ತದೆ. ಕಾಶ್ಮೀರ ಭಾರತ ರಾಷ್ಟ್ರದ ಅಭಿನ್ನ ಅಂಗವಾಗಿತ್ತು ಎನ್ನುವುದು ಐತಿಹಾಸಿಕ ಸತ್ಯ. 1947 ಆಗಸ್ಟ್ 15ರ ಮಧ್ಯರಾತ್ರಿಗೆ ಭಾರತೀಯ ಸ್ವಾತಂತ್ರ್ಯ ಕಾಯಿದೆ 1947 (India Independence Act 1947)ರ ಅನ್ವಯ ಬ್ರಿಟಿಷರ ನೇರ ಆಡಳಿತಕ್ಕೊಳಪಟ್ಟ ಪ್ರಾಂತಗಳ ಮೇಲೆ ಬ್ರಿಟನ್ನಿನ ಸಾರ್ವಭೌಮತೆ ಕೊನೆಗೊಂಡು, ಹೊಸದಾಗಿ ನಿರ್ಮಿತವಾದ ಡೊಮಿನಿಯನ್‌ಗಳಾದ ಭಾರತ ಮತ್ತು ಪಾಕಿಸ್ತಾನಗಳಿಗೆ ಅಧಿಕಾರ ಹಸ್ತಾಂತರಗೊಂಡಿತು. ಹಾಗೆಯೇ ಸಾರ್ವಭೌಮತೆ ಪಡೆದ ಸಂಸ್ಥಾನ ರಾಜ್ಯಗಳು ಒಂದೊಂದಾಗಿ ಭಾರತ ಮತ್ತು ಪಾಕಿಸ್ತಾನಗಳಲ್ಲಿ ವಿಲೀನಗೊಂಡವು. ಮೈಸೂರು, ಟ್ರಾವಂಕೂರ್, ಪಟಿಯಾಲ ಮೊದಲಾದ ಸಂಸ್ಥಾನಗಳು ಭಾರತದೊಂದಿಗೆ ವಿಲಯನ ಒಪ್ಪಂದಕ್ಕೆ ಸಹಿಹಾಕಿದ ಮಾದರಿಯಲ್ಲೇ ಮಹಾರಾಜ ಹರಿಸಿಂಗ್ ಆಳ್ವಿಕೆಗೆ ಒಳಪಟ್ಟಿದ್ದ ಜಮ್ಮು ಕಾಶ್ಮೀರ 1947ರ ಅಕ್ಟೋಬರ್ 26ರಂದು ಭಾರತದಲ್ಲಿ ವಿಲೀನವಾಯಿತು.
- ಆದ್ದರಿಂದ ಜಮ್ಮು ಕಾಶ್ಮೀರದ ವಿಲೀನ ಅಂತಿಮ ಮತ್ತು ರಾಜ್ಯವು ಭಾರತ ಗಣತಂತ್ರದ ಅವಿಭಾಜ್ಯ ಅಂಗವಾಗಿದೆ. 1947ರಲ್ಲಿ ಪಾಕಿಸ್ತಾನ ಜಮ್ಮು ಕಾಶ್ಮೀರದ ಮೇಲೆ ಆಕ್ರಮಣ ನಡೆಸಿ ರಾಜ್ಯದ ಒಂದಿಷ್ಟು ಭಾಗವನ್ನು ಕಬಳಿಸಿತು. ಪ್ರಧಾನಿ ನೆಹರು ಈ ವಿಷಯವನ್ನು ವಿಶ್ವಸಂಸ್ಥೆಗೆ ಒಯ್ದು ಪರಿಣಾಮವಾಗಿ ಈ ವಿಷಯಕ್ಕೆ ಶೀಘ್ರ ಪರಿಹಾರ ಸಾಧ್ಯವಿರಲಿಲ್ಲ. 1950ರಲ್ಲೂ ಇದೇ ಪರಿಸ್ಥಿತಿ ಮುಂದುವರೆದಿದ್ದರಿಂದ ಯುದ್ಧಪೀಡಿತ ಪ್ರದೇಶವಾದ ಜಮ್ಮು ಕಾಶ್ಮೀರ ರಾಜ್ಯಕ್ಕೆ ಭಾರತದ ಸಂವಿಧಾನವನ್ನು ವಿಸ್ತರಿಸುವ ಸಲುವಾಗಿ ರಾಜ್ಯದ ಶಾಸಕಾಂಗ ಸಭೆಯನ್ನು ರಚಿಸಿ ಒಪ್ಪಿಗೆ

ಪಡೆಯುವುದು ಸಾಧ್ಯವಿರಲಿಲ್ಲ. ಆದ್ದರಿಂದ ರಾಜ್ಯದಲ್ಲಿ ಭಾರತ ಗಣತಂತ್ರದ ಸಂವಿಧಾನವನ್ನು ಜಾರಿಗೆ ತರುವ ತಾತ್ಕಾಲಿಕ ಮತ್ತು ಸಂಕ್ರಮಣ ಮಾರ್ಗವಾಗಿ 370ನೇ ವಿಧಿಯನ್ನು ಸೇರಿಸಿ ರಾಷ್ಟ್ರಾಧ್ಯಕ್ಷರಿಗೆ ಸಂವಿಧಾನ ಮತ್ತು ಸಂಸತ್ತು ಅಂಗೀಕರಿಸಿದ ಇತರ ಕಾನೂನುಗಳನ್ನು ಜಾರಿಗೊಳಿಸುವ ಪರಮಾಧಿಕಾರವನ್ನು ನೀಡಲಾಯಿತು.

- 370ನೇ ವಿಧಿಯಲ್ಲಿ ಶೇಖ್ ಅಬ್ದುಲ್ಲನ ಅಣತಿಯಂತೆ ಕೇಂದ್ರದ ಯಾವುದೇ ಕಾನೂನನ್ನು ಜಾರಿಗೊಳಿಸಬೇಕಾದರೆ ರಾಜ್ಯ ಶಾಸನಸಭೆಯ ಒಪ್ಪಿಗೆ ಪಡೆಯಬೇಕೆಂಬ ವಿಷಯವನ್ನೂ ಸೇರಿಸಲಾಯಿತು. 370ನೇ ವಿಧಿಯು ಕೇವಲ ತಾತ್ಕಾಲಿಕ ಮತ್ತು ಇದು ಜಮ್ಮು ಕಾಶ್ಮೀರ ರಾಜ್ಯಕ್ಕೆ ಸ್ವಾಯತ್ತತೆಯನ್ನು ನೀಡುತ್ತದೆ ಎನ್ನುವುದು ಸತ್ಯಕ್ಕೆ ದೂರವಾದುದು. ದುರದೃಷ್ಟವದ ವಿಷಯವೆಂದರೆ ಶೇಖ್ ಅಬ್ದುಲ್ಲ ಹಾಗೂ ತದನಂತರದ ಜಮ್ಮು ಕಾಶ್ಮೀರದ ಸರ್ಕಾರಗಳು 370ನೇ ವಿಧಿಯ ದುರುಪಯೋಗವನ್ನು ನಿರಂತರವಾಗಿ ನಡೆಸಿಕೊಂಡು ಬಂದಿವೆ. ತಾತ್ಕಾಲಿಕ ಪ್ರಾವಧಾನವಾಗಿದ್ದ 370ನೇ ವಿಧಿ ಇನ್ನೂ ರದ್ದಾಗಿಲ್ಲ.
- ಇದರ ಜೊತೆಗೆ ನೆಹರು ಶೇಖ್ ಸ್ನೇಹದ ಕೊಡುಗೆಯಾಗಿ 1954ರಲ್ಲಿ ಸಂವಿಧಾನ ತಿದ್ದುಪಡಿಯ ಸಂಸತ್ತಿನ ಪರಮಾಧಿಕಾರವನ್ನೂ ಬೈಪಾಸ್ ಮಾಡಿ ಸಂವಿಧಾನ ಆಜ್ಞೆಯ ಮೂಲಕ ಜಮ್ಮು ಕಾಶ್ಮೀರ ರಾಜ್ಯಕ್ಕೆ ಸಂಭಂಧಿಸಿದಂತೆ 35A ಎನ್ನುವ ಹೊಸ ವಿಧಿಯನ್ನು ಸಂವಿಧಾನಕ್ಕೆ ಸೇರಿಸಲಾಯಿತು. ಈ ವಿಧಿಯಲ್ಲಿ ಹೇಳಿದಂತೆ ರಾಜ್ಯ ಸರ್ಕಾರದ ನೌಕರಿ, ರಾಜ್ಯದಲ್ಲಿ ಸ್ಥರಾಸ್ತಿಯನ್ನು ಖರೀದಿಸುವುದು, ನಿವಾಸ ಮಾಡುವುದು, ರಾಜ್ಯ ಸರ್ಕಾರದ ವಿದ್ಯಾರ್ಥಿ ವೇತನ ಮೊದಲಾದ ವಿಷಯಗಳಲ್ಲಿ ರಾಜ್ಯ ಮಾಡುವ ಕಾನೂನುಗಳು ಭಾರತ ಸಂವಿಧಾನ ನೀಡುವ ಮೂಲಭೂತ ಹಕ್ಕುಗಳ ವ್ಯಾಪ್ತಿಯಿಂದ ಪ್ರಶ್ನಾತೀತವಾಗಿವೆ. ಉದಾಹರಣೆಗಾಗಿ ಜಮ್ಮು ಕಾಶ್ಮೀರ ರಾಜ್ಯದಲ್ಲಿ ಬೇರೆ ರಾಜ್ಯದ ಜನರು ಭೂಮಿ ಖರೀದಿಸ ವಾಸ ಮಾಡುವುದು ಸಾಧ್ಯವಿಲ್ಲ ಎಂದು ಕಾನೂನು ಮಾಡಲಾಗಿದೆ. ಇದು ಭಾರತದ ಸಂವಿಧಾನದ ಪ್ರಕಾರ ಮೂಲಭೂತ ಹಕ್ಕಿಗೆ ವಿರುದ್ಧವಾದುದು ಎಂದು ನ್ಯಾಯಾಲಯದಲ್ಲಿ ಪ್ರಶ್ನಿಸುವ ಹಾಗಿಲ್ಲ. ಹೀಗೆ ಸಂವಿಧಾನ 370 ಮತ್ತು 35A ವಿಧಿಗಳ ದುರ್ಬಳಕೆಯಿಂದ ಜಮ್ಮು ಕಾಶ್ಮೀರದಲ್ಲಿ ಘೋರ ತಾರತಮ್ಯ ನಿರಂತರ ನಡೆದು ಬಂದಿದೆ. ಆಸಕ್ತಿಯ ವಿಷಯವೆಂದರೆ 35A ವಿಧಿ ಸಂವಿಧಾನದ ಪಠ್ಯದಲ್ಲಿಲ್ಲೂ ಕಾಣಿಸಿಗುವುದಿಲ್ಲ.

2. ಬೇಟಿ ಬಚಾವೋ, ಬೇಟಿ ಪಡಾವೋ'

ಪ್ರಮುಖ ಸುದ್ದಿ

- 2015ರಲ್ಲಿಕೇಂದ್ರ ಸರಕಾರ ಮುನ್ನೆಲೆಗೆ ತಂದ 'ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ'ಯ ಪ್ರಚಾರಕ್ಕೆ ಕೊಟ್ಟಿರುವ ಪ್ರಾಮುಖ್ಯತೆಯನ್ನು ಕಾರ್ಯಗತಗೊಳಿಸಲು ಕೊಡದಿರುವುದು ಬೆಳಕಿಗೆ ಬಂದಿದೆ.

ಮುಖ್ಯ ಅಂಶಗಳು

- ಕೇಂದ್ರ ಸರಕಾರ ಚಾಲನೆ ನೀಡಿದ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ಪ್ರಚಾರ ಮತ್ತು ಜಾಹೀರಾತು ಸಂಬಂಧಿಸಿದ ಚಟುವಟಿಕೆಗಳಿಗೆ ನಿಧಿಯ ಶೇ.56ರಷ್ಟು ಹಣವನ್ನು ಉಪಯೋಗಿಸಿದೆ.

ಆದರೆ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಶೇ.25ಕ್ಕಿಂತ ಕಡಿಮೆ ಹಣವನ್ನು ವ್ಯಯಿಸುವ ಮೂಲಕ ಪ್ರತಿಪಕ್ಷಗಳ ಟೀಕೆಗೆ ಮತ್ತೊಮ್ಮೆ ಗುರಿಯಾಗಿದೆ.

ಏನಿದು ಭೇಟಿ ಬಚಾವೋ ಭೇಟಿ ಪಡಾವೋ ಯೋಜನೆ ?

- ಭಾರತ ಸರ್ಕಾರವು ಭೇಟಿ ಬಚಾವೋ ಭೇಟಿ ಪಡಾವೋ (ಬಿಬಿಬಿಪಿ) ಯೋಜನೆಯೊಂದನ್ನು ಹೆಣ್ಣು ಮಗುವಿನ ಬದುಕುಳಿಯುವಿಕೆ, ರಕ್ಷಣೆ ಮತ್ತು ಶಿಕ್ಷಣಕ್ಕಾಗಿ ಪರಿಚಯಿಸಿದೆ. ಇದು ಸಾಮಾಜಿಕ ಮನಸ್ಸನ್ನು ಬದಲಿಸುವ ಉದ್ದೇಶದಿಂದ ದೇಶದಾದ್ಯಂತ ಸಾಮೂಹಿಕ ಅಭಿಯಾನದ ಮೂಲಕ ಕ್ಷೀಣಿಸುತ್ತಿರುವ ಮಕ್ಕಳ ಸೆಕ್ಸ್ ಅನುಪಾತ (CSR) ಸಮಸ್ಯೆಯನ್ನು ಪರಿಹರಿಸಲು ಮತ್ತು ಸಮಸ್ಯೆಯ ವಿಷಮಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ
- ಈ ಯೋಜನೆಯು 100 ಜಿಲ್ಲೆಗಳಲ್ಲಿ ಕಡಿಮೆ ಮಕ್ಕಳ ಸೆಕ್ಸ್ ಅನುಪಾತದೊಂದಿಗೆ ಮಧ್ಯಸ್ಥಿಕೆ ಮತ್ತು ಬಹು-ವಲಯ ಕಾರ್ಯವನ್ನು ಕೇಂದ್ರೀಕರಿಸಿದೆ.
- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಜಂಟಿ ಉಪಕ್ರಮವಾಗಿದೆ ಭೇಟಿ ಬಚಾವೋ ಭೇಟಿ ಪಡಾವೋ ಯೋಜನೆ.

3. ಎಸ್ಸಿ/ಎಸ್ಬಿ ಕಾಯ್ದೆ ತಿದ್ದುಪಡಿಗೆ ತಡೆ ನೀಡಲು ಸುಪ್ರೀಂ ನಕಾರ

ಪ್ರಮುಖ ಸುದ್ದಿ

- ನಿರೀಕ್ಷಣಾ ಜಾಮೀನು ನಿರಾಕರಿಸುವ ದಿಸೆಯಲ್ಲಿ ಎಸ್ಸಿ/ಎಸ್ಬಿ ದೌರ್ಜನ್ಯ ತಡೆ ಕಾಯಿದೆಗೆ ತರಲು ಉದ್ದೇಶಿಸಿರುವ ತಿದ್ದುಪಡಿಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಮುಖ್ಯ ಅಂಶಗಳು

- ಕಳೆದ ವರ್ಷ ಮಾರ್ಚ್ 20ರಂದು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ಮರುಪರಿಶೀಲನೆ ಕೋರಿದ ಕೇಂದ್ರ ಸರ್ಕಾರದ ಮನವಿ ಮತ್ತು ಈ ಕಾಯಿದೆಯ ಹೊಸ ತಿದ್ದುಪಡಿ ಪ್ರಶ್ನಿಸಿದ ಅರ್ಜಿಗಳನ್ನು ಒಟ್ಟಿಗೆ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಮೂರ್ತಿ ಎ.ಕೆ.ಸಿಕ್ರಿ ನೇತೃತ್ವದ ಪೀಠ ಹೇಳಿದೆ. ಈ ಪ್ರಕರಣವು ನ್ಯಾಯಮೂರ್ತಿ ಯು.ಯು.ಲಲಿತ್ ಅವರನ್ನು ಒಳಗೊಂಡ ಸಂವಿಧಾನ ಪೀಠಕ್ಕೆ ವರ್ಗಾವಣೆಗೊಂಡಿದೆ.
- ದೌರ್ಜನ್ಯ ತಡೆ ಕಾಯಿದೆ ವ್ಯಾಪಕ ದುರ್ಬಳಕೆಯಾಗುತ್ತಿದೆ ಎನ್ನುವ ದೂರನ್ನು ಪರಿಗಣಿಸಿದ್ದ ಸುಪ್ರೀಂ ಕೋರ್ಟ್, ಇಂತಹ ಪ್ರಕರಣಗಳಲ್ಲಿ ಸೂಕ್ತ ತನಿಖೆ ನಡೆಸದೇ ಸರ್ಕಾರಿ ನೌಕರರನ್ನು ಬಂಧಿಸುವಂತಿಲ್ಲ ಎಂದು ಕಳೆದ ಮಾರ್ಚ್‌ನಲ್ಲಿ ತೀರ್ಪು ನೀಡಿತ್ತು. ಅಂದಿನ ಪೀಠದಲ್ಲಿ ನ್ಯಾ.ಲಲಿತ್ ಕೂಡ ಇದ್ದರು. ಈಗ ಅದಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಪುನಃ ಅವರ ನೇತೃತ್ವದ ಪೀಠಕ್ಕೆ ವರ್ಗಾಯಿಸಲಾಗಿದೆ.

ಎಸ್ಸಿ/ಎಸ್ಬಿ ದೌರ್ಜನ್ಯ ತಡೆ ಕಾಯಿದೆ ಹಿನ್ನೆಲೆ

- ಎಸ್ಸಿ / ಎಸ್ಸಿಬಿ ಕಾಯಿದೆ ಮೂಲತಃ 1955 ರಲ್ಲಿ ಸಂಸತ್ತು ಅಸ್ಪೃಶ್ಯತೆ (ಅಪರಾಧ) ಕಾಯಿದೆ ಎಂದು ಜಾರಿಗೊಳಿಸಲಾಯಿತು .
- ಇದನ್ನು 1976 ರಲ್ಲಿ ಸಿವಿಲ್ ರೈಟ್ಸ್ (ಪಿಸಿಆರ್) ರಕ್ಷಣೆಯಂತೆ ಮರುನಾಮಕರಣ ಮಾಡಲಾಯಿತು ಆದರೆ ಕಾನೂನು 1980 ರ ದಶಕದಲ್ಲಿ ನಿಷ್ಪರಿಣಾಮಕಾರಿಯಾಗಿ ಪರಿಗಣಿಸಲ್ಪಟ್ಟಿತು ಮತ್ತು 1989 ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು (ದೌರ್ಜನ್ಯ ತಡೆಗಟ್ಟುವಿಕೆ) ಕಾಯಿದೆಗೆ ಬದಲಾಯಿತು.
- 2015 ರಲ್ಲಿ, ಅಪರಾಧ ಚಟುವಟಿಕೆಗಳಂತೆ ಹಿಂದುಳಿದ ಜಾತಿ ಜನರ ಮೇಲಾಗ್ಯೆ ಮೇಲ್ಮಟ್ಟದ ಜಾತಿಗಳ ಮುಖಾಮುಖಿಯಾಗುವಂತಹ ಕಾರ್ಯಗಳನ್ನು ಸೇರಿಸುವ ಮೂಲಕ ಹೆಚ್ಚಿನ ಅಪರಾಧಗಳನ್ನು ತನ್ನ ವ್ಯಾಪ್ತಿಯೊಳಗೆ ತರಲಾಯಿತು.

ಸುಪ್ರೀಂ ಕೋರ್ಟ್ ನೀಡಿರುವ ನಿದರ್ಶನ

- ಸುಪ್ರೀಂ ಕೋರ್ಟ್ ನ ಎರಡು ನ್ಯಾಯಾಧೀಶರ ಪೀಠವು ರಾಜಕೀಯ ಅಥವಾ ವೈಯಕ್ತಿಕ ಕಾರಣಗಳಿಗಾಗಿ “ಸ್ವಾಭಾವಿಕ ಹಿತಾಸಕ್ತಿಯಿಂದ” ಆಕ್ಷೇಪ “ದುರುಪಯೋಗದ ಸಂದರ್ಭಗಳು” ಎಂದು ತೀರ್ಪು ನೀಡಿತು.
- ನಂತರ, ಆಕ್ಷೇಪ “ಸುಳ್ಳು ಪರಿಣಾಮಗಳನ್ನು ತಪ್ಪಿಸಲು” ಅದರ ಅಡಿಯಲ್ಲಿ ಬಂಧನಕ್ಕಾಗಿ ಮಾರ್ಗದರ್ಶಿ ಸೂತ್ರಗಳನ್ನು ನೀಡಿತು .
- ಮೊಕದ್ದಮೆಯನ್ನು ದಾಖಲಿಸುವ ಮೊದಲು ಆರೋಪಗಳು “ನಿಷ್ಪ್ರಯೋಜಕ ಅಥವಾ ಪ್ರೇರೇಪಿತವಾಗಿಲ್ಲ” ಎಂದು ಖಚಿತಪಡಿಸಿಕೊಳ್ಳಲು ಪ್ರಾಥಮಿಕ ತನಿಖೆಯನ್ನು ಡಿವಿಷನ್ ನಡೆಸಬಹುದು ಎಂದು ನ್ಯಾಯಾಲಯ ತಿಳಿಸಿದೆ.
- ನೇಮಕಾತಿ ಅಧಿಕಾರದ ಅನುಮತಿಯೊಂದಿಗೆ ಸಾರ್ವಜನಿಕ ಸೇವೆ ಆರೋಪಿಗಳನ್ನು ಮಾತ್ರ ಬಂಧಿಸಬಹುದೆಂದು ಹೇಳಿದ್ದಾರೆ. ಜಿಲ್ಲೆಯ ಹಿರಿಯ ಪೊಲೀಸ್ ಅಧೀಕ್ಷಕರಿಂದ ಅನುಮತಿ ಪಡೆದ ನಂತರ ಮಾತ್ರ ಇತರರನ್ನು ಬಂಧಿಸಬಹುದು.
- ಅನುಮತಿ ನೀಡುವ ಮತ್ತು ಆರೋಪಿಗಳಿಗೆ ಮತ್ತು ಸಂಬಂಧಪಟ್ಟ ನ್ಯಾಯಾಲಯಕ್ಕೆ ಕೊಡುವ ಕಾರಣಕ್ಕಾಗಿ ಎಸ್‌ಎಸ್‌ಬಿ ಬರೆಯುವಲ್ಲಿ ದಾಖಲಿಸಬೇಕು.

ಈ ನಿರ್ಧಾರ ಏಕೆ?

- 2015 ರ ನ್ಯಾಶನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (ಎನ್‌ಸಿಆರ್‌ಬಿ) ದತ್ತಾಂಶವನ್ನು ಬೆಂಚ್ ಉಲ್ಲೇಖಿಸಿದೆ. ಈ ಕಾಯಿದೆಯಡಿಯಲ್ಲಿ 15-16 ರಷ್ಟು ದೂರುಗಳನ್ನು ಮುಚ್ಚಿದ ವರದಿಗಳನ್ನು ಸಲ್ಲಿಸಲಾಗಿದೆ.
- ನ್ಯಾಯಾಲಯಗಳು ತೆಗೆದುಕೊಳ್ಳುವ ಅಂತಹ ಪ್ರಕರಣಗಳಲ್ಲಿ 75 ಪ್ರತಿಶತದಷ್ಟು ಪ್ರಕರಣಗಳು ವಿಚಾರಣೆಗೆ ಒಳಗಾದವು / ಪ್ರಕರಣಗಳನ್ನು ಹಿಂತೆಗೆದುಕೊಳ್ಳುವುದು ಅಥವಾ ಸಂಯೋಜಿಸುವುದು
- ಸುಳ್ಳು ಸೂಚನೆ ಮತ್ತು ಅನಗತ್ಯವಾದ ಬಂಧನದಿಂದಾಗಿ ಕಾನೂನಿನಡಿಯಲ್ಲಿ ಯಾವುದೇ ಅನುಮೋದನೆ ಇಲ್ಲದ ಕಾರಣ ಮುಗ್ಧ ನಾಗರಿಕರನ್ನು ಕಾಪಾಡುವುದು ಅಗತ್ಯವಾಗಿತ್ತು

ಈ ತಿದ್ದುಪಡಿ ಏನು?

- ತಿದ್ದುಪಡಿಯು ಮೂಲ ಕಾಯಿದೆಯಲ್ಲಿನ 18 ನೇ ಅಧಿನಿಯಮಕ್ಕೆ ಮೂರು ಹೊಸ ಅಧಿನಿಯಮಗಳನ್ನು ಸೇರಿಸಲು ಪ್ರಯತ್ನಿಸುತ್ತದೆ.
- ಆಕ್ಟ್ ಉದ್ದೇಶಗಳನ್ನು ಮೊದಲನೆಯದಾಗಿ ಹೇಳುವ ಪ್ರಕಾರ, “ಯಾವುದೇ ವ್ಯಕ್ತಿಗೆ ವಿರುದ್ಧವಾಗಿ ಮೊದಲ ಮಾಹಿತಿ ವರದಿ (ಎಫ್‌ಐಆರ್) ನ ನೋಂದಣಿಗಾಗಿ ಪ್ರಾಥಮಿಕ ವಿಚಾರಣೆ ಅಗತ್ಯವಿರುವುದಿಲ್ಲ.
- ಎರಡನೆಯದಾಗಿ “ಆಕ್ಟ್ ಅಡಿಯಲ್ಲಿ ಒಂದು ಅಪರಾಧ ಮಾಡಿದ ಆರೋಪಿಸಿ ವ್ಯಕ್ತಿಯ ಬಂಧನ ಯಾವುದೇ ಅನುಮತಿ ಅಗತ್ಯವಿರುವುದಿಲ್ಲ”.
- ನಿರೀಕ್ಷಿತ ಜಾಮೀನು ಕುರಿತು ವ್ಯವಹರಿಸುವಾಗ ಸಿಆರ್‌ಪಿಸಿ ಸೆಕ್ಷನ್ 438 ರ ನಿಬಂಧನೆಗಳು ಈ ಕಾಯಿದೆಯಲ್ಲಿ “ಯಾವುದೇ ನ್ಯಾಯಾಲಯದ ಯಾವುದೇ ತೀರ್ಪು ಅಥವಾ ಆದೇಶದ ಹೊರತಾಗಿಯೂ” ಒಂದು ಪ್ರಕರಣಕ್ಕೆ ಅನ್ವಯಿಸುವುದಿಲ್ಲ ಎಂದು ಮೂರನೆಯದು ಹೇಳುತ್ತದೆ

4. ಆರ್.ಬಿ.ಐ. ಗೆ 'ಸುಪ್ರೀಂ' ನೋಟಿಸ್

ಪ್ರಮುಖ ಸುದ್ದಿ

- ಆರ್‌ಟಿಐ ಕಾಯಿದೆಯಡಿಯಲ್ಲಿ ಆರ್‌ಬಿಐ ಬ್ಯಾಂಕ್ ಮಾಹಿತಿ ನೀಡಲು ತಿರಸ್ಕರಿಸಿದ ಪ್ರಕರಣ ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಅಷ್ಟೇಅಲ್ಲದೇ ಈ ಸಂಬಂಧ ಆರ್‌ಬಿಐಗೆ ಸುಪ್ರೀಂಕೋರ್ಟ್ ನೋಟಿಸ್ ಕೂಡ ನೀಡಿದೆ.

ಮುಖ್ಯ ಅಂಶಗಳು

ಸುಪ್ರೀಂಕೋರ್ಟ್ ನೋಟಿಸ್ ನೀಡಲು ಕಾರಣವೇನು ?

- ಆರ್‌ಬಿಐ ಹಾಗೂ ಮಾಜಿ ಗವರ್ನರ್ ಊರ್ಜಿತ್ ಪಟೇಲ್ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸಲಾಗಿತ್ತು. ಬ್ಯಾಂಕ್ ನಿಯಮಗಳನ್ನು ಉಲ್ಲಂಘಿಸಿ, ದಂಡತೆತ್ತ ಬ್ಯಾಂಕ್‌ಗಳ ಪಟ್ಟಿಯನ್ನು ನೀಡುವಂತೆ ಆರ್‌ಬಿಐಗೆ ಕೇಳಲಾಗಿತ್ತಂತೆ. ಮಾಹಿತಿ ಹಕ್ಕು ಹೋರಾಟಗಾರರು ಕೇಳಿರುವ ಮಾಹಿತಿಯನ್ನು ತಿರಸ್ಕರಿಸಿದ ಆರ್‌ಬಿಐ ಉದ್ದೇಶಪೂರ್ವಕವಾಗಿಯೇ ಸುಪ್ರೀಂಕೋರ್ಟ್‌ನ ತೀರ್ಪನ್ನು ಉಲ್ಲಂಘಿಸುತ್ತಿದೆ ಎಂದು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಕ್ರಮಕೈಗೊಳ್ಳುವಂತೆ ದೂರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಎಲ್.ಎನ್. ರಾವ್ 4 ವಾರದೊಳಗೆ ಉತ್ತರ ನೀಡುವಂತೆ ನೋಟಿಸ್ ನೀಡಿದ್ದಾರೆ.

ಭಾರತೀಯ ಕಾನೂನಿನ ಅಡಿಯಲ್ಲಿ ನ್ಯಾಯಾಂಗ ನಿಂದನೆ ಎಂದರೇನು ?

- ನ್ಯಾಯಾಂಗ ನಿಂದನೆ ಅಧಿನಿಯಮ 1971 ಕಾನೂನಿನಲ್ಲಿ ಎರಡು ರೀತಿ ನಿಂದನೆಗಳು ಕಂಡುಬರುತ್ತವೆ. ಮೊದಲನೆಯದು: 'ಕ್ರಿಮಿನಲ್ ಕಂಟೆಂಪ್ಟ್' ಎರಡನೆಯದು: 'ಸಿವಿಲ್ ಕಂಟೆಂಪ್ಟ್'

ಈ ಕ್ರಿಮಿನಲ್ ಕಂಟೆಂಟ್‌ನಲ್ಲಿ ಯಾವುದೇ ವ್ಯಕ್ತಿ (ನ್ಯಾಯಾಧೀಶನನ್ನೂ ಒಳಗೊಂಡಂತೆ)

ನ್ಯಾಯಾಲಯದ ಅಧಿಕಾರವನ್ನು ಉತ್ಪ್ರೇಕ್ಷೆ ಮಾಡುವಂತೆ ಮೌಖಿಕವಾಗಿ, ಲಿಖಿತವಾಗಿ ಅಥವಾ ಹಾ
ಭಾವದ ಮೂಲಕ ಆಗೌರವವನ್ನುಂಟು ಮಾಡಿದರೆ,

- ಕಾನೂನು ಬದ್ಧ ವಿಚಾರಣೆಯಲ್ಲಿ ಮೂಗು ತೂರಿಸಿದರೆ ಅಥವಾ ಆ ರೀತಿ ಕಂಡು ಅಥವಾ ಪೂರ್ವಾಗ್ರಹ ಅಭಿಪ್ರಾಯ ವ್ಯಕ್ತಪಡಿಸಿದರೆ,
- ನ್ಯಾಯದಾನ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯಿಂದ ಅಕ್ರಮವಾಗಿ ಅಡ್ಡಿಪಡಿಸಿದರೆ, ಹಸ್ತಕ್ಷೇಪವನ್ನುಂಟುಮಾಡಿದರೆ ಈ ಕೃತ್ಯಗಳಿಂದ ನ್ಯಾಯಾಂಗ ನಿಂದನೆಯಾಗುತ್ತದೆ.
- ಇನ್ನು 'ಸಿವಿಲ್ ಕಂಟೆಂಟ್‌' ಅಂದರೆ, ಉದ್ದೇಶಪೂರ್ವಕವಾಗಿ ನ್ಯಾಯಾಲಯದ ತೀರ್ಪು, ಆದೇಶ , ನಿರ್ದೇಶನಗಳನ್ನು, ನ್ಯಾಯಾಲಯದ ನಡವಳಿಕೆಗಳನ್ನು ಅಥವಾ ನ್ಯಾಯಾಲಯದೊಂದು ನೀಡಿದ ವಚನವನ್ನು ಉಲ್ಲಂಘಿಸಿದರೆ, ಮಾತ್ರ ಅದು ಸಿವಿಲ್ ನ್ಯಾಯಾಂಗ ನಿಂದನೆ ಯಾಗುತ್ತದೆ. ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ, ಈ ನ್ಯಾಯಾಂಗ ನಿಂದನೆ ಅಧಿನಿಯಮದಲ್ಲಿ 'ಕೋರ್ಟ್' ಎನ್ನುವ ಪದದ ನೀಡಲಾಗಿಲ್ಲ. ಆದರೆ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ಗಳು ಈ ಅಧಿನಿಯಮದ ವ್ಯಾಪ್ತಿಗೆ ಬರುವುದಿಲ್ಲವೆಂಬುದು ಮುಖ್ಯ ಸಂಗತಿ.

5. ಉಡಾನ್- 3

ಪ್ರಮುಖ ಸುದ್ದಿ

- ಪ್ರಾದೇಶಿಕ ವಿಮಾನ ಸಂಪರ್ಕ ಯೋಜನೆ ಉಡಾನ್ ಅಡಿಯಲ್ಲಿ ಮತ್ತೆ 235 ಮಾರ್ಗಗಳನ್ನು ಕೇಂದ್ರ ಸರ್ಕಾರ ಘೋಷಿಸಿದೆ.

ಮುಖ್ಯ ಅಂಶಗಳು

- ಮೂರನೇ ಹಂತದ ಯೋಜನೆ ಇದಾಗಿದ್ದು, ಸ್ಪೈಸ್‌ಜೆಟ್, ಜೆಟ್ ಏರ್‌ವೇಸ್, ಏರ್ ಇಂಡಿಯಾದ ಸಬ್ಸಿಡರಿ ಅಲ್ಟಿಯನ್ಸ್, ಟರ್ಬೊ ಏವಿಯೇಶನ್ ಇತ್ಯಾದಿ ಏರ್‌ಲೈನ್‌ಗಳು ನಾನಾ ವಿಮಾನ ಮಾರ್ಗಗಳಲ್ಲಿ ಹಾರಾಟಕ್ಕೆ ಅನುಮೋದನೆ ಪಡೆದಿವೆ.
- ಒಟ್ಟು 11 ಏರ್‌ಲೈನ್ ಕಂಪನಿಗಳಿಗೆ 235 ಮಾರ್ಗಗಳನ್ನು ಮಂಜೂರು ಮಾಡಲಾಗಿದೆ.

ಏನಿದು ಉಡಾನ್ ಯೋಜನೆ ?

- ದೇಶಾದ್ಯಂತ ಪ್ರಾದೇಶಿಕ ಮಟ್ಟದ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಿ ವಿಮಾನ ಹಾರಾಟದ ಸೌಲಭ್ಯ ಕಲ್ಪಿಸುವುದು, ಜನ ಸಾಮಾನ್ಯರಿಗೂ ಅಗ್ಗದ ದರದಲ್ಲಿ ವಿಮಾನಯಾನ ಕಲ್ಪಿಸುವುದು ಉಡಾನ್ ಯೋಜನೆಯ ಉದ್ದೇಶವಾಗಿದೆ.
- (ಉಡೇ ದೇಶ್ ಕಾ ಆಮ್ ನಾಗರಿಕ್) ಈ ಯೋಜನೆಯಡಿಯಲ್ಲಿ ಏರ್ ಟಿಕೆಟ್ ದರಗಳಿಗೆ ಮಿತಿ ಇರುವುದರಿಂದ ಜನ ಸಾಮಾನ್ಯರಿಗೆ ಅಗ್ಗದ ದರದಲ್ಲಿ ವಿಮಾನದಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತದೆ. 2017ರಲ್ಲಿ ಈ ಮಹತ್ವಾಕಾಂಕ್ಷೆಯ ಯೋಜನೆಗೆ ಚಾಲನೆ ನೀಡಲಾಗಿತ್ತು.

6. ಭಾರತ ಪರ್ವ ಕಾರ್ಯಕ್ರಮ

ಪ್ರಮುಖ ಸುದ್ದಿ

- ಏಕ್ ಭಾರತ್- ಶ್ರೇಷ್ಠ ಭಾರತ್‌ನ ಸ್ಫೂರ್ತಿಯಾಗಿರುವ, ಳನೇ ಆವೃತ್ತಿಯ ಭಾರತ ಪರ್ವ ಕಾರ್ಯಕ್ರಮ ದೆಹಲಿಯ ಕೆಂಪುಕೋಟಿಯಲ್ಲಿ ಇತ್ತೀಚೆಗೆ ಆರಂಭಗೊಂಡಿದೆ.

ಮುಖ್ಯ ಅಂಶಗಳು

- ಈ ತಿಂಗಳ ಓರವರೆಗೆ ಈ ಕಾರ್ಯಕ್ರಮ ಮುಂದುವರಿಯಲಿದೆ. ಗಣರಾಜ್ಯೋತ್ಸವದ ಸಂಭ್ರಮ, ದೇಶದ ಶ್ರೀಮಂತ ಸಂಸ್ಕೃತಿಯ ಅನಾವರಣ ಭಾಗವಾಗಿ ಭಾರತ್ ಪರ್ವ ಕಾರ್ಯಕ್ರಮವನ್ನು ಆರಂಭಿಸಲಾಗಿದೆ.

ಏನಿದು ಏಕ್ ಭಾರತ್ ಶ್ರೇಷ್ಠ ಭಾರತ್ ಯೋಜನೆ ?

- ಪ್ರತಿ ವರ್ಷ ಒಂದು ರಾಜ್ಯ ಭಾರತದ ಯಾವುದೇ ರಾಜ್ಯದ ಜತೆ ಬಾಂಧವ್ಯ ಕಲ್ಪಿಸಿಕೊಳ್ಳಬೇಕು. 2019ಕ್ಕೆ ಹರಿಯಾಣ , ತಮಿಳು ನಾಡು ಜತೆ ನಂಟು ಕಟ್ಟಿಕೊಳ್ಳುತ್ತದೆ ಎಂದು ಭಾವಿಸೋಣ. ಆಗ ಹರಿಯಾಣದ ನೂರು ಶಾಲೆಗಳಲ್ಲಿ ಕನಿಷ್ಠ ನೂರು ತಮಿಳು ವಾಕ್ಯಗಳನ್ನು ಕಲಿಸಬೇಕಾಗುತ್ತದೆ. ತಮಿಳಿನ ಒಂದು ಹಾಡನ್ನು ಹೇಳಿಕೊಡಬೇಕು. ಆಹಾರ ಮೇಳ ನಡೆಸಬೇಕು. ತಮಿಳುನಾಡು ಜನತೆ, ಹರಿಯಾಣಕ್ಕೆ, ಹರಿಯಾಣದವರು ತಮಿಳುನಾಡಿಗೆ ಪ್ರವಾಸ ಹೋಗಬೇಕು. 2020ಕ್ಕೆ ಹರಿಯಾಣಾ ಮತ್ತೊಂದು ರಾಜ್ಯದ ಜತೆ ಬಂಧವನ್ನು ಸಾಧಿಸಬೇಕು. ಹೀಗೆ ಈ ಸರಪಳಿ ಮುಂದುವರಿಯುತ್ತದೆ. ಭಾರತದ ಏಕತೆ ಮತ್ತು ಸಮಗ್ರತೆಯ ಅರಿವು ಇದರಿಂದಾಗುತ್ತದೆ.
- 2 ರಾಜ್ಯಗಳು ಸಹಭಾಗಿತ್ವದಲ್ಲಿ ಒಂದು ವರ್ಷ ಕಾಲ ಸಾಂಸ್ಕೃತಿಕ ಮತ್ತು ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮ ಹಮ್ಮಿಕೊಳ್ಳುವುದು ಈ ಕಾರ್ಯಕ್ರಮದ ಉದ್ದೇಶ.

7. ದಕ್ಷಿಣ ಭಾರತದಲ್ಲಿ ಕುಸಿಯುತ್ತಿದೆ ಲಿಂಗ ಅನುಪಾತ ಪ್ರಮಾಣ

ಪ್ರಮುಖ ಸುದ್ದಿ

- ಉತ್ತರ ಭಾರತದ ಬದಲಿಗೆ ದಕ್ಷಿಣದಲ್ಲಿ ಲಿಂಗಾನುಪಾತ ವ್ಯತ್ಯಾಸ ಹೆಚ್ಚುತ್ತಿದೆ. ಆಶ್ಚರ್ಯಕರ ಬೆಳವಣಿಗೆಯಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಗೋವಾಗಳಲ್ಲಿ ಜನಿಸುತ್ತಿರುವ ಶಿಶುಗಳಲ್ಲಿ ಹೆಣ್ಣುಮಕ್ಕಳ ಸಂಖ್ಯೆ ತೀವ್ರ ಕುಸಿತ ಕಂಡಿದೆ. ಅಭಿವೃದ್ಧಿ ಪಥದಲ್ಲಿ ಮುಂದಿರುವ ಈ ರಾಜ್ಯಗಳಲ್ಲಿನ ಲಿಂಗಾನುಪಾತ ಬದಲಾವಣೆ ದೇಶಕ್ಕೆ ಹೊಸ ಸವಾಲಾಗಿ ಪರಿಣಮಿಸಿದೆ.

ಮುಖ್ಯ ಅಂಶಗಳು

- 2007 ರಿಂದ 2016ರ ಅವಧಿಯಲ್ಲಿನ ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಕಚೇರಿಯ ಅಂಕಿ-ಅಂಶಗಳನ್ನು ವಿಶ್ಲೇಷಿಸುವುದಾದರೆ 2007ರಲ್ಲಿ ಆಂಧ್ರ ಪ್ರದೇಶದಲ್ಲಿ ತಲಾ 1000 ಪುರುಷರಿಗೆ 974ರಷ್ಟಿದ್ದ ಹೆಣ್ಣುಮಕ್ಕಳ ಸಂಖ್ಯೆ 2016ರಲ್ಲಿ 806ಕ್ಕೆ ಕುಸಿದಿದೆ.

- ಕರ್ನಾಟಕದಲ್ಲಿ ಈ ಪ್ರಮಾಣ 1004ರಿಂದ 896ಕ್ಕೆ ಇಳಿದಿದೆ. ತಮಿಳುನಾಡಿನಲ್ಲಿ 935ರಿಂದ 840, ತೆಲಂಗಾಣದಲ್ಲಿ 954ರಿಂದ 881ಕ್ಕೆ (2013-2016ರ ಲೆಕ್ಕಾಚಾರ) ಕುಸಿದಿದೆ.

ಲಿಂಗ ಅನುಪಾತ ಪ್ರಮಾಣ ಕುಸಿಯಲು ಕಾರಣವೇನು ?

- ಈ ಇಳಿಕೆಗೆ ಹೆಣ್ಣು ಮಕ್ಕಳ ಜನನ ನೋಂದಣಿಯನ್ನು ನಿರ್ಲಕ್ಷಿಸಿದ್ದೇ ಕಾರಣ ಎನ್ನುವಂತಿಲ್ಲ. ಈ ಎಲ್ಲ ರಾಜ್ಯಗಳಲ್ಲಿಯೂ ಶೇಕಡ 100ರಷ್ಟು ಜನನ ನೋಂದಣಿಯಾಗಿದೆ. ಹೆಣ್ಣು ಮಕ್ಕಳ ಜನನವೇ ಕಡಿಮೆಯಾಗಿದ್ದು, ಅದು ವಾಸ್ತವ ಸಂಗತಿಯಾಗಿದೆ ಎನ್ನುತ್ತದೆ ಅಧ್ಯಯನ.
- ಸರ್ಕಾರದ ಕಟ್ಟುನಿಟ್ಟಿನ ನಿಷೇಧದ ನಡುವೆಯೂ ಭ್ರೂಣದ ಲಿಂಗಪತ್ತೆ ಎಗ್ಗಿಲ್ಲದೇ ನಡೆಯುತ್ತಿರುವುದೇ ಇದಕ್ಕೆ ಕಾರಣ ಎಂದು ಚಿಂತಕರು ಕಳವಳ ವ್ಯಕ್ತಪಡಿಸಿದ್ದಾರೆ.
- ರಾಜ್ಯ ವಿಭಜನೆಯ ಗೊಂದಲದಿಂದ ಈ ರೀತಿ ವ್ಯತ್ಯಾಸ ಕಾಣಿಸುತ್ತಿದೆ ಎಂದು ಆಂಧ್ರಪ್ರದೇಶ ಹಾರಿಕೆ ಉತ್ತರ ನೀಡುತ್ತಿದೆ. ಆದರೆ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿನ ಕುಸಿತಕ್ಕೆ ಕಾರಣ ಇನ್ನಷ್ಟು ತಿಳಿಯಬೇಕಿದೆ.
- 2007-16ರ ಅವಧಿಯ ಅಂಕಿ-ಸಂಖ್ಯೆ ಆಧರಿಸಿ ಲಿಂಗಾನುಪಾತ ವ್ಯತ್ಯಾಸದ ಈ ಮಾಹಿತಿ ಹೊರಬಿದ್ದಿದೆ. ಕರ್ನಾಟಕ ಸರ್ಕಾರ ಕೂಡ ಈ ಬಗ್ಗೆ ಎಚ್ಚರಿಕೆ ನಡೆ ಇಡುವ ಕಾಲ ಬಂದಿದ್ದು, ಈ ಕುಸಿತಕ್ಕೆ ನೈಜ ಕಾರಣ ಹುಡುಕಬೇಕಿದೆ.
- ಉತ್ತರ ಭಾರತದ ಸಾಕಷ್ಟು ರಾಜ್ಯಗಳಲ್ಲಿ ಇಂದಿಗೂ ಜನನ ನೋಂದಣಿ ಪ್ರಕ್ರಿಯೆ ಸಮರ್ಪಕವಾಗಿ ಆಗುತ್ತಿಲ್ಲ. ರಾಷ್ಟ್ರೀಯ ನೋಂದಣಿ ಪ್ರಮಾಣ ಈಗಲೂ ಶೇ.60 ಇದೆ. ಹೀಗಾಗಿ ಉತ್ತರ ಭಾರತದ ಲಿಂಗಾನುಪಾತ ಸಮರ್ಪಕವಾಗಿಲ್ಲ ಎನ್ನಲಾಗುತ್ತಿದೆ.
- ಆದರೆ ದಕ್ಷಿಣದ ಬಹುತೇಕ ರಾಜ್ಯಗಳಲ್ಲಿ ಶೇ.95ರಿಂದ 100 ಜನನ ನೋಂದಣಿಯಾಗುತ್ತಿದೆ. ಕರ್ನಾಟಕದಲ್ಲಿಯೂ ಶೇ.98 ಜನನ ನೋಂದಣಿಯಾಗುತ್ತಿದೆ.
- ಭತ್ತೀಸ್‌ಗಢ ಟಾಪ್: 2016ರಲ್ಲಿ ಭತ್ತೀಸ್‌ಗಢದಲ್ಲಿ ಪುತಿ 1000 ಪುರುಷರಿಗೆ 980 ಹೆಣ್ಣುಗಳಿದ್ದು ಲಿಂಗ ಅನುಪಾತದಲ್ಲಿ ಮೊದಲ ಸ್ಥಾನದಲ್ಲಿದೆ. ನಂತರದಲ್ಲಿ 954 ಸ್ಥಾನಗಳೊಂದಿಗೆ ಕೇರಳ ಇದೆ.

ಕಡಿಮೆ ಲಿಂಗಾನುಪಾತದಿಂದ ಆಗುವ ಪರಿಣಾಮಗಳು ಯಾವುವು?

- ಭಾರತದಲ್ಲಿ ಎಸ್‌ಆರ್ ಬಿ 952 ಕ್ಕಿಂತ ಕಡಿಮೆ ಇದೆ ಏಕೆಂದರೆ ಗಂಡು ಮಗುವಿಗೆ ಆದ್ಯತೆ ಇದೆ, ಇದರರ್ಥ ಭಾರತದಲ್ಲಿ ಗರ್ಭಾವಸ್ಥೆಯಲ್ಲಿ ಹೆಣ್ಣು ಮಕ್ಕಳನ್ನು ಕೊಲ್ಲಲಾಗುತ್ತದೆ.
- ಇದರಂತೆ 63 ಮಿಲಿಯನ್ ಹುಡುಗಿಯರು ಅಂತಹ ಕ್ರಮಗಳಿಂದ ಭಾರತದಲ್ಲಿ ಕಾಣೆಯಾಗಿದ್ದಾರೆ ಎಂದು ಅಂದಾಜಿಸಲಾಗಿದೆ.
- 70ರ ದಶಕದಿಂದ ಪ್ರಾರಂಭವಾಗುವ ಕಡಿಮೆ ಲಿಂಗಾನುಪಾತಗಳು ಭಾರತ ಮತ್ತು ಚೀನಾ ದೇಶಗಳಲ್ಲಿ ಇಂದು ಹೆಚ್ಚಿನ ಸಂಖ್ಯೆಯ "ಹೆಚ್ಚುವರಿ ಪುರುಷರು" ಗೆ ಕಾರಣವಾಗಿವೆ.
- ಲಿಂಗ ಅನುಪಾತಗಳು ಪುರುಷರು ಮತ್ತು ಮಹಿಳೆಯರ ವಿರುದ್ಧದ ಹೆಚ್ಚಿನ ಹಿಂಸಾಚಾರಕ್ಕೆ ಕಾರಣವಾಗುತ್ತವೆ ಮತ್ತು ಮಾನವ ಕಳ್ಳಸಾಗಣೆಗೆ ಕಾರಣವಾಗುತ್ತವೆ ಎಂಬ ಕಳವಳವಿದೆ.

ಯಾವ ಸುಧಾರಣೆಗಳನ್ನು ತೆಗೆದುಕೊಳ್ಳಬೇಕು?

- ಭಾರತವು ಪಿಸಿ-ಪಿಎನ್‌ಡಿಟಿಯನ್ನು ಹೆಚ್ಚು ಕಠಿಣವಾಗಿ ಕಾರ್ಯಗತಗೊಳಿಸಬೇಕು, ಆದರೆ ಹುಡುಗರಿಗೆ ಆದ್ಯತೆಯನ್ನು ಹೋರಾಡಲು ಹೆಚ್ಚಿನ ಸಂಪನ್ಮೂಲಗಳನ್ನು ಅರ್ಪಿಸಬೇಕು.
- ಡ್ರಗ್ಸ್ ತಾಂತ್ರಿಕ ಸಲಹಾ ಮಂಡಳಿ ಇತ್ತೀಚೆಗೆ ಅಲ್ಟ್ರಾಸೌಂಡ್ ಯಂತ್ರಗಳನ್ನು ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಆಕ್ಟ್‌ನಲ್ಲಿ ಸೇರಿಸಬೇಕೆಂದು ನಿರ್ದೇಶಿಸಿದೆ, ಆದ್ದರಿಂದ ಅವರ ಆಮದು ನಿಯಂತ್ರಿಸಬಹುದು.

8. ಶಿಕ್ಷಣ ಹಕ್ಕು ಕಾಯ್ದೆ

ಪ್ರಮುಖ ಸುದ್ದಿ

- ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ) ವ್ಯಾಪ್ತಿಯನ್ನು ಪದವಿಪೂರ್ವ ಶಿಕ್ಷಣದವರೆಗೂ ವಿಸ್ತರಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.ಬಜೆಟ್ ಅಧಿವೇಶನದಲ್ಲಿ ಈ ಸಂಬಂಧ ತಿದ್ದುಪಡಿ ಮಂಡನೆಯಾಗುವ ಸಾಧ್ಯತೆಯಿದೆ.

ಮುಖ್ಯ ಅಂಶಗಳು

ಈಗಿರುವ ಕಾಯ್ದೆಯೇನು ?

- ಸದ್ಯಕ್ಕೆ 8ನೆ ತರಗತಿ ಅಥವಾ 14ವರ್ಷದವರೆಗೆ ಮಾತ್ರ ಆರ್‌ಟಿಇ ಅನ್ವಯವಾಗುತ್ತದೆ.
- ಕಾಯ್ದೆ ಪ್ರಕಾರ ಅರ್ಥಿಕವಾಗಿ ಹಿಂದುಳಿದವರಿಗೆ ಶೇ.25 ಸೀಟು ದೊರೆಯುತ್ತಿದೆ.

ತಿದ್ದುಪಡಿಯಲ್ಲಿರುವುದೇನು ?

- ಉದ್ದೇಶಿತ ತಿದ್ದುಪಡಿಯಿಂದ 12ನೇ ತರಗತಿವರೆಗೂ ಶೇ.25 ಮೀಸಲು ಸಿಗಲಿದೆ. ಉಚಿತ ಹಾಗೂ ಕಡ್ಡಾಯ ಶಿಕ್ಷಣ ಇನ್ನು 12ನೆ ತರಗತಿವರೆಗೆ ವಿಸ್ತರಣೆಯಾಗುವ ಸಾಧ್ಯತೆಯಿದೆ.
- ಭಾಷಾ ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ಶಾಲೆಗಳಿಗೆ ಈ ಮೀಸಲು ಅನ್ವಯವಾಗುವುದಿಲ್ಲ. ಉಳಿದಂತೆ ಎಲ್ಲ ಶಿಕ್ಷಣ ಸಂಸ್ಥೆಗಳು ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿಯೂ ಶೇ.25 ಮೀಸಲು ನೀಡಬೇಕು ಎಂಬ ನಿಯಮ ಬರಲಿದೆ.
- ಕರ್ನಾಟಕದಲ್ಲಿ ಮೊದಲು ಸರ್ಕಾರಿ ಶಾಲೆಗೆ ಅನ್ವಯವಾಗಲಿದೆ. ಅಲ್ಲಿ ಸೀಟು ಇರದಿದ್ದರೆ ಮಾತ್ರ ಅನುದಾನಿತ ಹಾಗೂ ಅನುದಾನ ರಹಿತ ಸಂಸ್ಥೆಗಳು ಸೀಟು ನೀಡಬೇಕಾಗುತ್ತದೆ.

ಶಿಕ್ಷಣ ಹಕ್ಕು (ಆರ್ ಟಿ ಇ) ಕಾಯಿದೆ ಬಗ್ಗೆ

- ಶಿಕ್ಷಣ ಹಕ್ಕು (ಆರ್ ಟಿ ಇ) ಕಾಯಿದೆ ಸಂವಿಧಾನದ ವಿಧಿ 21-ಎ ದ ಮೂರ್ತರೂಪವಾಗಿದೆ, ಇದು ಪ್ರತಿ ಮಗುವಿಗೆ ಪೂರ್ಣವಾದ ಪ್ರಾಥಮಿಕ ಶಿಕ್ಷಣವನ್ನು ತೃಪ್ತಿಕರ ಮತ್ತು ನ್ಯಾಯಸಮ್ಮತವಾದ ಗುಣಮಟ್ಟದಲ್ಲಿ ಒಂದು ಔಪಚಾರಿಕ ಶಾಲೆಯಲ್ಲಿ ನೀಡಲಾಗುತ್ತದೆ, ಇದು ಕೆಲವು ಅಗತ್ಯ ಮಾನದಂಡಗಳನ್ನು ಮತ್ತು ಗುಣಮಟ್ಟವನ್ನು ತೃಪ್ತಿಪಡಿಸುತ್ತದೆ.
- ದೇಶದಲ್ಲಿ ಪ್ರಾಥಮಿಕ ಶಿಕ್ಷಣದ ಸಾರ್ವತ್ರಿಕೀಕರಣದಲ್ಲಿ ಇದು ಅತ್ಯಂತ ಐತಿಹಾಸಿಕ ಬೆಳವಣಿಗೆಯಾಗಿದೆ.

- 6 ರಿಂದ 14 ವರ್ಷ ವಯಸ್ಸಿನ ಪ್ರತಿ ಮಗುವಿಗೆ ಪ್ರಾಥಮಿಕ ಶಿಕ್ಷಣದ ಹಕ್ಕು ಇದೆ ಎಂದು ಇದು ಸೂಚಿಸುತ್ತದೆ. ಅವರಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಅರ್ಹರಾಗಿರುತ್ತಾರೆ.

INTERNATIONAL RELATIONS

1. ಆಹಾರ ಸಂಸ್ಕರಣಾ ಉದ್ಯಮ ಕ್ಷೇತ್ರದಲ್ಲಿ ಭಾರತ ಮತ್ತು ಜಪಾನ್ ನಡುವೆ ಸಹಕಾರ ಒಡಂಬಡಿಕೆಗೆ ಸಂಪುಟ ಅನುಮೋದನೆ.

ಪ್ರಮುಖ ಶುದ್ಧಿ

- ಪ್ರಧಾನಮಂತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಆಹಾರ ಸಂಸ್ಕರಣಾ ವಲಯದಲ್ಲಿ ಭಾರತ ಮತ್ತು ಜಪಾನ್ ನಡುವೆ ಸಹಕಾರ ಒಡಂಬಡಿಕೆಗೆ (ಎಂ.ಒ.ಸಿ.) ತನ್ನ ಅನುಮೋದನೆ ನೀಡಿತು.

ಮುಖ್ಯ ಅಂಶಗಳು

ಇದರಿಂದ ಆಗುವ ಪ್ರಯೋಜನಗಳೇನು ?

- ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಭಾರತ ಮತ್ತು ಜಪಾನ್ ನಡುವಿನ ದ್ವಿಪಕ್ಷೀಯ ಸಹಕಾರ ಉಭಯ ದೇಶಗಳ ಆಹಾರ ಸಂಸ್ಕರಣಾ ವಲಯಕ್ಕೆ ಲಾಭದಾಯಕವಾಗಲಿದೆ.
- ಇದು ಎರಡೂ ದೇಶಗಳಲ್ಲಿ ಆಹಾರ ಸಂಸ್ಕರಣೆಗೆ ಸಂಬಂಧಿಸಿದ ಉತ್ತಮ ವಿಧಾನಗಳ ಬಗ್ಗೆ ತಿಳುವಳಿಕೆಯನ್ನು ಉತ್ತೇಜಿಸಲಿದೆ ಮತ್ತು ಅದರಿಂದ ಆಹಾರ ಸಂಸ್ಕರಣಾ ವಲಯದಲ್ಲಿ ಸುಧಾರಣೆಗಳಿಗೆ ಸಹಾಯವಾಗಲಿದೆ ಹಾಗೂ ಮಾರುಕಟ್ಟೆ ಲಭ್ಯತೆಯಲ್ಲೂ ಸುಧಾರಣೆಯಾಗಲಿದೆ.
- ಇದು ಸಮಾನತೆ ಹಾಗೂ ಒಳಗೊಳ್ಳುವಿಕೆಗೂ ಸಹಕಾರಿಯಾಗಲಿದೆ. ನವೀನ ತಂತ್ರಜ್ಞಾನ ಮತ್ತು ಸಂಸ್ಕರಣಾ ವಿಧಾನಗಳ ಪ್ರವೇಶದಿಂದ ದೇಶದಲ್ಲಿ ಆಹಾರ ಸಂಸ್ಕರಣಾ ಕ್ಷೇತ್ರದ ಸುಧಾರಣೆಗೂ ಈ ಎಂ.ಒ.ಸಿ. ನೆರವಾಗಲಿದೆ.

- ಉತ್ತಮ ಮಾರುಕಟ್ಟೆ, ಉತ್ತಮ ವಿಧಾನ ಮತ್ತು ಪದ್ಧತಿಗಳ ಲಭ್ಯತೆಯಿಂದಾಗಿ ದೇಶದಲ್ಲಿ ಆಹಾರ ಸಂಸ್ಕರಣೆ ಹೆಚ್ಚಲಿದೆ.

2. ಜಾಗತಿಕ ಪ್ರಜಾಪ್ರಭುತ್ವ ಸೂಚ್ಯಂಕ

ಪ್ರಮುಖ ಸುದ್ದಿ

- ಜಾಗತಿಕ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಭಾರತವು 42ನೇ ಸ್ಥಾನದಿಂದ 41ನೇ ಸ್ಥಾನಕ್ಕೆ ಜಿಗಿದಿದೆ.

ಮುಖ್ಯ ಅಂಶಗಳು

- ದಿ ಎಕನಾಮಿಕ್ಸ್ ಇಂಟೆಲಿಜೆನ್ಸ್ ಯುನಿಟ್ ಪ್ರಕಟಿಸಿದ ವಾರ್ಷಿಕ (2018) ವರದಿಯಲ್ಲಿ ಭಾರತ 41ನೇ ಸ್ಥಾನದಲ್ಲಿದ್ದು 'ಲೋಪದಿಂದ ಕೂಡಿರುವ ಪ್ರಜಾಪ್ರಭುತ್ವ ವರ್ಗಕ್ಕೆ ಸೇರಿದೆ.
- ಒಟ್ಟು 167 ದೇಶಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.
- ಸಮೀಕ್ಷೆಯಲ್ಲಿ 60 ಪ್ರಶ್ನೆಗಳನ್ನು ಕೇಳಲಾಗಿತ್ತು.
- ಸೂಚ್ಯಂಕದಲ್ಲಿ 10 ಅಂಕಕ್ಕೆ 87 ಅಂಕ ಪಡೆದ ನಾರ್ವೆ ಮೊದಲ ಸ್ಥಾನದಲ್ಲಿದ್ದರೆ, ಉತ್ತರ ಕೊರಿಯಾ 1.8 ಅಂಕ ಪಡೆದು ಕೊನೆಯ ಸ್ಥಾನದಲ್ಲಿದೆ.

ಸಮೀಕ್ಷೆಗೆ ಒಳಪಡಿಸುವ ಅಂಶಗಳು

- ಪೂರ್ಣ ಜನತಂತ್ರ: ಚುನಾವಣೆ, ಆಡಳಿತ, ರಾಜಕೀಯ ಭಾಗವಹಿಸುವಿಕೆ ಎಲ್ಲದರಲ್ಲೂ ಯಾವುದೇ ತೊಡಕು ಇಲ್ಲದ ದೇಶಗಳು.
- ಲೋಪಯುಕ್ತ ಜನತಂತ್ರ: ಚುನಾವಣಾ ಪ್ರಕ್ರಿಯೆ ಮುಕ್ತವಾಗಿ ನಡೆಯುವ ದೇಶಗಳು, ಆದರೆ ಸರ್ಕಾರದ ಆಡಳಿತ, ರಾಜಕೀಯ ಭಾಗವಹಿಸುವಿಕೆ ಮತ್ತು ನಾಗರಿಕ ಸ್ವಾತಂತ್ರದ ಚಲಾವಣೆಗೆ ತೊಡಕುಗಳಿರುವ ದೇಶಗಳು.
- ಹೈಬ್ರಿಡ್ ಜನತಂತ್ರ: ಚುನಾವಣಾ ಪ್ರಕ್ರಿಯೆ ಮುಕ್ತವಾಗಿ ನಡೆಯಲು ಅವಕಾಶವಿಲ್ಲದ ದೇಶಗಳನ್ನು, ಈ ವರ್ಗಕ್ಕೆ ಸೇರಿಸಲಾಗಿದೆ. ಇಲ್ಲಿ ನಿಯಮಿತವಾಗಿ ಚುನಾವಣೆ ನಡೆಯುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ.
- ನಿರಂಕುಶ ಪ್ರಭುತ್ವ: ಒಂದೇ ರಾಜಕೀಯ ಪಕ್ಷವಿರುವ ಮತ್ತು ನೆಪಕ್ಕಷ್ಟೇ ಚುನಾವಣೆ ನಡೆಯುವ ದೇಶಗಳನ್ನು ಈ ವರ್ಗಕ್ಕೆ ಸೇರಿಸಲಾಗಿದೆ

3. ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯಿಂದ ಅಮೆರಿಕ ಹೊರಕ್ಕೆ

ಪ್ರಮುಖ ಸುದ್ದಿ

- ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ಅಮೆರಿಕ ಹೊರಬಂದಿದೆ. ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಬೂಟಾಟಿಕೆಯನ್ನು ಖಂಡಿಸಿರುವ ಅಮೆರಿಕ, ಇಂತಹ ಮನಸ್ಥಿತಿ ಹೊಂದಿರುವ ದೇಶಗಳಿಂದ ಇನ್ನು ಮುಂದೆ ಭಾಷಣ ಕೇಳುವುದಿಲ್ಲ ಎಂದು ತೀಕ್ಷ್ಣವಾಗಿ ಹೇಳಿದೆ.

ಮುಖ್ಯ ಅಂಶಗಳು

- ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿಯಾಗಿರುವ ನಿಕಿ ಹ್ಯಾಲೆ ಅವರು ಈ ನಿರ್ಧಾರ ಪ್ರಕಟಿಸಿದರು. ಇಸ್ರೇಲ್ ಮೇಲೆ ಅತಿಯಾಗಿ ಗಮನ ಕೇಂದ್ರೀಕರಿಸುವುದು ಹಾಗೂ ನಿರಂತರವಾಗಿ ಅದನ್ನು ವಿರೋಧಿಸುವ ಮಂಡಳಿಯ ನಿಲುವನ್ನು ನಿಕಿ ಖಂಡಿಸಿದ್ದಾರೆ.
- ಮಾನವ ಹಕ್ಕುಗಳ ಸಮಿತಿಯನ್ನು ದುರ್ಬಲಕೆ ಮಾಡಿಕೊಳ್ಳುತ್ತಿರುವವರು ಸೇವೆಯಲ್ಲಿ ಮುಂದುವರಿದಿದ್ದಾರೆ. ಜೊತೆಗೆ ಸಮಿತಿಗೆ ನೇಮಕಗೊಳ್ಳುತ್ತಲೇ ಇದ್ದಾರೆ ಎಂದು ಅವರು ದೂರಿದ್ದಾರೆ.
- ಜಗತ್ತಿನಲ್ಲಿ ಅಮಾನವೀಯ ಆಡಳಿತ ನೀಡಿದವರು ಪರಿಶೀಲನೆ ವೇಳೆ ತಪ್ಪಿಸಿಕೊಳ್ಳುತ್ತಿದ್ದಾರೆ. ಆದರೆ ಮಾನವ ಹಕ್ಕುಗಳ ಬಗ್ಗೆ ಉತ್ತಮ ನಡವಳಿಕೆಯ ತೋರಿದ ದೇಶಗಳನ್ನು ರಾಜಕೀಯವಾಗಿ ಬಲಿಪಶು ಮಾಡಲಾಗುತ್ತಿದೆ ಎಂದು ನಿಕಿ ಆರೋಪಿಸಿದ್ದಾರೆ.
- 'ಈ ವಿಚಾರದಲ್ಲಿ ಕಳೆದ ಒಂದು ವರ್ಷದಿಂದ ಯಾವುದೇ ಪ್ರಗತಿ ಕಾಣುತ್ತಿಲ್ಲ. ಹೀಗಾಗಿ ಮಂಡಳಿಯಿಂದ ಹೊರಬರುತ್ತಿದ್ದೇವೆ' ಎಂದು ನಿರ್ಧಾರ ಪ್ರಕಟಿಸಿದ್ದಾರೆ.

ಅಮೆರಿಕದ ನಡೆಗೆ ಕಾರಣ ಏನು?

- ಮೆಕ್ಸಿಕೊ ಗಡಿ ದಾಟಿ ಅಮೆರಿಕದ ಆಶ್ರಯ ಬಯಸಿ ಬರುತ್ತಿರುವ ಜನರ ಪೈಕಿ ಹೆತ್ತವರನ್ನು ಅವರ ಮಕ್ಕಳಿಂದ ಬೇರ್ಪಡಿಸುತ್ತಿರುವ ಕ್ರಮವನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಅಧಿಕಾರಿಗಳು ಟೀಕಿಸಿದ್ದರು. ಹೀಗಾಗಿ ಮಂಡಳಿಯನ್ನೇ ತೊರೆಯುವ ನಿರ್ಧಾರವನ್ನು ಅಮೆರಿಕ ಪ್ರಕಟಿಸಿದೆ.
- ಸಂಘಟನೆಯನ್ನು ದುರ್ಬಲಕೆ ಮಾಡಿಕೊಳ್ಳುತ್ತಿರುವ ಸದಸ್ಯ ರಾಷ್ಟ್ರಗಳನ್ನು ವಜಾಗೊಳಿಸುವುದು ಹಾಗೂ ಮಂಡಳಿಯಲ್ಲಿ ಸುಧಾರಣೆ ತರಲು ಮಾಡಿದ ಸುದೀರ್ಘ ಯತ್ನಗಳು ವಿಫಲಗೊಂಡ ಕಾರಣ ಅಮೆರಿಕ ಈ ನಿರ್ಧಾರಕ್ಕೆ ಬಂದಿದೆ.
- ಮಾನವ ಹಕ್ಕುಗಳ ಪರವಾಗಿ ಕೆಲಸ ಮಾಡಲು ಸುಧಾರಣೆ ಅತ್ಯಂತ ತುರ್ತಿನ ಕೆಲಸವಾಗಿತ್ತು. ಆದರೆ ಅದು ಕೈಗೊಂಡಿಲ್ಲ ಎಂದು ನಿಕಿ ಹ್ಯಾಲೆ ಹೇಳಿದ್ದಾರೆ.
- ಪ್ಯಾಲೆಸ್ಟೀನ್ ವಿಚಾರದಲ್ಲಿ ಇಸ್ರೇಲ್ ನಡವಳಿಕೆ ಮೇಲೆ ಮಂಡಳಿಯು ಹೆಚ್ಚು ಗಮನ ಕೇಂದ್ರೀಕರಿಸುತ್ತಿದೆ ಎಂಬುದೂ ಅಮೆರಿಕದ ಈ ನಿರ್ಧಾರಕ್ಕೆ ಒಂದು ಕಾರಣ. ಇಸ್ರೇಲ್ ಬಗ್ಗೆ ಪಕ್ಷಪಾತ ಧೋರಣೆ ತಳೆದಿರುವುದನ್ನು ಒಪ್ಪಲಾಗದು ಎಂದು ಹೇಳಿದ್ದಾರೆ.
- ಮಂಡಳಿ ಸ್ಥಾಪನೆಯಾದಂದಿನಿಂದ ಇಸ್ರೇಲ್ ನಿಲುವು ಖಂಡಿಸಿ ನಿರ್ಣಯ ಕೈಗೊಳ್ಳಲಾಗುತ್ತಿದೆ ಎಂದು ದೂರಿದ್ದಾರೆ.

4. ಉಪ ಪ್ರಾದೇಶಿಕ ಸಹಕಾರಕ್ಕೆ ಪೂರಕ ಬಿಬಿಐಎನ್

ಪ್ರಮುಖ ಸುದ್ದಿ

- ದಕ್ಷಿಣ ಏಷ್ಯಾದಲ್ಲಿ ಜಿಯೋ-ಪಾಲಿಟಿಕ್ಸ್ ಕಾರಣದಿಂದಾಗಿ ಪ್ರಾದೇಶಿಕ ಸಂಪರ್ಕ ಸಾಧನೆ ಎಂಬುದು ವಿಫಲವಾಗಿದೆ. ಹೆಚ್ಚು ಉಪ-ಪ್ರಾದೇಶಿಕ ಸಹಕಾರವು ಭೌಗೋಳಿಕವಾಗಿ ಸಮೀಪವಿರುವ ದೇಶಗಳಲ್ಲಿ

ಸಮಾನವಾದ ಅಭಿವೃದ್ಧಿಯ ಆದ್ಯತೆಗಳನ್ನು ಹೊಂದಿರುವಂತಹ ಒಂದು ವಾಹನವೆಂದು ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ, ಬಾಂಗ್ಲಾದೇಶ-ಭೂತಾನ್-ಇಂಡಿಯಾ-ನೇಪಾಳ (ಬಿಬಿಐಎನ್) ಉಪ-ಪ್ರಾದೇಶಿಕ ಸಹಕಾರ ವೇದಿಕೆಯಾಗಿ ಹೆಚ್ಚುವುತಿಸ್ವಿಯಾಗಿದೆ.

ಮುಖ್ಯ ಅಂಶಗಳು

ಏನಿದು ಬಿಬಿಐಎನ್ ?

- ಬಿಬಿಐಎನ್ ಸಾರ್ಕ್ ಚಾರ್ಟರ್ ನಲ್ಲಿ ಉಪ-ಪ್ರಾದೇಶಿಕ ಸಹಕಾರದ ಭಾಗವಾಗಿಲ್ಲ. ಆದರೆ ಇದು ದಕ್ಷಿಣ ಏಷ್ಯಾದ ಸಾರಿಗೆ ಸಂಪರ್ಕ ಮತ್ತು ಇಂಧನ ಗ್ರಿಡ್ ಗಳ ಮೂಲಕ ಪರಿವರ್ತಿಸುವ ಭರವಸೆ ನೀಡುತ್ತದೆ.
- BBIN ನ ಎಲ್ಲಾ ನಾಲ್ಕು ಸದಸ್ಯ ರಾಷ್ಟ್ರಗಳು ಅಸ್ತಿತ್ವದಲ್ಲಿರುವ ಸಾರಿಗೆ ಜಾಲವನ್ನು ವಿಸ್ತರಿಸಲು ಸಹಿ ಹಾಕಿದ್ದವು ಮತ್ತು ಜೂನ್ 2015 ರ ಜೂನ್ ತಿಂಗಳಲ್ಲಿ ಕಾಠ್ಮಂಡು ಸಾರ್ಕ್ ಸಭೆಯು ಮೋಟಾರು ವೆಹಿಕಲ್ ಒಪ್ಪಂದಕ್ಕೆ ಸಮ್ಮತಿ ಸಾಧಿಸಲು ವಿಫಲವಾದ ಹಿನ್ನೆಲೆಯಲ್ಲಿ ಹೊಸ ಒಪ್ಪಂದಕ್ಕೆ ಸಹಿಹಾಕಿದ್ದವು. ಭಾರತ, ನೇಪಾಳ ಮತ್ತು ಬಾಂಗ್ಲಾದೇಶಗಳು ಬಿಬಿಐಎನ್ ಅನ್ನು ಅಂಗೀಕರಿಸಿದ್ದರೂ, ಭೂತಾನ್ ಮಾತ್ರ ಇನ್ನೂ ಅಂಗೀಕರಿಸಿಲ್ಲ. ಆದಾಗ್ಯೂ, ರಾಷ್ಟ್ರೀಯ ನ್ಯಾಶನಲ್ ಅಸೆಂಬ್ಲಿಯ ಸದಸ್ಯರು ಪರಿಸರ ಕಾಳಜಿಗೆ ಸಂಬಂಧಿಸಿದಂತೆ ಒಪ್ಪಂದವನ್ನು ಅನುಮೋದಿಸಲು ಹೆಚ್ಚಿನ ಸಮಯ ಕೇಳಿರುವ ಈ ಸಂದರ್ಭದಲ್ಲಿ ಧಿಮ್ಮು ಇತರ ಮೂರು ದೇಶಗಳಿಗೆ ಹಸಿರು ನಿಶಾನೆ ನೀಡಿದೆ. ಭೂತಾನ್ ಸಭೆಗಳನ್ನು 'ವೀಕ್ಷಕ'ನಾಗಿ ಹಾಜರಾಗುತ್ತಿದೆ.
- ಹಲವಾರು ದ್ವಿಪಕ್ಷೀಯ ಸಂಪರ್ಕ ಯೋಜನೆಗಳನ್ನು ಈಗಾಗಲೇ ಯೋಜಿಸಲಾಗಿದೆ ಮತ್ತು ದೇಶಗಳ ನಡುವೆ ಕಾರ್ಯಗತಗೊಳಿಸಲಾಗುತ್ತಿದೆ. ರಸ್ತೆಜಾಲವನ್ನು ಅಭಿವೃದ್ಧಿಪಡಿಸಲು ಮೀಟರ್ ಗೇಜ್ ರೈಲ್ವೆ ಟ್ರಾಕ್ ಅನ್ನು ವಿಶಾಲ ಗೇಜ್ ಗೆ ಪರಿವರ್ತಿಸಲು ಮತ್ತು 1965ರ ಮೊದಲು ಅಸ್ತಿತ್ವದಲ್ಲಿದ್ದ ಸಂಪರ್ಕಜಾಲವನ್ನು ಪುನಃಸ್ಥಾಪಿಸಲು ಭಾರತವು ನೆರೆಯ ರಾಷ್ಟ್ರಗಳಿಗೆ ಕ್ರೆಡಿಟ್ ಲೈನ್ಗಳನ್ನು ವಿಸ್ತರಿಸಿದೆ. ಇದು ನೇಪಾಳವನ್ನು ಭಾರತೀಯ ರೈಲ್ವೆಗೆ ಸಂಪರ್ಕಿಸಲು ಮತ್ತು ಕಾಠ್ಮಂಡುಗೆ ನಿರಂತರ ತೈಲ ಪೂರೈಕೆಗಾಗಿ ನೆರವಾಗಲಿದೆ. ಈಗಾಗಲೇ ಭಾರತ ಮತ್ತು ಭೂತಾನ್ ರಸ್ತೆ ರಸ್ತೆಗಳ ಮೂಲಕ ಸಂಪರ್ಕ ಹೊಂದಿವೆ. ಅಂತಹ ಸಂಪರ್ಕ ಉದ್ದೇಶವು ವ್ಯಾಪಾರ ಮತ್ತು ಜನರ ಸಂಪರ್ಕವನ್ನು ಸುಲಭಗೊಳಿಸುವುದು. ಅಂತಿಮವಾಗಿ ಪ್ರಸ್ತಾವಿತ ಉಪ-ಪ್ರಾದೇಶಿಕ ಸಾರಿಗೆ ಜಾಲವು ಏಷ್ಯಾದ ಹೆದ್ದಾರಿ ಮತ್ತು ರೈಲ್ವೆ ಜಾಲ ಸಂಯೋಜಿತ ಸಾರಿಗೆ ಕಾರಿಡಾರ್ ಅನ್ನು ಸಂಪರ್ಕಿಸುತ್ತದೆ. ಭಾರತವು ಕಲಾಡನ್ ಮಲ್ಟಿಮೋಡಲ್ ಯೋಜನೆ ಮತ್ತು ಮಯನ್ಮಾರ್ ಮತ್ತು ಥಾಯ್‌ಲ್ಯಾಂಡ್‌ನಿಗೆ ಭಾರತವನ್ನು ಸಂಪರ್ಕಿಸುವ ತ್ರಿಪಕ್ಷೀಯ ಹೆದ್ದಾರಿಯನ್ನು ಅಭಿವೃದ್ಧಿಪಡಿಸುತ್ತಿದೆ.
- ಬಿಬಿಐಎನ್ ಉಪಪ್ರಾಂತೀಯ ಜಾಲವು ಒಂದು ಭೂ-ರಾಜಕೀಯದ ಬದಲಾವಣೆಯಾಗಿದ್ದು, ಇದು ಆರ್ಥಿಕವಾಗಿ ದಕ್ಷಿಣ ಏಷ್ಯಾದ ಬಹುತೇಕ ಪ್ರದೇಶಗಳನ್ನು ಸಂಪರ್ಕಿಸುತ್ತದೆ. ಭಾರತದ ಈಶಾನ್ಯ ಭಾಗವನ್ನು ಅಭಿವೃದ್ಧಿಪಡಿಸಬೇಕಾಗಿದೆ; ಭಾರತದ ಈಶಾನ್ಯ ರಾಜ್ಯಗಳ ಮೂಲಕ ನೇಪಾಳ ಮತ್ತು ಭೂತಾನ್ ಬಾಂಗ್ಲಾದೇಶದ ಹತ್ತಿರದ ಬಂದರುಗಳಿಗೆ ಪ್ರವೇಶವನ್ನು ಹೊಂದಿರುತ್ತದೆ. ನೇಪಾಳ ಮತ್ತು

ಭೂತಾನ್ಗಳೊಂದಿಗೆ ವ್ಯಾಪಾರ ಸಂಬಂಧಗಳನ್ನು ಸುಧಾರಿಸಲುಭಾರತದ ಸಂಪರ್ಕ ಜಾಲವನ್ನು ಠಾಕಾ ಬಳಸಿಕೊಳ್ಳಬಹುದು.

- ಬಿಬಿಐಎನ್ ಉಪ-ಪ್ರಾದೇಶಿಕ ಸಹಕಾರದಲ್ಲಿ ಮೂರು ದೇಶಗಳು ವಿದ್ಯುತ್ ವ್ಯಾಪಾರಕ್ಕಾಗಿ ತಮ್ಮ ಗ್ರಿಡ್ ಅನ್ನು ಸಂಪರ್ಕಿಸಲು ನಿರ್ಧರಿಸಿವೆ. ಭಾರತ ಮತ್ತುಬಾಂಗ್ಲಾದೇಶ ಈಗಾಗಲೇ ವಿದ್ಯುತ್ ವಹಿವಾಟು ನಡೆಸುತ್ತಿದೆ. 660 ಮೆಗಾವಾಟ್ ವಿದ್ಯುತ್ ಉತ್ಪಾದನೆಯು ಬಾಂಗ್ಲಾದೇಶಕ್ಕೆ ಗ್ರಿಡ್ ಸಂಪರ್ಕವನ್ನುಬದಗಿಸುತ್ತಿದೆ ಮತ್ತು ಮುಂಬರುವ ವರ್ಷಗಳಲ್ಲಿ 1000 ಮೆಗಾವಾಟ್ಗಳನ್ನು ಪೂರೈಸಲು ಭಾರತ ಒಪ್ಪಿಗೆ ನೀಡಿದೆ. ಬಾಂಗ್ಲಾದೇಶದ ರಾಮ್ಪಾಲ್ ವಿದ್ಯುತ್ಸ್ರಾವರದಲ್ಲಿ ಭಾರತವು ಹೂಡಿಕೆ ಮಾಡುತ್ತಿದೆ.
- ನೇಪಾಳ ಮತ್ತು ಭೂತಾನ್ಗಳಲ್ಲಿ ಜಲವಿದ್ಯುತ್ ಯೋಜನೆಗಳಿಗೆ ಭಾರತ ಹೂಡಿಕೆ ಮಾಡಿದೆ. ಬಾಂಗ್ಲಾದೇಶ ಈಗ ಭೂತಾನ್ ಜಲವಿದ್ಯುತ್ ಯೋಜನೆಗೇಹೂಡಿಕೆ ಮಾಡಲು ನಿರ್ಧರಿಸಿದೆ ಮತ್ತು ಭಾರತ-ಭೂತಾನ್ ಗ್ರಿಡ್ ಸಂಪರ್ಕವನ್ನು ಬಳಸಿಕೊಂಡು ಈ ವಿದ್ಯುತ್ವನ್ನು ತೆರವುಗೊಳಿಸುತ್ತದೆ. ಇದೇ ರೀತಿ, ಈಗಾಗಲೇ ಅಸ್ತಿತ್ವದಲ್ಲಿರುವ ಭಾರತೀಯ ಗ್ರಿಡ್ ಅನ್ನು ಬಳಸಿಕೊಂಡು ಬಾಂಗ್ಲಾದೇಶವು ನೇಪಾಳದಿಂದ ವಿದ್ಯುತ್ ಆಮದು ಮಾಡಿಕೊಳ್ಳುತ್ತಿದೆ.ಅಂತಹವಹಿವಾಟನ್ನು ಕಾರ್ಯಗತಗೊಳಿಸಲು ಅವಕಾಶ ಮಾಡಿಕೊಡಲು ಈಗಾಗಲೇ ವಿದ್ಯುತ್ ವ್ಯಾಪಾರ ಕರಡಿಗೆ ಭಾರತ ತಿದ್ದುಪಡಿಯನ್ನು ತಂದಿದೆ. ಇಂತಹಉಪ-ಪ್ರಾದೇಶಿಕ ಗ್ರಿಡ್ ಸಂಪರ್ಕವು ಪ್ರಾದೇಶಿಕ ಇಂಧನ ಅಗತ್ಯತೆಗಳನ್ನು ರಕ್ಷಿಸುತ್ತದೆ.
- ಪ್ರಾದೇಶಿಕ ಸಹಕಾರದ ಯಶಸ್ವಿ ಮಾರ್ಗವಾಗಿ ಬಿಬಿಐಎನ್ ರೂಪಿಸಿಕೊಂಡಿದೆ. ಸಾರಿಗೆ ಸಂಪರ್ಕವು ಗಡಿರೇಖೆಯ ವ್ಯಾಪಾರದ ಜೊತೆಗೆಮಲ್ಟಿಮೋಡಲ್ ಮೋಟಾರು ವಾಹನ ಒಪ್ಪಂದವನ್ನು ಒಳಗೊಂಡಿದೆ, ಉಪ-ಪ್ರಾದೇಶಿಕ ಸಹಕಾರದ ಯಶಸ್ಸಿಗೆ ತಡೆರಹಿತ ಸಾಗಣೆ ಬಹಳ ಮುಖ್ಯವಾಗಿದೆ.

ECONOMY

1. ಜಿಎಸ್‌ಟಿ: ರಾಷ್ಟ್ರೀಯ ಪೀಠ ಸ್ಥಾಪನೆ

ಪ್ರಮುಖ ಸುದ್ದಿ

- ಪ್ರಧಾನಮಂತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಸರಕು ಮತ್ತು ಸೇವೆಗಳ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ ರಾಷ್ಟ್ರೀಯ ಪೀಠ ರಚನೆಗೆ (ಜಿ.ಎಸ್.ಟಿ.ಎ.ಟಿ.) ಅಂಗೀಕಾರ ನೀಡಿತು.

ಮುಖ್ಯ ಅಂಶಗಳು

ಜಿಎಸ್‌ಟಿ: ರಾಷ್ಟ್ರೀಯ ಪೀಠ ದ ಬಗ್ಗೆ

- ಸರಕು ಮತ್ತು ಸೇವೆಗಳ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ ರಾಷ್ಟ್ರೀಯ ಪೀಠ ಹೊಸದಿಲ್ಲಿಯಲ್ಲಿರುತ್ತದೆ. ಜಿ.ಎಸ್.ಟಿ.ಎ.ಟಿ. ಗೆ ಅಧ್ಯಕ್ಷರು ಇರುತ್ತಾರೆ ಮತ್ತು ಇದರಲ್ಲಿ ಒಬ್ಬ ತಾಂತ್ರಿಕ ಸದಸ್ಯರು (ಕೇಂದ್ರ) ಮತ್ತು ಒಬ್ಬ ತಾಂತ್ರಿಕ ಸದಸ್ಯರು (ರಾಜ್ಯ) ದಿಂದ ಸಹಿತ, ಒಟ್ಟು ಇಬ್ಬರು ತಾಂತ್ರಿಕ ಸದಸ್ಯರು ಇರುತ್ತಾರೆ.
- ಜಿ.ಎಸ್.ಟಿ.ಎ.ಟಿ. ಯ ರಾಷ್ಟ್ರೀಯ ಪೀಠ ರಚನೆಗೆ ಒಂದು ಬಾರಿಗೆ 92.50 ಲಕ್ಷ ರೂ. ವೆಚ್ಚ ಬರಲಿದೆ ಮತ್ತು ವಾರ್ಷಿಕ ಆವರ್ತನ ಖರ್ಚು 6.86 ಕೋ.ರೂ.ಗಳಷ್ಟು ಬರಲಿದೆ.
- ಸರಕು ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯು ಜಿ.ಎಸ್.ಟಿ. ಕಾನೂನಿನಡಿಯಲ್ಲಿ ಎರಡನೆ ಮೇಲ್ಮನವಿ ವೇದಿಕೆಯಾಗಿದೆ ಮತ್ತು ಕೇಂದ್ರ ಹಾಗೂ ರಾಜ್ಯಗಳ ನಡುವಿನ ವಿವಾದ ಪರಿಹಾರದ ಮೊದಲ ಸಾಮಾನ್ಯ ವೇದಿಕೆಯಾಗಿದೆ. ಮೊದಲ ಮೇಲ್ಮನವಿಯಲ್ಲಿ ಕೇಂದ್ರ ಮತ್ತು ರಾಜ್ಯ ಜಿ.ಎಸ್.ಟಿ. ಕಾಯ್ದೆಗಳ ಅಡಿಯಲ್ಲಿ ಮೇಲ್ಮನವಿ ಪ್ರಾಧಿಕಾರಿಗಳು ನೀಡಿದ ಆದೇಶಗಳು ಜಿ.ಎಸ್.ಟಿ. ಮೇಲ್ಮನವಿ ಪ್ರಾಧಿಕಾರದೊಡನೆ ಇರುತ್ತವೆ. ಇದು ಕೇಂದ್ರೀಯ ಮತ್ತು ರಾಜ್ಯ ಜಿ.ಎಸ್.ಟಿ. ಕಾಯ್ದೆಗಳಲ್ಲಿ ಸಾಮಾನ್ಯ ಅಂಶ. ಸಾಮಾನ್ಯ ವೇದಿಕೆಯಾಗಿ ಜಿ.ಎಸ್.ಟಿ. ಮೇಲ್ಮನವಿ ಪ್ರಾಧಿಕಾರವು ಜಿ.ಎಸ್.ಟಿ. ಅಡಿಯಲ್ಲಿ ಉದ್ಭವಿಸುವ ವಿವಾದಗಳ ಪರಿಹಾರದಲ್ಲಿ ಏಕರೂಪತೆಯನ್ನು ಖಾತ್ರಿಪಡಿಸುತ್ತದೆ. ಮತ್ತು ಅದರಿಂದಾಗಿ ದೇಶಾದ್ಯಂತ ಜಿ.ಎಸ್.ಟಿ. ಅನುಷ್ಠಾನದಲ್ಲಿಯೂ ಇದರ ಪಾತ್ರವಿದೆ.
- ಸಿ.ಜಿ.ಎಸ್.ಟಿ.ಯ ಕಾಯ್ದೆಯ ಅಧ್ಯಾಯ xviii ಜಿ.ಎಸ್.ಟಿ. ಆಡಳಿತದಲ್ಲಿ ವಿವಾದ ಪರಿಹಾರಕ್ಕೆ ಮೇಲ್ಮನವಿ ಮತ್ತು ಪುನರ್ವಿಮರ್ಶಾ ವ್ಯವಸ್ಥೆಗೆ ಅವಕಾಶ ಒದಗಿಸುತ್ತದೆ. ಸಿ.ಜಿ.ಎಸ್.ಟಿ. ಕಾಯ್ದೆಯ ಈ ಅಧ್ಯಾಯದ ಸೆಕ್ಷನ್ 109, ಕೇಂದ್ರ ಸರಕಾರಕ್ಕೆ ಮಂಡಳಿಯ ಶಿಫಾರಸಿನನ್ವಯ , ಅಧಿಸೂಚನೆಯ ಮೂಲಕ, ಅದರಲ್ಲಿ ಸೂಚಿಸಿದ ಆ ದಿನಾಂಕದಿಂದ ಜಾರಿಗೆ ಬರುವಂತೆ ಮೇಲ್ಮನವಿ ನ್ಯಾಯಮಂಡಳಿಯನ್ನು , ಸರಕು ಮತ್ತು ಸೇವೆಗಳ ತೆರಿಗೆ ಮೇಲ್ಮನವಿ ನ್ಯಾಯ ಮಂಡಳಿ ಎನ್ನುವ ಹೆಸರಿನಲ್ಲಿ ಮೇಲ್ಮನವಿ ಪ್ರಾಧಿಕಾರಿ ಅಥವಾ ಪುನರ್ವಿಮರ್ಶಾ ಯಾ ಪರಿಷ್ಕರಣ ಪ್ರಾಧಿಕಾರಿ ನೀಡಿದ ಆದೇಶದ ವಿರುದ್ಧದ ಮನವಿಗಳನ್ನು ಆಲಿಸುವುದಕ್ಕಾಗಿ ರಚಿಸಲು ಅಧಿಕಾರ ನೀಡುತ್ತದೆ.

2. “ಕರೆನ್ಸಿ ಚೌಕಟ್ಟಿಗೆ” ಸಂಪುಟದ ಅನುಮೋದನೆ

ಪ್ರಮುಖ ಸುದ್ದಿ

- ಪ್ರಧಾನಮಂತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು “ಸಾರ್ಕ್ ಸದಸ್ಯ ರಾಷ್ಟ್ರಗಳಿಗೆ ಒಟ್ಟು 2 ಬಿಲಿಯನ್ ಅಮೆರಿಕನ್ ಡಾಲರ್ ಗಾತ್ರದ ಸೌಲಭ್ಯದೊಳಗೆ 400

ಮಿಲಿಯನ್ ಅಮೆರಿಕನ್ ಡಾಲರ್ ತಾತ್ಕಾಲಿಕ ಅವಲಂಬನೆಯ ವಿನಿಮಯ ಒದಗಿಸುವ ಮತ್ತು ಭಾರತದ ದೇಶೀಯ ಆವಶ್ಯಕತೆಗಳು ಹಾಗೂ ಕೋರಿಕೆ ಸಲ್ಲಿಸುವ ಸಾರ್ಕ್ ಸದಸ್ಯ ರಾಷ್ಟ್ರಗಳ ಪರಿಸ್ಥಿತಿಗಳನ್ನು ಪರಿಶೀಲಿಸಿ ಅದರ ಕಾರ್ಯನಿರ್ವಹಣೆ ಮಾದರಿಯಲ್ಲಿ ವಿನಿಮಯದ ಅವಧಿ, ರೋಲ್ ಓವರ್, ಇತ್ಯಾದಿಗಳ ವಿಷಯಗಳಲ್ಲಿ ಕೊಂಚ ಸಡಿಲಿಕೆ ತರುವ ' ಕರೆನ್ಸಿ ವಿನಿಮಯ ವ್ಯವಸ್ಥೆಯ ಚೌಕಟ್ಟು'ಗೆ ಪೂರ್ವಾನುಮತಿಯೊಂದಿಗೆ ತನ್ನ ಅನುಮೋದನೆ ನೀಡಿತು.

ಮುಖ್ಯ ಅಂಶಗಳು

- ಜಾಗತಿಕ ಆರ್ಥಿಕತೆಯಲ್ಲಿಯೂ ಹೊಯ್ದಾಟ ಮತ್ತು ಹಣಕಾಸು ಅಪಾಯ ಹೆಚ್ಚಳದ ಹಿನ್ನೆಲೆಯಲ್ಲಿ ಸಾರ್ಕ್ ದೇಶಗಳ ಅಲ್ಪಾವಧಿ ವಿನಿಮಯ ಆವಶ್ಯಕತೆ ಒಪ್ಪಿತ ಪ್ರಮಾಣೀಕೃತ ಹೆಚ್ಚಾಗಿರುತ್ತದೆ. ಅನುಮೋದಿಸಲ್ಪಟ್ಟ ಸಾರ್ಕ್ ವಿನಿಮಯ ಚೌಕಟ್ಟಿನೊಳಗೆ "ತತ್ಕಾಲೀನ ಅವಲಂಬನೆಯ ವಿನಿಮಯ ಅಥವಾ ಪರ್ಯಾಯ ವಿನಿಮಯ " ವ್ಯವಸ್ಥೆಯೊಂದರ ಅಳವಡಿಕೆ ಚೌಕಟ್ಟಿಗೆ ಒಂದು ಅವಶ್ಯವಾದ ಸಡಿಲಿಕೆಯನ್ನು , ಸ್ಥಿತಿತ್ವಾತ್ಮಕವನ್ನು ಒದಗಿಸುತ್ತದೆ ಮತ್ತು ಅದು ಸಾರ್ಕ್ ವಿನಿಮಯ ಚೌಕಟ್ಟಿನೊಳಗೆ ಸದಸ್ಯ ರಾಷ್ಟ್ರಗಳು ಈಗಿರುವ ನಿಗದಿತ ವಿನಿಮಯ ಮೊತ್ತದ ಮಿತಿಯನ್ನು ಮೀರಿದಾಗ ಸಲ್ಲಿಸುವ ಕೋರಿಕೆಗೆ ಸೂಕ್ತವಾಗಿ ಸ್ಪಂದಿಸುವುದಕ್ಕೆ ಭಾರತಕ್ಕೆ ಅನುವು ಮಾಡಿಕೊಡುತ್ತದೆ.

ಹಿನ್ನೆಲೆ

- ಸಾರ್ಕ್ ಸದಸ್ಯ ರಾಷ್ಟ್ರಗಳಿಗಾಗಿ ಕರೆನ್ಸಿ ವಿನಿಮಯ ವ್ಯವಸ್ಥೆಗೆ ಚೌಕಟ್ಟನ್ನು , ಅಲ್ಪ ಕಾಲೀನ ವಿದೇಶೀ ವಿನಿಮಯದ ಅಗತ್ಯವನ್ನು ಪೂರೈಸುವ ಹಣಕಾಸು ಒದಗಣೆಯ ಉದ್ದೇಶದಿಂದಾಗಿ ಅಥವಾ ಪಾವತಿ ಬಾಕಿ ಬಿಕ್ಕಟ್ಟಿನ ಸಂದರ್ಭದಲ್ಲಿ ಧೀರ್ಘ ಕಾಲೀನ ವ್ಯವಸ್ಥೆ ಆಗುವವರೆಗೆ ಪರಿಸ್ಥಿತಿ ನಿಭಾಯಿಸುವುದಕ್ಕಾಗಿ ಅಥವಾ ಅಲ್ಪಾವಧಿಯಲ್ಲಿ ಸಮಸ್ಯೆ ತಾನಾಗಿಯೇ ಬಗೆಹರಿಯುವವರೆಗೆ ನಿಧಿ ಒದಗಿಸುವ ಉದ್ದೇಶದಿಂದ 2012 ರ ಮಾರ್ಚ್ 1 ರಂದು ರೂಪಿಸಿದ್ದು , ಇದಕ್ಕೆ ಸಂಪುಟವು ಅಂಗೀಕಾರ ನೀಡಿತು.
- ಈ ಸವಲತ್ತಿನಡಿಯಲ್ಲಿ ಆರ್.ಬಿ.ಐ.ಯು ವಿವಿಧ ಗಾತ್ರದಲ್ಲಿ ಅಮೆರಿಕನ್ ಡಾಲರು, ಯುರೋ ಅಥವಾ ಐ.ಎನ್.ಆರ್.ಗಳಲ್ಲಿ ವಿನಿಮಯವನ್ನು ಪ್ರತೀ ಸಾರ್ಕ್ ದೇಶಗಳಿಗೆ, ಅವುಗಳ ಎರಡು ತಿಂಗಳ ಆಮದಿನ ಅವಶ್ಯಕತೆಗೆ ಅನುಗುಣವಾಗಿ, ಆದರೆ ಒಟ್ಟು ಮೊತ್ತ 2 ಬಿಲಿಯನ್ ಅಮೆರಿಕನ್ ಡಾಲರು ಮೀರದಂತೆ ಒದಗಿಸುತ್ತದೆ.
- ಮೇಲಿನ ಸೌಲಭ್ಯದಲ್ಲಿ ಪ್ರತೀ ದೇಶಕ್ಕೆ ವಿನಿಮಯ ಮೊತ್ತವನ್ನು ನಿಷ್ಕರ್ಷೆ ಮಾಡಲಾಗಿದ್ದು, 100 ಮಿಲಿಯನ್ ಅಮೆರಿಕನ್ ಡಾಲರುಗಳಿಂದ ಹಿಡಿದು ಗರಿಷ್ಠ 400 ಮಿಲಿಯನ್ ಅಮೆರಿಕನ್ ಡಾಲರುಗಳವರೆಗೆ ಇರುತ್ತದೆ. ಪ್ರತೀ ವಿನಿಮಯದ ಅವಧಿಯನ್ನು ಮೂರು ತಿಂಗಳು ಎಂದು ನಿಗದಿ ಮಾಡಲಾಗಿದ್ದು, ಗರಿಷ್ಠ ಎರಡು 'ರೋಲ್ ಓವರ್' ಗಳನ್ನು ಮಾಡಬಹುದಾಗಿದೆ.
- ಅವಲಂಬನೆಯ ಪರ್ಯಾಯ ವಿನಿಮಯಕ್ಕೆ ಸಂಬಂಧಿಸಿ ಕಾರ್ಯಾಚರಣಾ ವಿವರಗಳಿಗಾಗಿ ಸಾರ್ಕ್ ದೇಶಗಳ ಕೇಂದ್ರೀಯ ಬ್ಯಾಂಕುಗಳ ಜೊತೆ ಆರ್.ಬಿ.ಐ. ವ್ಯವಹರಿಸುತ್ತದೆ.

3. ದಿವಾಳಿ ಕಾಯ್ದೆ ಮಾನ್ಯತೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ಪ್ರಮುಖ ಸುದ್ದಿ

- ದಿವಾಳಿತನ ಮತ್ತು ದಿವಾಳಿತನ ಸಂಹಿತೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ, ಐಬಿಸಿ ಅವರ 'ಸಂಪೂರ್ಣ'ಯಲ್ಲಿ ಸಾಂವಿಧಾನಿಕ ಮಾನ್ಯತೆ ಮತ್ತು ದಿವಾಳಿ ಕಾನೂನುಗಳನ್ನು ಸವಾಲು ಮಾಡುವ ಅರ್ಜಿಗಳನ್ನು ತಿರಸ್ಕರಿಸಿದೆ.

ಮುಖ್ಯ ಅಂಶಗಳು

- ಈ ನಿರ್ಧಾರವು ಪ್ರವರ್ತಕರನ್ನು ತಮ್ಮ ಸಂಸ್ಥೆಗಳ ನಿಯಂತ್ರಣದಲ್ಲಿ ಉಳಿಯುವ ಅವಕಾಶಕ್ಕಾಗಿ ಅಪೇಕ್ಷಿಸುತ್ತಿರುವುದನ್ನು ಹಿಂಜರಿಯುವುದು.
- ನ್ಯಾಯಮೂರ್ತಿಗಳಾದ ಆರ್. ಎಫ್ ನಾರಿಮನ್ ಮತ್ತು ನವೀನ್ ಸಿನ್ಹಾ ಅವರ ಪೀಠವು ಐಬಿಸಿ ಯ ಯಾವುದೇ ನಿಬಂಧನೆಗಳನ್ನು ತಿರುಗಿಸಲು ನಿರಾಕರಿಸಿತು, ಹಲವಾರು ಕಂಪೆನಿಗಳು ಸಲ್ಲಿಸಿದ ಅರ್ಜಿಯೊಂದನ್ನು ಇದು ಪ್ರಶ್ನಿಸಿತು. ನ್ಯಾಯಾಲಯದಲ್ಲಿ ನಡೆದ ಪ್ರಯೋಗವು ಸಂವಿಧಾನಾತ್ಮಕ ಸಭೆಗೆ ಹಾದುಹೋಗುತ್ತದೆ ಎಂದು ನ್ಯಾಯಾಧೀಶ ನಾರಿಮನ್ ತೀರ್ಪು ಬರೆದಿದ್ದಾರೆ. IBC ಯ ಕೆಲಸವನ್ನು ಅಭಿನಂದಿಸುತ್ತಾ ನ್ಯಾಯಾಲಯವು ಆರ್ಥಿಕತೆಯ ಹಕ್ಕಿನ ಸ್ಥಾನಮಾನವನ್ನು ಪುನಃ ಪಡೆದುಕೊಂಡಿತು ಮತ್ತು ಡೀಫಾಲ್ಟ್‌ಗಳ ಸ್ವರ್ಗವನ್ನು ಐಬಿಸಿ ಕಳೆದುಕೊಂಡಿತು.
- ಮೇಲ್ದರ್ಜೆಯ ನ್ಯಾಯಾಲಯವು, ಹಣಕಾಸು ಸಾಲಗಳನ್ನು ಮರುಪಾವತಿ ಮಾಡುವ ಪರಿಣಾಮವಾಗಿ ಭಾರತದಲ್ಲಿ ವಾಣಿಜ್ಯ ವಲಯಕ್ಕೆ ಹಣಕಾಸು ಸಂಪನ್ಮೂಲ ಹರಿವು ತೀವ್ರತರವಾಗಿ ಹೆಚ್ಚಾಗಿದೆ. ಕೋಡ್ ಕೆಲಸವು ಕೇಂದ್ರ ಸರ್ಕಾರದ ಪರಿಣತ ಸಮಿತಿಯಿಂದ ಮೇಲ್ವಿಚಾರಣೆಯನ್ನು ನಡೆಸುತ್ತಿದೆ ಮತ್ತು ಅಲ್ಪಾವಧಿಯಲ್ಲಿಯೇ ಇದೆ ಎಂದು ಹೇಳಿದರು, ಎಲ್ಲ ಮಧ್ಯಸ್ಥಗಾರರನ್ನೂ ಒಳಗೊಂಡಂತೆ ತಿದ್ದುಪಡಿಗಳನ್ನು ಕೈಗೊಳ್ಳಲಾಗಿದೆ.
- ಐಬಿಬಿಯಲ್ಲಿ ಹಣಕಾಸು ಸಾಲದಾತ ಮತ್ತು ಕಾರ್ಯಾಚರಣಾ ಸಾಲಗಾರರ ನಡುವಿನ ವರ್ಗೀಕರಣವನ್ನು ಬೆಂಚ್ ಎತ್ತಿಹಿಡಿಯಿತು ಮತ್ತು ಇದು ಸಂವಿಧಾನದ 14 ನೇ ವಿಧಿಯ ತಾರತಮ್ಯದ ಅಥವಾ ಅನಿಯಂತ್ರಿತ ಮತ್ತು ಅಹಿಂಸಾತ್ಮಕವಲ್ಲ ಎಂದು ಹೇಳಿದೆ.

ಏನಿದು ದಿವಾಳಿ ಕಾಯ್ದೆ ?

- ವಸೂಲಾಗದ ಸಾಲಗಳನ್ನು, ಮುಖ್ಯವಾಗಿ ಕಾರ್ಪೊರೇಟ್ ಸಾಲಗಳನ್ನು ಗುರಿಯಾಗಿರಿಸಿ ದಿವಾಳಿ ಕಾನೂನು ಅಥವಾ Insolvency Bankruptcy Code ಎನ್ನುವ ಹೊಸ ಸಾಲವಸೂಲಾತಿ ಕಾನೂನನ್ನು 2016 ರಲ್ಲಿ ಜಾರಿಗೆ ತಂದಿದೆ.
- ಉದ್ದಿಮೆ ವಹಿವಾಟು ಉದ್ದೇಶಕ್ಕೆ ಸಾಲ ಪಡೆದ ವ್ಯಕ್ತಿಗಳು, ಪಾಲುದಾರಿಕೆ ಸಂಸ್ಥೆಗಳು ಮತ್ತು ಇತರ ಉದ್ದಿಮೆ ಸಂಸ್ಥೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ ನಿರ್ದಿಷ್ಟ ಕಾಲಮಿತಿಯೊಳಗೆ ತಮ್ಮ ವಹಿವಾಟು ಕೊನೆಗೊಳಿಸುವುದನ್ನು ಇಲ್ಲವೆ ಪುನಶ್ಚೇತನಕ್ಕೆ ಯತ್ನಿಸುವುದನ್ನು ಈ ಮಸೂದೆ ಸುಲಭಗೊಳಿಸಲಿದೆ.

- ಹಣಕಾಸು ಪರಿಸ್ಥಿತಿ ಬಿಗಡಾಯಿಸಿ ದಿವಾಳಿ ಹಂತ ತಲುಪಿದ ಪ್ರಕರಣಗಳಿಗೆ ಪರಿಹಾರ ಕಂಡುಕೊಳ್ಳಲು, ಹಲವು ರೀತಿಯ ಕಾಯ್ದೆಗಳಿಂದಾಗಿ ಕೊನೆಮೊದಲಿಲ್ಲದ ವಿಳಂಬವಾಗುತ್ತಿತ್ತು. ಇಂತಹ ವಿಳಂಬವು ಪುನಶ್ಚೇತನದ ಸಾಧ್ಯತೆಯನ್ನೂ ನುಂಗಿ ಹಾಕುತ್ತಿತ್ತು. ಗುತ್ತಿಗೆ ಕಾಯ್ದೆ, ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳ ಸಾಲ ವಸೂಲಾತಿ ವಿಶೇಷ ಕಾಯ್ದೆ ಮತ್ತು ಹಣಕಾಸು ಸಂಪತ್ತಿನ ಪುನರ್‌ರಚನೆ ಕಾಯ್ದೆ ಮೂಲಕ ಬ್ಯಾಂಕ್‌ಗಳು ನಡೆಸುವ ಸಾಲ ವಸೂಲಾತಿ ಪ್ರಕ್ರಿಯೆಯು ನಿರೀಕ್ಷಿತ ಫಲಿತಾಂಶವನ್ನೂ ನೀಡುತ್ತಿರಲಿಲ್ಲ. ಇಂತಹ ಸಮಸ್ಯೆಗಳಿಗೆ ಐಬಿಸಿ ಪರಿಹಾರ ಒದಗಿಸಲಿದೆ.
- ದಿವಾಳಿ ಅಂಚಿಗೆ ತಲುಪಿದ ಉದ್ದಿಮೆ ಸಂಸ್ಥೆಗಳ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಇದೊಂದು ಸುಸಂಬದ್ಧ ಮತ್ತು ಸಮಗ್ರ ಕಾಯ್ದೆಯಾಗಲಿದೆ. ಸಾಲ ಮರುಪಾವತಿ ಮಾಡದವರ ಆಸ್ತಿಗಳ ಸ್ವಾಧೀನ ಪ್ರಕ್ರಿಯೆ ಸರಾಗವಾಗಿರಲಿರುವುದರಿಂದ ದೇಶಿ ಬ್ಯಾಂಕಿಂಗ್ ಮತ್ತು ಹಣಕಾಸು ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆಯೂ ಕಂಡುಬರಲಿದೆ. ಸಾಲಗಾರರಲ್ಲ 'ಉದ್ದೇಶಪೂರ್ವಕ ಸುಸ್ತಿದಾರ'ರಲ್ಲ. ಆದರೆ, ಎಲ್ಲ ಸುಸ್ತಿದಾರರು ಇಡೀ ಉದ್ದಿಮೆಗೆ ಎದುರಾದ ಬಿಕ್ಕಟ್ಟಿನಿಂದಾಗಿಯೇ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವುದೂ ಇಲ್ಲ. ಕೆಲ ಸಂದರ್ಭಗಳಲ್ಲಿ ಹೊಸ ಉದ್ದಿಮೆ ಆರಂಭಿಸುವ ಸಾಹಸವು ಪದೇ ಪದೇ ವಿಫಲಗೊಳ್ಳುವ ಸಾಧ್ಯತೆಯೂ ಇರುತ್ತದೆ
- ಇಂತಹ ವೈಫಲ್ಯಗಳನ್ನು ಕ್ಷಿಪ್ರವಾಗಿ ನಿರ್ವಹಿಸಿ ಪರಿಹಾರ ಕಂಡುಕೊಳ್ಳಲು ಹೊಸ ಕಾಯ್ದೆ ನೆರವಾಗಲಿದೆ. ಕೋಟ್ಯಂತರ ರೂಪಾಯಿಗಳ ವಸೂಲಾಗದ ಸಾಲದ ಸಮಸ್ಯೆಯಿಂದ ನಲುಗಿರುವ ಬ್ಯಾಂಕಿಂಗ್ ವಲಯಕ್ಕೆ ಇದು ಭರವಸೆಯ ಬೆಳಕಾಗಲಿದೆ. ನಷ್ಟಪೀಡಿತ ಉದ್ದಿಮೆ ಸಂಸ್ಥೆಯ ಕಾರ್ಮಿಕರ ಹಿತಾಸಕ್ತಿ ಕಾಪಾಡುವಲ್ಲಿ ಮಾಲೀಕರು ವಿಫಲವಾದರೆ, ಈ ಕಾಯ್ದೆಯು ದುಡಿಯುವ ವರ್ಗದ ರಕ್ಷಣೆಗೆ ನಿಲ್ಲುವುದು ಇದರ ಇನ್ನೊಂದು ವಿಶೇಷತೆಯಾಗಿದೆ. ಈ ಮಸೂದೆಯು ಕಾಯ್ದೆಯಾಗಿ ಜಾರಿಗೆ ಬರುತ್ತಿದ್ದಂತೆ, ಉದ್ದಿಮೆ ಸಂಸ್ಥೆಗಳು, ಪಾಲುದಾರಿಕೆ ಕಂಪೆನಿಗಳು ಮತ್ತು ವ್ಯಕ್ತಿಗಳು ಎದುರಿಸುವ ಆರ್ಥಿಕ ಬಿಕ್ಕಟ್ಟಿಗೆ ಕಾಲಮಿತಿಯಲ್ಲಿ ಅತ್ಯಂತ ತ್ವರಿತವಾಗಿ ಪರಿಹಾರೋಪಾಯ ಕಂಡುಕೊಳ್ಳಲು ಸಾಧ್ಯವಾಗಲಿದೆ.
- ಉದ್ದಿಮೆಗಳು ಮತ್ತು ವ್ಯಕ್ತಿಗಳು ಎದುರಿಸುವ ಆರ್ಥಿಕ ನಷ್ಟದ ಪ್ರಕರಣಗಳನ್ನು ವಾಣಿಜ್ಯ ಮತ್ತು ನ್ಯಾಯಾಂಗದ ದೃಷ್ಟಿಕೋನದಿಂದ ಬಗೆಹರಿಸುವ ವ್ಯವಸ್ಥಿತ ಸುಧಾರಣಾ ಕ್ರಮವೂ ಇದಾಗಿದೆ. ಕಾರ್ಪೊರೇಟ್ ಮತ್ತು ವೈಯಕ್ತಿಕ ಹಣಕಾಸು ಬಿಕ್ಕಟ್ಟುಗಳಿಗೆ ದಿವಾಳಿ ಕಾಯ್ದೆಯು ಏಕರೂಪವಾಗಿ ಅನ್ವಯಗೊಳ್ಳಲಿದ್ದು, ನಿಗದಿತ ಕಾಲಮಿತಿಯಲ್ಲಿ ಪರಿಹಾರ ಕಂಡುಕೊಳ್ಳಲು ನೆರವಾಗಲಿದೆ. ಸಾಲ ನೀಡಿಕೆ, ಉದ್ದಿಮೆಗಳ ಸ್ಥಾಪನೆ ಮತ್ತು ನಿರ್ವಹಣೆಗೆ ಹೆಚ್ಚು ಅನುಕೂಲ ಕಲ್ಪಿಸಿಕೊಡುವುದಕ್ಕೂ ಇದು ಭಾರಿ ಉತ್ತೇಜನ ನೀಡಲಿದೆ. ಜಾಗತಿಕ ಮಾನದಂಡಗಳ ಅನ್ವಯ, ಸಾಲ ಸುಸ್ತಿ ಪ್ರಕರಣಗಳನ್ನು ನಿರ್ವಹಿಸುವ ಕಾನೂನು ಮತ್ತು ಸಾಂಸ್ಥಿಕ ವ್ಯವಸ್ಥೆ ದೇಶದಲ್ಲಿ ಇಲ್ಲದಿರುವುದು ನಮ್ಮಲ್ಲಿನ ಇದುವರೆಗಿನ ದೊಡ್ಡ ಲೋಪವಾಗಿತ್ತು.

4. ಬ್ಯಾಂಕುಗಳಿಗೆ ಎಲ್‌ಒ‌ಸಿ ನೇರ ಮನವಿ ಅಧಿಕಾರ

ಪ್ರಮುಖ ಸುದ್ದಿ

- ಬ್ಯಾಂಕುಗಳಿಗೆ ವಂಚಿಸುವ ಮೋಸಗಾರರು ದೇಶ ಬಿಟ್ಟು ಹೋಗದಂತೆ ತಡೆಯಲು, ಸಂಬಂಧಪಟ್ಟ ಭದ್ರತಾ ಸಂಸ್ಥೆಗಳಿಗೆ ಅಥವಾ ಇಲಾಖೆಗಳಿಗೆ ಲುಕ್‌ಔಟ್ ನೋಟಿಸ್ (ಎಲ್‌ಒಸಿ) ಜಾರಿಗೊಳಿಸುವಂತೆ ನೇರವಾಗಿ ಮನವಿ ಮಾಡುವ ಅಧಿಕಾರವನ್ನು ಬ್ಯಾಂಕುಗಳಿಗೆ (ಪಿಎಸ್‌ಯುಗಳಿಗೆ) ಕೇಂದ್ರ ಸರ್ಕಾರ ನೀಡಿದೆ.

ಮುಖ್ಯ ಅಂಶಗಳು

- ಅದರಂತೆ, ಗೃಹ ಸಚಿವಾಲಯ, ವಿದೇಶಾಂಗ ಇಲಾಖೆ, ಕಸ್ಟಮ್ಸ್ ಮತ್ತು ಆದಾಯ ತೆರಿಗೆ, ಕಂದಾಯ ಇಲಾಖೆ ಗುಪ್ತಚರ ದಳ, ಸಿಬಿಐ, ಪ್ರಾಂತೀಯ ಪಾಸ್‌ಪೋರ್ಟ್ ಕಚೇರಿಗಳು ಹಾಗೂ ಪೊಲೀಸರಿಗೆ ಎಲ್‌ಒಸಿ ನೀಡುವಂತೆ ಬ್ಯಾಂಕುಗಳು ಕೋರಬಹುದಾಗಿದೆ.

ಏನಿದು ಲುಕ್‌ಔಟ್ ನೋಟಿಸ್?

- ಲುಕ್‌ಔಟ್ ಸರ್ಕುಲರ್ ಅಥವಾ ಲುಕ್‌ಔಟ್ ನೋಟಿಸ್ ಎಂದರೆ ಪ್ರಯಾಣಿಸುವ ವ್ಯಕ್ತಿಯು ಪೊಲೀಸರಿಗೆ ಬೇಕಾದವನೇ ಎಂಬುದನ್ನು ಪರಿಶ್ಚಿಸಲು ಅಧಿಕಾರಿಗಳು ಬಳಸುವ ಸುತ್ತೋಲೆ. ಇದನ್ನು ಅಂತಾರಾಷ್ಟ್ರೀಯ ಗಡಿಗಳ ವಲಸೆ ತಪಾಸಣೆ ವೇಳೆ (ಉದಾ: ಅಂತಾರಾಷ್ಟ್ರೀಯ ಏರ್‌ಪೋರ್ಟ್, ಬಂದರು) ಬಳಸಲಾಗುತ್ತದೆ. ಭಾರತದಲ್ಲಿ ಕ್ರಿಮಿನಲ್‌ಗಳನ್ನು ಹಿಡಿಯಲು, ತಪ್ಪಿಸಿಕೊಂಡಿರುವ ಅಪರಾಧಿಗಳನ್ನು ವಶಕ್ಕೆ ಪಡೆಯಲು ಅಥವಾ ಗಡಿ ದಾಟಿದಂತೆ ತಡೆಯಲು ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗುತ್ತದೆ.

ಪ್ರಕ್ರಿಯೆ ಹೇಗೆ?

- ಕೇಂದ್ರ ಗೃಹ ಸಚಿವಾಲಯ ಸೂಚಿಸಿರುವ ಅಧಿಕೃತ ನಮೂನೆಯಲ್ಲಿ ಲುಕ್‌ಔಟ್ ಸರ್ಕುಲರ್ (ಎಲ್‌ಒಸಿ) ತೆರೆಯುವಂತೆ ಎಲ್ಲ ವಲಸೆ ಚೆಕ್‌ಪೋಸ್ಟ್‌ಗಳಿಗೆ ಕೋರಲಾಗುತ್ತದೆ.
- ಕೇಂದ್ರ ಸರ್ಕಾರದ ಉಪಕಾರ್ಯದರ್ಶಿ/ರಾಜ್ಯ ಸರ್ಕಾರದ ಜಂಟಿ ಕಾರ್ಯದರ್ಶಿ/ಜಿಲ್ಲಾ ಮಟ್ಟದ ಎಸ್ಪಿಗಿಂತ ಕೆಳಗಿನ ಹುದ್ದೆಯಲ್ಲಿರುವ ಅಧಿಕಾರಿಗಳು ಎಲ್‌ಒಸಿಗೆ ಕೋರಿಕೆ ಸಲ್ಲಿಸುವಂತಿಲ್ಲ.
- ಯಾರ ಹೆಸರಿನಲ್ಲಿ ನೋಟಿಸ್ ತೆರೆಯಲಾಗುತ್ತದೆಯೋ ಆ ವ್ಯಕ್ತಿಯ ಗುರುತು ಹಿಡಿಯಲು ಅಗತ್ಯವಾದ ಎಲ್ಲ ವಿವರ ನೀಡಿರಬೇಕು. ಆತನ ಹೆಸರು ಹೊರತುಪಡಿಸಿ 3 ಗುರುತು ಮಾನದಂಡವಿಲ್ಲದೇ ಎಲ್‌ಒಸಿ ತೆರೆಯುವಂತಿಲ್ಲ.

ಬಂಧಿತರಾಗಬೇಕಾದ ವ್ಯಕ್ತಿಗಳು

- ನಮ್ಮ ದೇಶಕ್ಕೆ ಪ್ರವೇಶ ನಿಷೇಧಿಸಲಾದ ವ್ಯಕ್ತಿ
- ನಮ್ಮ ದೇಶದಿಂದ ವಿದೇಶಕ್ಕೆ ಹೋಗಲು ನಿಷೇಧಿಸಲಾದ ವ್ಯಕ್ತಿ

ನಿಗಾಗಿ ಒಳಪಡುವ ವ್ಯಕ್ತಿಯಾರ್ಯಾರು ಇರುತ್ತಾರೆ?

- ಉಗ್ರರ ಸಂಪರ್ಕ ಹೊಂದಿರುವವರು
- ಯುದ್ಧೋತ್ಸಾಹಿ ವಿದೇಶಿ ವ್ಯಕ್ತಿ

- ಮೊದಲೇ ವೀಸಾ ಷರತ್ತು ಉಲ್ಲಂಘಿಸಿದ್ದ ವಿಧೇಶಿ ವ್ಯಕ್ತಿ
- ಕ್ರಿಮಿನಲ್/ಸಿವಿಲ್ ಪ್ರಕರಣ ಸಂಬಂಧ ಕೋರ್ಟ್‌ಗೆ ಬೇಕಾಗಿರುವ, ತಪ್ಪಿಸಿಕೊಂಡಿರುವ ವ್ಯಕ್ತಿ
- ಪೊಲೀಸ್/ಸಿಬಿಐ/ಕಸ್ಟಮ್ಸ್/ಸೆಂಟ್ರಲ್ ಎಕ್ಸೈಸ್/ಕಂದಾಯ ಗುಪ್ತಚರ ಸಂಸ್ಥೆ/ಇತರೆ ಏಜೆನ್ಸಿಗಳಿಗೆ ಬೇಕಾಗಿದ್ದು, ತಲೆಮರೆಸಿಕೊಂಡ ವ್ಯಕ್ತಿ

ಎಲ್‌ಓಸಿಯ ಮಾನದಂಡ

- ವ್ಯಕ್ತಿಯ ಪೂರ್ಣ ಹೆಸರು
- ಪಾಸ್‌ಪೋರ್ಟ್ ಸಂಖ್ಯೆ
- ರಾಷ್ಟ್ರೀಯತೆ
- ಜನ್ಮದಿನಾಂಕ
- ಜನ್ಮಸ್ಥಳ
- ಹೆತ್ತವರ ವಿವರ
- ಭಾವಚಿತ್ರ ಸಹಿತ ವಿಳಾಸ

5. ಕಡು ಬಡವರ ಸಂಖ್ಯೆ ಭಾರಿ ಇಳಿಕೆ

ಪ್ರಮುಖ ಸುದ್ದಿ

- ಭಾರತದಲ್ಲಿ 2011ಕ್ಕೆ ಹೋಲಿಸಿದರೆ ಈಗ ಕಡು ಬಡತನದ ಪ್ರಮಾಣ ಗಣನೀಯ ಇಳಿಕೆಯಾಗಿದೆ. ವಿಶ್ವಬ್ಯಾಂಕ್ ಪ್ರಕಾರ ಎಂಟು ವರ್ಷಗಳ ಹಿಂದೆ ದೇಶದಲ್ಲಿ 8 ಕೋಟಿ ಬಡವರು, ದಿನಕ್ಕೆ 1.90 ಡಾಲರ್ ಗೂ ಕಡಿಮೆ ವೆಚ್ಚದಲ್ಲಿ ಬದುಕುತ್ತಿದ್ದರು. ಆದರೆ ಈಗ ಅಂಥ ಬಡವರ ಸಂಖ್ಯೆ 5 ಕೋಟಿಗೆ ಇಳಿದಿರುವ ಸಾಧ್ಯತೆ ಇದೆ.

ಮುಖ್ಯ ಅಂಶಗಳು

- ಈ ಸಂಬಂಧ ವಿಶ್ವಬ್ಯಾಂಕ್‌ನ ಇತ್ತೀಚಿನ ಅಂಕಿ ಅಂಶಗಳು ಜೂನ್‌ನಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ ದೇಶದ ಕಡು ಬಡವರ ಸಂಖ್ಯೆ 5 ಕೋಟಿಗೆ ಇಳಿಕೆಯಾಗಿರುವುದಕ್ಕೆ ಪುಷ್ಟಿ ನೀಡುವ ವಿವರಗಳು ಪ್ರಕಟವಾಗುವ ಸಾಧ್ಯತೆ ಇದೆ.
- ಜಾಗತಿಕ ಬಡತನದ ಅಧ್ಯಯನ ನಡೆಸುತ್ತಿರುವ ಸಂಸ್ಥೆ 'ವರ್ಲ್ಡ್ ಲ್ಯಾಬ್ ಡೇಟಾ' ಪ್ರಕಾರ, ಈಗ ಭಾರತದಲ್ಲಿ ಕೇವಲ 5 ಕೋಟಿ ಮಂದಿ ಮಾತ್ರ ದಿನಕ್ಕೆ ಸರಾಸರಿ 90 ಡಾಲರ್‌ಗಿಂತ ಕಡಿಮೆ ಆದಾಯದಲ್ಲಿ ಬದುಕುತ್ತಿದ್ದಾರೆ. ಹೀಗಾಗಿ ಬಡತನ ನಿರ್ಮೂಲನೆಯಲ್ಲಿ ಮಹತ್ವದ ಯಶಸ್ಸು ದಾಖಲಿಸಿದ ಅತಿ ದೊಡ್ಡ ರಾಷ್ಟ್ರವಾಗಿ ಭಾರತ ಶೀಘ್ರ ಹೊರಹೊಮ್ಮಲಿದೆ ಎಂದು ಬ್ರೂಕಿಂಗ್ಸ್ ಸಂಸ್ಥೆಯ ತಜ್ಞರು ಭವಿಷ್ಯ ನುಡಿದಿದ್ದಾರೆ.
- ವರ್ಲ್ಡ್ ಡೇಟಾ ಲ್ಯಾಬ್ ಭಾರತ ಸರ್ಕಾರದ ದತ್ತಾಂಶಗಳನ್ನು ವಿಶ್ಲೇಷಣೆಗೆ ಒಳಪಡಿಸಿದೆ. 2012ರ ತನ್ನ ನೂತನ ಲೆಕ್ಕಾಚಾರ ಪದ್ಧತಿಯನ್ನೂ ಬಳಸಿದೆ.

ಭಾರತದಲ್ಲಿ ಬಡತನ ಇಳಿಕೆಗೆ ಕಾರಣ?

- ಆರ್ಥಿಕ ಬೆಳವಣಿಗೆಗೆ ಪೂರಕವಾದ ನೀತಿ, ನೇರ ನಗದು ವರ್ಗಾವಣೆ ಯೋಜನೆ, ನರೇಗಾ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಮತ್ತಿತರ ಸಾಮಾಜಿಕ ಯೋಜನೆಗಳು ಕಡು ಬಡತನದ ನಿರ್ಮೂಲನೆಗೆ ಸಹಕಾರಿಯಾಗಿದೆ. ದೇಶದ ಆರ್ಥಿಕ ಬೆಳವಣಿಗೆ ಕೂಡ ಬಡತನ ಇಳಿಕೆಯಲ್ಲಿ ಪಾತ್ರ ವಹಿಸಿದೆ.

ಮುಂದಿನ ಹಾದಿ

- ಬಡತನ ನಿರ್ಮೂಲನವೆಂಬುದು ಸ್ವಾತಂತ್ರ್ಯಾನಂತರದಲ್ಲಿ ಭಾರತದ ಪಾಲಿಗೆ ಒದಗಿದ ಅತಿದೊಡ್ಡ ಸವಾಲಾಗಿತ್ತು ಎಂಬುದರಲ್ಲಿ ಎರಡುಮಾತಿಲ್ಲ. ಕಳೆದ 70 ವರ್ಷಗಳಲ್ಲಿ ಈ ನಿಟ್ಟಿನಲ್ಲಿ ಅನೇಕ ಜನಕಲ್ಯಾಣ ಯೋಜನೆ, ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದೂ ಉಂಟು. ಬಡತನದ ಶಾಪ ಹೆಗಲೇರಿದ ಕಾರಣದಿಂದಾಗಿ ಭಾರತವು ಜಾಗತಿಕ ಮಟ್ಟದಲ್ಲಿ ಮುಜುಗರ ಅನುಭವಿಸಬೇಕಾಗಿ ಬಂದಿದ್ದಕ್ಕೂ ನಿದರ್ಶನಗಳಿವೆ.
- ಬಡತನ ವ್ಯಾಪಕವಾಗಿರುವ 'ಟಾಪ್ 10' ದೇಶಗಳ ಪಟ್ಟಿಯಲ್ಲಿ ತನ್ನ ಹೆಸರು ಇಲ್ಲವಾಗಬೇಕೆಂಬ ಕಾರಣಕ್ಕೆ ಭಾರತ ಕಸರತ್ತು ಮಾಡಿಕೊಂಡೇ ಬಂದಿದೆ; ಆದರೆ 125 ಕೋಟಿಗೂ ಮೀರಿದ ಜನಬಾಹುಳ್ಯದ ಭೌಗೋಳಿಕ ಪ್ರದೇಶವೊಂದರಲ್ಲಿ ಇದು ಅಂದುಕೊಂಡಷ್ಟು ಸುಲಭಕ್ಕೆ, ತಕ್ಷಣಕ್ಕೆ ನನಸಾಗುವ ಕನಸಲ್ಲ ಎಂಬುದು ಕಹಿವಾಸ್ತವ. ಇಷ್ಟಾಗಿಯೂ, ಹಂತಹಂತವಾಗಿ ಬಡತನದ ಬಿಗಿಮುಷ್ಟಿಯಿಂದ ಹೊರಬರಲು ಸಾಧ್ಯವಿದೆ ಎಂಬುದನ್ನು ಭಾರತ ಸಾಬೀತುಮಾಡಿದೆ.
- ಇತ್ತೀಚಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನಕಲ್ಯಾಣದ ಆಶಯವಿರುವ ಹೊಸ ಕಾರ್ಯಕ್ರಮಗಳನ್ನು ಘೋಷಿಸಿರುವುದು ಸ್ವಾಗತಾರ್ಹ. ಆದರೆ ನಮ್ಮಲ್ಲಿ ಪರಿಣಾಮಕಾರಿ ಅನುಷ್ಠಾನದ್ದೇ ಸಮಸ್ಯೆ ಎಂಬುದಕ್ಕೆ ನಿದರ್ಶನಗಳಿವೆ. ಸರ್ಕಾರದ ವತಿಯಿಂದ 'ಹದಿನಾರಾಣೆ' ಮೌಲ್ಯದ ಯೋಜನೆಯನ್ನೇ ಘೋಷಿಸಿದರೂ, ಅಂತಿಮ ಫಲಾನುಭವಿಗಳಿಗೆ ತಲುಪುವುದು ಕೇವಲ 10 ಪ್ರೈಸೇಯಷ್ಟು ಎಂಬ ಪ್ರಾಸಂಗಿಕ ಉದಾಹರಣೆ ನೀಡುವ ಮೂಲಕ ಹಿಂದಿನ ಪ್ರಧಾನಿ ದಿ. ರಾಜೀವ್ ಗಾಂಧಿಯವರೇ ಈ ಕಹಿವಾಸ್ತವದ ಮೇಲೆ ಬೆಳಕು ಚೆಲ್ಲಿದ್ದುಂಟು.
- ನೀಲಿನಕ್ಷೆಯ ಹಂತದಲ್ಲಿ ಆಕರ್ಷಕವಾಗಿಯೇ ಕಂಡ ಸರ್ಕಾರಿ ಯೋಜನೆ/ಕಾರ್ಯಕ್ರಮವೊಂದು ಫಲಕಾರಿತ್ವದ ವಿಷಯದಲ್ಲಿ ನಿರಾಶಾದಾಯಕವಾಗುವುದಕ್ಕೆ ಹಲವು ಸಾಮಾಜಿಕ, ರಾಜಕೀಯ ಕಾರಣಗಳಿವೆ. ಸಾರ್ವಜನಿಕರಲ್ಲಿ ಅರಿವಿನ ಕೊರತೆಯಿರುವುದು ಮತ್ತು ಪ್ರಶ್ನಿಸುವ ಮನೋಭಾವ ಸಮರ್ಥವಾಗಿ ಕನೆಗಟ್ಟದಿರುವುದು ಮತ್ತೆರಡು ಕಾರಣಗಳೆನ್ನಬಹುದು. ಹೀಗೆ, ಪ್ರಗತಿಗೆ ಕಂಟಕವಾಗಿ ಪರಿಣಮಿಸಿರುವ ಯಾವುದೇ ತಡೆಗೋಡೆಯನ್ನು ಕಿತ್ತೊಗೆದು, ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ಪರಿಣಾಮಕಾರಿಯಾಗಿ ಮುಟ್ಟಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಕಲ್ಪ ಮಾಡಿ ಆ ನಿಟ್ಟಿನಲ್ಲಿ ನಿಷ್ಠೆ ಮತ್ತು ಸಮರ್ಪಣಾ ಮನೋಭಾವದೊಂದಿಗೆ ಕೆಲಸ ಮಾಡಿದರೆ ಕ್ರಾಂತಿಕಾರಕ ಬದಲಾವಣೆ ಗಗನಕುಸುಮವೇನಲ್ಲ.
- 2030ರ ವೇಳೆಗೆ ಭಾರತದಲ್ಲಿನ ಕಡುಬಡವರ ಸಂಖ್ಯೆ 3 ಕೋಟಿಗೆ ಇಳಿಯಲಿದೆ ಎಂದು ಮುನ್ನಂದಾಜಿಸಿದೆ ಸದರಿ ಸಮೀಕ್ಷಾ ವರದಿ. ಆದರೆ ಅದು ಶ್ರಮವಿಲ್ಲದೆ ಕೈಗೂಡುವ ಬಾಬತ್ತಲ್ಲ.

ಎಂಬ ಕಹಿಸತ್ಯವನ್ನೂ ಆಳುಗರು, ಅಧಿಕಾರಿಶಾಹಿ ಮತ್ತು ಪೌರ ಸಮುದಾಯ ಮನನ ಮಾಡಿಕೊಳ್ಳಬೇಕಿದೆ. 'ಸತ್ಯಮೇವ ಜಯತೇ' ಎಂಬ ಪರಿಕಲ್ಪನೆಯನ್ನು ಜಗತ್ತಿನೆದುರು ಬಿಂಬಿಸಿದ ದೇಶ ನಮ್ಮದು. ಅದೇ ರೀತಿಯಲ್ಲಿ 'ಶ್ರಮ ಏವ ಜಯತೇ' ಎಂಬ ಆಶಯಕ್ಕೂ ಸದೃಢ ರೆಕ್ಕೆಗಳನ್ನು ಕಟ್ಟಿ ದೇಶವನ್ನು ಬಲಿಷ್ಠವಾಗಿಸುವ ಬದ್ಧತೆ ಮೈದಳೆಯಬೇಕಿದೆ. ಅದು 'ವಿಶ್ವಗುರು'ವಾಗುವ ಭಾರತದ ಸಂಕಲ್ಪದ ಸಂಪುಟಕ್ಕೆ ಮುನ್ನಡಿಯಾಗುತ್ತದೆ ಎಂಬುದನ್ನು ಬಿಡಿಸಿಹೇಳಬೇಕಿಲ್ಲ.

6. ಸ್ವಾಮಿನಾಥನ್ ಆಯೋಗದ ವರದಿಯ ಆಧಾರದ ಮೇಲೆ ಕನಿಷ್ಠ ಬೆಂಬಲ ಬೆಲೆ - ದೆಹಲಿ ಸರ್ಕಾರ

ಪ್ರಮುಖ ಸುದ್ದಿ

- ಎಂ.ಎಸ್ ಸ್ವಾಮಿನಾಥನ್ ಆಯೋಗದ ವರದಿಯ ಆಧಾರದ ಮೇಲೆ ರೈತರಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಲಿ) ಯನ್ನು ಪರಿಚಯಿಸಲು ದೆಹಲಿ ಸರ್ಕಾರ ನಿರ್ಧರಿಸಿದೆ.

ಮುಖ್ಯ ಅಂಶಗಳು

- ಎಂ.ಎಸ್ ಸ್ವಾಮಿನಾಥನ್ ಆಯೋಗದ ವರದಿಯನ್ನು ಅಧ್ಯಯನ ಮಾಡಲು ಮೂರು ಸದಸ್ಯರ ಸಮಿತಿಯನ್ನು ಡಿಸೆಂಬರ್ ನಲ್ಲಿ ದೆಹಲಿ ಸರ್ಕಾರ ರಚಿಸಿತ್ತು. ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದೆ. ಮೊದಲು ಸಲಹೆಗಳಿಗಾಗಿ ತಜ್ಞರ ಮುಂದೆ ವರದಿಯನ್ನು ಸಲ್ಲಿಸಲಾಗುತ್ತದೆ. MSP ಅಂತಿಮಗೊಳಿಸಿದ ನಂತರ, ಸರ್ಕಾರವು ರೈತರೊಂದಿಗೆ ಸಭೆಗಳನ್ನು ನಡೆಸಿ ಅವರ ದೃಷ್ಟಿಕೋನವನ್ನು ಕೇಳುತ್ತದೆ ಮತ್ತು ನಂತರ ಅದನ್ನು ಸಚಿವ ಸಂಪುಟ ಕಳುಹಿಸಲಾಗುತ್ತದೆ.

ಏನಿದು ಸ್ವಾಮಿನಾಥನ್ ವರದಿ?

- ಕೃಷಿ ಸುಧಾರಣೆಯ ವಿಷಯಕ್ಕೆ ಬಂದಾಗಲೆಲ್ಲಾ ಪ್ರಸ್ತಾಪವಾಗುವ ಸ್ವಾಮಿನಾಥನ್ ವರದಿಯಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿ, ಸುಸ್ಥಿರ ಕೃಷಿ, ನೀರಾವರಿ ವ್ಯವಸ್ಥೆ, ಒಣಭೂಮಿ ಬೇಸಾಯ, ಕೃಷಿ ಉತ್ತೇಜನ ಯೋಜನೆಗಳ ಬಗ್ಗೆ ಶಿಫಾರಸುಗಳಿವೆ.
- ಒಂದು ದಶಕದ ಹಿಂದೆ ದೇಶದಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಹೆಚ್ಚಾಗಿದ್ದ ಸಂದರ್ಭದಲ್ಲಿ ಕೃಷಿ ಕ್ಷೇತ್ರದ ಸುಧಾರಣೆಯ ಉದ್ದೇಶದಿಂದ ಕೇಂದ್ರ ಸರ್ಕಾರ 2004ರ ನವೆಂಬರ್ 18ರಂದು ಪ್ರೊ. ಎಂ.ಎಸ್. ಸ್ವಾಮಿನಾಥನ್ ಅವರ ಅಧ್ಯಕ್ಷತೆಯಲ್ಲಿ ರೈತರಿಗಾಗಿ ರಾಷ್ಟ್ರೀಯ ಆಯೋಗವನ್ನು (ನ್ಯಾಷನಲ್ ಕಮಿಷನ್ ಆನ್ ಫಾರ್ಮ್ಸ್) ರಚಿಸಿತು.
- ಸ್ವಾಮಿನಾಥನ್ ಆಯೋಗವು 2004ರ ಡಿಸೆಂಬರ್, 2005ರ ಆಗಸ್ಟ್, ಡಿಸೆಂಬರ್ ಮತ್ತು 2006ರ ಏಪ್ರಿಲ್‌ನಲ್ಲಿ ಹಂತ ಹಂತವಾಗಿ ತನ್ನ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಿತ್ತು. 2006ರ ಅಕ್ಟೋಬರ್ 4ರಂದು ತನ್ನ ಅಂತಿಮ ವರದಿಯನ್ನು ಆಯೋಗ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತು. 2007ರಲ್ಲಿ ಈ ವರದಿಯನ್ನು ಅಂಗೀಕರಿಸಿದ ಕೇಂದ್ರ ಸರ್ಕಾರ ಆದಷ್ಟು ಬೇಗ ಈ ವರದಿಯ ಪ್ರಮುಖ ಅಂಶಗಳನ್ನು ಅನುಷ್ಠಾನಕ್ಕೆ ತರುವುದಾಗಿ ಹೇಳಿತ್ತು. ಆದರೆ, ಇದನ್ನೂ ಸಾಧ್ಯವಾಗಿಲ್ಲ.

ವರದಿಯ ಪ್ರಮುಖ ಶಿಫಾರಸುಗಳು:

- ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿ ಕೃಷಿಯನ್ನು ಸೇರಿಸಬೇಕು
- ಭೂಮಿಯ ಹಂಚಿಕೆ ಸರಿಯಾಗಿ ಆಗಬೇಕು.
- ಉತ್ತಮ ಇಳುವರಿಯ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕಾಗಿ ಪರಿವರ್ತಿಸುವುದನ್ನು ನಿಯಂತ್ರಿಸಬೇಕು
- ವ್ಯವಸ್ಥಿತ ಭೂ ಹಂಚಿಕೆ ಹಾಗೂ ನಿರ್ವಹಣೆಗಾಗಿ 'ರಾಷ್ಟ್ರೀಯ ಭೂ ಬಳಕೆ ಸಲಹಾ ಸೇವೆ'ಯನ್ನು ಆರಂಭಿಸಬೇಕು
- ಎಲ್ಲಾ ಕೃಷಿ ಭೂಮಿಗೂ ವ್ಯವಸ್ಥಿತವಾಗಿ ನೀರನ್ನು ಒದಗಿಸುವಂಥ ನೀರಾವರಿ ಯೋಜನೆಗಳನ್ನು ರೂಪಿಸಬೇಕು
- ಮಳೆ ನೀರು ಸಂಗ್ರಹಣೆ ಹಾಗೂ ಬಳಕೆ ಮತ್ತು ಅಂತರ್ಜಲ ಮರುಪೂರಣವನ್ನು ಕಡ್ಡಾಯಗೊಳಿಸಬೇಕು.
- ಅಂತರ್ಜಲ ಮರುಪೂರಣಕ್ಕಾಗಿ ಕನಿಷ್ಠ 10 ಲಕ್ಷ ಬಾವಿಗಳ ಮೂಲಕ ಮಳೆ ನೀರನ್ನು ತುಂಬಿಸಬೇಕು. (ಮಿಲಿಯನ್ ವೆಲ್ಸ್ ರಿಚಾರ್ಜ್ ಪ್ರೋಗ್ರಾಮ್)
- ಸಣ್ಣ ನೀರಾವರಿ ಯೋಜನೆಗಳಲ್ಲಿ ಅಂತರ್ಜಲ ಮರುಪೂರಣಕ್ಕೆ ಹೊಸ ಯೋಜನೆಗಳನ್ನು ಜಾರಿಗೆ ತರಬೇಕು.
- ಕೃಷಿ ಉತ್ಪಾದನೆ ಹಾಗೂ ಗುಣಮಟ್ಟ ಹೆಚ್ಚಿಸಲು ಕೃಷಿ ವಲಯಕ್ಕೆ ಹೆಚ್ಚಿನ ಹೂಡಿಕೆಯನ್ನು ಸರ್ಕಾರ ಮಾಡಬೇಕು.
- ಆಯಾ ಪ್ರದೇಶಗಳಿಗೆ ಅನುಗುಣವಾಗಿ ತಳಿ ಆಯ್ಕೆಯನ್ನು ಪ್ರೋತ್ಸಾಹಿಸಬೇಕು.
- ಭೂ ಅಭಿವೃದ್ಧಿ, ನಾಲೆ ವ್ಯವಸ್ಥೆ, ನೀರನ್ನು ಸಂರಕ್ಷಿಸುವ ವ್ಯವಸ್ಥೆ, ಕೃಷಿ ಸಂಶೋಧನೆಗಳು ಹಾಗೂ ಗ್ರಾಮೀಣ ಭಾಗದ ರಸ್ತೆ ವ್ಯವಸ್ಥೆ ಸುಧಾರಿಸಲು ಕ್ರಮ ಕೈಗೊಳ್ಳಬೇಕು.
- ಮಣ್ಣು ಪರೀಕ್ಷೆ ವ್ಯವಸ್ಥೆ ಸುಲಭವಾಗಿಸಬೇಕು. ಮಣ್ಣಿನ ಗುಣಮಟ್ಟ ವೃದ್ಧಿಗೆ ಸ್ಥಳೀಯ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಮಣ್ಣಿನ ಆರೋಗ್ಯದ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಬೇಕು.
- ಬಡ ರೈತರು ಹಾಗೂ ಅಗತ್ಯವಿರುವ ರೈತರಿಗೆ ಸುಲಭವಾಗಿ ಸರಳ ಸಾಲ ಸಿಗುವಂತಾಗಬೇಕು.
- ಸರ್ಕಾರದ ನೆರವಿನೊಂದಿಗೆ ರೈತರ ಬೆಳೆಗಳಿಗೆ ಶೇಕಡ 4ಕ್ಕಿಂತ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಬೇಕು.
- ರೈತರ ಮರುಪಾವತಿಯ ಸಾಮರ್ಥ್ಯಕ್ಕೆ ಅನುಗುಣವಾಗಿ ಸಾಲವಸೂಲಿ ಮಾಡಬೇಕು. ಅನಿವಾರ್ಯ ಸಂದರ್ಭಗಳಲ್ಲಿ ರೈತರ ಸಾಲ ವಸೂಲಿಯನ್ನು ಮುಂದೂಡಬೇಕು.
- ರೈತರ ಕಷ್ಟದ ಪರಿಸ್ಥಿತಿಯಲ್ಲಿ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಬೇಕು.
- ರೈತರ ಅನುಕೂಲಕ್ಕಾಗಿ 'ಕೃಷಿ ವಿಪತ್ತು ನಿಧಿ' ಸ್ಥಾಪಿಸಬೇಕು.
- ಜಂಟಿ 'ಪಟ್ಟಾ' ಜತೆಗೆ ರೈತ ಮಹಿಳೆಯರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ವಿತರಿಸಬೇಕು.
- ಬೆಳೆ, ಸಾಲ ಹಾಗೂ ಆರೋಗ್ಯ ಒಳಗೊಂಡ ಏಕೀಕೃತ ವಿಮೆಯನ್ನು ರೈತರಿಗೆ ನೀಡಬೇಕು.
- 'ಗ್ರಾಮೀಣ ವಿಮೆ ಅಭಿವೃದ್ಧಿ ನಿಧಿ'ಯನ್ನು ಸ್ಥಾಪಿಸಬೇಕು.
- ಬೆಳೆ ವಿಮೆಯನ್ನು ಎಲ್ಲಾ ಬೆಳೆಗಳಿಗೂ ವಿಸ್ತರಿಸಬೇಕು. ಬೆಳೆ ವಿಮೆಯ ಪ್ರೀಮಿಯಂ ಅನ್ನು ಕಡಿಮೆ ಮಾಡಬೇಕು.

- ರೈತರ ಜೀವನ ಮಟ್ಟ ಸುಧಾರಣೆ ಹಾಗೂ ಕೃಷಿ ಉತ್ಪಾದಕತೆಯ ಹೆಚ್ಚಳಕ್ಕಾಗಿ ಸುಸ್ಥಿರ ಯೋಜನೆಗಳನ್ನು ಜಾರಿಗೆ ತರಬೇಕು. ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು.
- ಆಹಾರ ಭದ್ರತೆಗಾಗಿ ದೇಶದಲ್ಲೆಲ್ಲೆ ಒಂದೇ ತೆರನಾದ ಹಂಚಿಕೆ ವ್ಯವಸ್ಥೆ ಜಾರಿಗೆ ತರಬೇಕು.
- ರೈತರ ಆತ್ಮಹತ್ಯೆ ತಡೆಯಲು ರೈತರಿಗೆ ಆರ್ಥಿಕ ಹೊರೆಯಾಗದಂತೆ ತಡೆಯಬೇಕು. ರೈತ ಸ್ನೇಹಿಯಾದ ಕಿರು ಸಾಲ ಯೋಜನೆಗಳನ್ನು ಜಾರಿಗೆ ತರಬೇಕು.
- ಬೆಳೆ ವಿಮೆಯ ಹಣ ಸಮರ್ಪಕವಾಗಿ ರೈತರಿಗೆ ಸೇರುವ ವ್ಯವಸ್ಥೆ ಬರಬೇಕು.
- ರೈತರ ಆತ್ಮಹತ್ಯೆ ಪ್ರಮಾಣ ಹೆಚ್ಚಾಗಿರುವ ಪ್ರದೇಶಗಳಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳದಂತೆ ಹಾಗೂ ಆತ್ಮಹತ್ಯೆ ಮನಸ್ಥಿತಿ ಲಕ್ಷಣಗಳನ್ನು ಗುರುತಿಸಲು ನೆರವಾಗುವಂತೆ ಜಾಗೃತಿ ಕಾರ್ಯಕ್ರಮಗಳನ್ನು ಮಾಡಬೇಕು.
- ಸ್ಥಳೀಯ ಜ್ಞಾನ ಪ್ರಸಾರಕ್ಕಾಗಿ 'ಗ್ರಾಮ ಜ್ಞಾನ ಕೇಂದ್ರ'ಗಳನ್ನು ಆರಂಭಿಸಬೇಕು.
- ರೈತರು ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಹಾಗೂ ಸರಕಾರಕ್ಕೆ ಮನವರಿಕೆ ಮಾಡಿಕೊಡಲು ಪ್ರತಿ ರಾಜ್ಯದಲ್ಲೂ 'ರೈತರ ಆಯೋಗ'ಗಳನ್ನು ರಚಿಸಬೇಕು.
- ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರೆಯುವಂಥ ಮಾರುಕಟ್ಟೆ ವ್ಯವಸ್ಥೆ ರೂಪಿಸಬೇಕು.
- ಕೃಷಿ ಉತ್ಪನ್ನದ ಅಂದಾಜು ಉತ್ಪಾದನಾ ಖರ್ಚಿನ ಮೇಲೆ ಕನಿಷ್ಠ ಶೇಕಡ 50ರಷ್ಟನ್ನು ಕನಿಷ್ಠ ಬೆಂಬಲ ಬೆಲೆ ಎಂದು ಘೋಷಿಸಬೇಕು.
- ಎಪಿಎಂಸಿ ವ್ಯವಸ್ಥೆಯನ್ನು ಬಲಪಡಿಸಬೇಕು. ಕೃಷಿ ಉತ್ಪನ್ನಗಳ ಸಂಗ್ರಹಣೆಗೆ ಸೂಕ್ತ ಉಗ್ರಾಣ, ದಾಸ್ತಾನು ಕೇಂದ್ರಗಳನ್ನು ಸ್ಥಾಪಿಸಬೇಕು.
- ರೈತರ ಉತ್ಪನ್ನಗಳಿಗೆ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಬೆಲೆ ಸಿಗಲು ಗುಣಮಟ್ಟ ಶ್ರೇಣಿ, ಬ್ರಾಂಡ್, ಪ್ಯಾಕೇಜಿಂಗ್ ವ್ಯವಸ್ಥೆ ಅಭಿವೃದ್ಧಿ ಪಡಿಸಬೇಕು.
- ಕೃಷಿ ಕೂಲಿಕಾರ್ಮಿಕರ ಕೊರತೆ ನೀಗಿಸಲು ಕುಶಲ ಕೃಷಿ ಕಾರ್ಮಿಕರ ಮಾರುಕಟ್ಟೆ ವ್ಯವಸ್ಥೆಯನ್ನು ಜಾರಿಗೊಳಿಸಬೇಕು.
- ಗ್ರಾಮೀಣ ಭಾಗದ ಜನರಿಗೆ ಕೃಷಿ ಜತೆಗೆ ವ್ಯಾಪಾರ, ಹೋಟೆಲ್, ಸಾರಿಗೆ, ನಿರ್ಮಾಣ, ರಿಪೇರಿ - ಇನ್ನಿತರ ಕೆಲಸಗಳ ಬಗ್ಗೆಯೂ ತರಬೇತಿ ಕೊಡಿಸಬೇಕು.
- ರೈತರ ತಲಾ ಆದಾಯವು ಸರಕಾರಿ ಸೇವೆಯಲ್ಲಿರುವವರ ಆದಾಯಕ್ಕೆ ಸಮೀಪದಲ್ಲಾದರೂ ಇರಬೇಕು.
- ಕೃಷಿಯ ಜತೆಗೆ ಪಶುಪಾಲನೆ, ಮೀನು ಸಾಕಣೆಯಂಥ ಉಪ ಕಸುಬುಗಳನ್ನು ರೈತರು ಅಳವಡಿಸಿಕೊಳ್ಳಲು ಉತ್ತೇಜನ ನೀಡಬೇಕು.
- ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ ಉತ್ಪಾದನೆ ಮಾಡಲು ಸಾಧ್ಯವಿರುವ ಕಡೆಗಳಲ್ಲಿ ಕಿರು ಉತ್ಪಾದನೆಗೆ ಉತ್ತೇಜಕ ಕಾರ್ಯಕ್ರಮಗಳನ್ನು ರೂಪಿಸಬೇಕು.
- ಸಾಮುದಾಯಿಕ ಕೃಷಿ ವ್ಯವಸ್ಥೆ ಹಾಗೂ ಬೀಜ ಸಂರಕ್ಷಣೆಗೆ ಒತ್ತು ನೀಡಬೇಕು.
- ಸುಸ್ಥಿರ ಕೃಷಿ ಹಾಗೂ ಸುಸ್ಥಿರ ಆರ್ಥಿಕತೆಗೆ ರೈತರನ್ನು ಸಜ್ಜುಗೊಳಿಸಬೇಕು.

ENVIRONMENT AND ECOLOGY

1. ಮೇಕೆದಾಟು ಯೋಜನೆ: ವಿರೋಧದ ನಡುವೆ ರಾಜ್ಯದಿಂದ ಸಿಡಬ್ಲೂಸಿಗೆ ಯೋಜನಾ ವಿವರ ಸಲ್ಲಿಕೆ ಪ್ರಮುಖ ಸುದ್ದಿ

- ಕರ್ನಾಟಕ ಸರ್ಕಾರವು ಉದ್ದೇಶಿತ ಮೇಕೆದಾಟು ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನೆಗಾಗಿ ತಾನು ತಯಾರಿಸಿರುವ ವಿವರವಾದ ಯೋಜನಾ ವರದಿ (ಪ್ರಾಜೆಕ್ಟ್ ರಿಪೋರ್ಟ್ - ಡಿಪಿಆರ್) ಅನ್ನು ಕೇಂದ್ರ ನೀರಾವರಿ ಆಯೋಗ (ಸೆಂಟ್ರಲ್ ವಾಟರ್ ಕಮಿಷನ್ -ಸಿಡಬ್ಲೂಸಿಗೆ ಸಲ್ಲಿಕೆ ಮಾಡಿದೆ.

ಮುಖ್ಯ ಅಂಶಗಳು

- ಈ ನಿಟ್ಟಿನಲ್ಲಿ ಔಪಚಾರಿಕ ಸಂವಹನವನ್ನು ಕರ್ನಾಟಕದ ಜಲ ಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜನವರಿ 18ರಂದು ಪ್ರಾಜೆಕ್ಟ್ ಅಪ್ರೊಸಲ್ ಆರ್ಗನೈಸೇಶನ್ ಆಫ್ ಸಿಡಬ್ಲೂಸಿನ ಮುಖ್ಯ ಎಂಜಿನಿಯರ್ ಜತೆ ನಡೆಸಿದ್ದು ಸಿಡಬ್ಲೂಸಿ ಇದನ್ನು ಒಪ್ಪಿಕೊಂಡಿದೆ.
- ತಮಿಳುನಾಡು, ಕೇರಳ ಮತ್ತು ಪುದುಚೇರಿ ಈ ಯೋಜನೆ ಸಂಬಂಧ ವರದಿ ಸಲ್ಲಿಸಲಾಗಿದ್ದು ಆ ರಾಜ್ಯಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ರಾಜ್ಯವು ತನ್ನ ಪತ್ರದಲ್ಲಿ ವಿವರಿಸಿದೆ.

ಯೋಜನಾ ವಿವರ ಸಲ್ಲಿಕೆ ನಂತರವೇನು ?

- ಈಗ, ಕಾವೇರಿ ವಾಟರ್ ಮ್ಯಾನೇಜ್‌ಮೆಂಟ್ ಅಥಾರಿಟಿ (ಸಿಡಬ್ಲೂಎಂಎ) ಮುಂದೆ ಈ ಡಿಪಿಆರ್ ಸಲ್ಲಿಕೆಯಾಗಲಿದೆ.ಇದರ ಅನುಮೋದನೆ ದೊರೆತ ಬಳಿಕ ಕೇಂದ್ರ ಜಲಸಂಪನ್ಮೂಲ ಇಲಾಖೆ ಸಲಹಾ ಸಮಿತಿಯ ಮುಂದೆ ಇಡಲಾಗುತ್ತದೆ. ಡಿಪಿಆರ್ ಇದೀಗ ವಿಶೇಷ ನಿರ್ದೇಶಕರು, ಪರಿಶೀಲಿಸಲಿದ್ದಾರೆ. ಅವರು ಅನುಮತಿಸಿದ್ದಾರೆ ಬಳಿಕ ಜಲ ಸಂಪನ್ಮೂಲ ಸಚಿವಾಲಯ ನೀರಾವರಿ ಮತ್ತು ವಿವಿಧೋದ್ದೇಶ ಯೋಜನೆಗಳ ಸಲಹಾ ಸಮಿತಿಗೆ ಪರಿಶೀಲನೆಗೆ ನೀಡಲಾಗುತ್ತದೆ.ಸಲಹಾ ಸಮಿತಿಯ ಸಭೆಯಲ್ಲಿ ಸಿಡಬ್ಲೂಸಿ ತಯಾರಿಸಿದ ಟಿಪ್ಪಣಿ ಆಧಾರದ ಮೇಲೆ ಯೋಜನೆ ಅಂಗೀಕಾರದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

ಏನಿದು ಮೇಕೆದಾಟು ಯೋಜನೆ?

- ಮೇಕೆದಾಟು ಬಳಿ ಕುಡಿಯುವ ನೀರಿನ ಯೋಜನೆಗಾಗಿ ಕಾವೇರಿ ನದಿಗೆ ಅಡ್ಡಲಾಗಿ ಕಿರು ಅಣೆಕಟ್ಟು ಕಟ್ಟಲು ಕರ್ನಾಟಕ ಸರ್ಕಾರ ಮುಂದಾಗಿದೆ. ಕಾವೇರಿ ನದಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿ ಬಾರಿಯೂ ಕ್ಯಾತೆ ತೆಗೆಯುವ ತಮಿಳುನಾಡು ಈಗ ಮತ್ತೆ ಅಣೆಕಟ್ಟು ನಿರ್ಮಾಣ ಮಾಡುವುದನ್ನು ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದೆ. ಅಷ್ಟೇ ಅಲ್ಲದೇ ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿ ಈ ಯೋಜನೆಗೆ ಅನುಮತಿ ನೀಡಬಾರದು ಎಂದು ಮನವಿ ಮಾಡಿದೆ.

ಕರ್ನಾಟಕ ಸರ್ಕಾರ ಮೇಕೆದಾಟಿನಲ್ಲಿ ಅಣೆಕಟ್ಟು ನಿರ್ಮಿಸಲು ಹೊರಟಿದ್ದು ಯಾಕೆ?

- ಕಾವೇರಿ ನ್ಯಾಯಾಧಿಕರಣ ಐತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪ್ರತಿವರ್ಷ ಕರ್ನಾಟಕ 177 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಬೇಕೆಂದು ಆದೇಶ ನೀಡಿದೆ. ಈ ನೀರಿನ ಜೊತೆಗೆ ಹೆಚ್ಚುವರಿಯಾಗಿ ಒಂದು ಅಂದಾಜಿನ ಪ್ರಕಾರ 80, 90 ಟಿಎಂಸಿ ನೀರು ತಮಿಳುನಾಡಿಗೆ ಸೇರುತ್ತದೆ. ಹೀಗೆ ರಾಜ್ಯದಿಂದ ಹರಿದು ಹೋಗುತ್ತಿರುವ ಈ ನೀರನ್ನು ಸಂಗ್ರಹಿಸಿ ಬೆಂಗಳೂರು ನಗರಕ್ಕೆ ಪೂರೈಕೆ ಮಾಡಲು ಕರ್ನಾಟಕ ಸರ್ಕಾರ ಅಣೆಕಟ್ಟು ನಿರ್ಮಿಸಲು ಹೊರಟಿದೆ.

ತಮಿಳುನಾಡು ವಿರೋಧ ಯಾಕೆ?

- ಮೇಕೆದಾಟುವಿನಲ್ಲಿ ಅಣೆಕಟ್ಟು ಕಟ್ಟಬೇಕೆಂಬ ಪ್ರಸ್ತಾವ 1952ರಲ್ಲಿ ಚಿಗುರೋಡೆದಿತ್ತು. ಆದರೆ ಕೆಲ ಕಾರಣಗಳಿಂದ ಈ ಯೋಜನೆಯನ್ನು ಸರ್ಕಾರ ಕೈಬಿಟ್ಟಿತ್ತು. 1996ರಲ್ಲಿ ಮೇಕೆದಾಟುವಿನಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿ ಕೇಂದ್ರ ವಿದ್ಯುತ್ ಪ್ರಾಧಿಕಾರಕ್ಕೆ ಅನುಮೋದನೆಗೆ ಕಳುಹಿಸಿಕೊಟ್ಟಿತ್ತು. ಆದರೆ ಇದೇ ಸಮಯದಲ್ಲಿ ಕಾವೇರಿ ವಿವಾದ ನ್ಯಾಯಾಧಿಕರಣ ಮುಂದೆ ಇದ್ದ ಕಾರಣ ಮೊದಲು ಈ ವಿವಾದವನ್ನು ಬಗೆಹರಿಸಿಕೊಳ್ಳಿ, ನಂತರ ಈ ವಿಚಾರವನ್ನು ಪ್ರಸ್ತಾವ ಮಾಡಿ ಎಂದು ಹೇಳುವ ಮೂಲಕ ವಿದ್ಯುತ್ ಪ್ರಾಧಿಕಾರ ಉಪಾಯದಿಂದ ಜಾರಿಕೊಂಡಿತ್ತು. 2007ರಲ್ಲಿ ನ್ಯಾಯಾಧಿಕರಣ ಅಂತಿಮ ತೀರ್ಪು ಪ್ರಕಟಿಸಿದ ಬಳಿಕ ಮತ್ತೆ ಮೇಕೆದಾಟು ಯೋಜನೆ ಗರಿಗೆದರತೊಡಗಿತು. ಅಂತಿಮವಾಗಿ 2013ರಲ್ಲಿ ರಾಜ್ಯ ಸರ್ಕಾರ ಮೇಕೆದಾಟು ಯೋಜನೆ ನಿರ್ಮಿಸಲು ಮಹತ್ವದ ಹೆಜ್ಜೆ ಇಟ್ಟಿತು. ರಾಜ್ಯ ಸರ್ಕಾರ ಅಣೆಕಟ್ಟು ನಿರ್ಮಿಸಲು ಮುಂದಾಗುತ್ತಿದ್ದಂತೆ ಆಗಿನ ತಮಿಳುನಾಡು ಸಿಎಂ ಜಯಲಲಿತಾ ಕೇಂದ್ರದ ಮೊರೆ ಹೋಗಿ, ಸುಪ್ರೀಂನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದರು. ಈಗ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧವಾಗುತ್ತಿದ್ದು ತಮಿಳುನಾಡು ಸಿಎಂ ಪಳನಿಸ್ವಾಮಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಯೋಜನೆಗೆ ಅನುಮತಿ ನೀಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

ತಮಿಳುನಾಡು ವಾದ ಏನು?

- ಕಾವೇರಿ ನ್ಯಾಯಾಧಿಕರಣದಲ್ಲಿ ನೀರು ಹಂಚಿಕೆ ವಿಚಾರಣೆ ನಡೆಯುವ ವೇಳೆ ಮೇಕೆದಾಟು ವಿಚಾರ ಪ್ರಸ್ತಾವವಾಗಿಲ್ಲ. ಆದರೆ ಸರ್ಕಾರ ಈಗ ಯೋಜನೆ ಮುಂದಾಗಿದ್ದು ನ್ಯಾಯಮಂಡಳಿಯ ತೀರ್ಪನ್ನು ಉಲ್ಲಂಘಿಸಿದೆ. ತಮಿಳುನಾಡಿಗೆ ನೈಸರ್ಗಿಕವಾಗಿಯೇ ಮಳೆ ಮೂಲಕ ಹೆಚ್ಚುವರಿ ನೀರು ಬರುತ್ತದೆ. ಆದರೆ ಈ ಅಣೆಕಟ್ಟು ನಿರ್ಮಿಸುವ ಮೂಲಕ ಕರ್ನಾಟಕ ತಮಿಳುನಾಡಿನ ರೈತರ ಕೃಷಿಗೆ ಅಡ್ಡಗಾಲು ಹಾಕುತ್ತಿದೆ.

ಕರ್ನಾಟಕದ ವಾದ ಏನು?

- ಪ್ರತಿವರ್ಷ 177.25 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡುವುದು ನಮ್ಮ ಹೊಣೆ. ಒಂದು ವೇಳೆ ನಾವು ಅಷ್ಟು ಪ್ರಮಾಣದ ನೀರನ್ನು ಬಿಡದಿದ್ದರೆ ತಮಿಳುನಾಡು ಪ್ರಶ್ನಿಸುವುದು ಸರಿ. 2018 ರಲ್ಲಿ ಭಾರೀ ಮಳೆಯಾದ ಪರಿಣಾಮ ಈಗಾಗಲೇ ಕರ್ನಾಟಕದಿಂದ 310 ಟಿಎಂಸಿಗಿಂತಲೂ ಹೆಚ್ಚಿನ ಪ್ರಮಾಣದ ನೀರು ತಮಿಳುನಾಡು ಹರಿದುಹೋಗಿದೆ. ಮೆಟ್ರೊರಿನಲ್ಲಿ ಅಧಿಕ ನೀರಿನ ಸಂಗ್ರಹ ಸಾಮರ್ಥ್ಯ ಇಲ್ಲದೇ ಇರುವ ಕಾರಣ 100 ಟಿಎಂಸಿಗೂ ಹೆಚ್ಚು ನೀರು ಸಮುದ್ರಕ್ಕೆ ಹರಿದು ಹೋಗಿದೆ. ಮೇಕೆದಾಟಿನಲ್ಲಿ ಅಣೆಕಟ್ಟು ಇದ್ದಿದ್ದರೆ ಕನಿಷ್ಠ 60 ಟಿಎಂಸಿ ಹಿಡಿದಿಟ್ಟುಕೊಳ್ಳಬಹುದಾಗಿತ್ತು. ಒಂದು ಡ್ಯಾಂ ಇದ್ದಿದ್ದರೆ ತಮಿಳುನಾಡಿಗೆ ತಿಂಗಳವಾರು ಕೋಟಾದಂತೆ ನೀರು ಬಿಡುಗಡೆ ಮಾಡಲು ಕರ್ನಾಟಕಕ್ಕೂ ಅನುಕೂಲವಾಗುತ್ತಿತ್ತು. ನಾವು ಕುಡಿಯುವ ನೀರಿಗಾಗಿ ಡ್ಯಾಂ ಕಟ್ಟುತ್ತೇವೆಯೇ ಹೊರತು ವಿದ್ಯುತ್ ಉತ್ಪಾದನೆಯೇ ನಮ್ಮ ಮೂಲ ಉದ್ದೇಶ ಅಲ್ಲ. ನದಿ ನೀರಿನ ಹಂಚಿಕೆ ವಿಚಾರದಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕೆಂದು ಎಂದು ಅಂತಾರಾಷ್ಟ್ರೀಯ ಜಲ ನೀತಿಯೇ ಹೇಳಿದೆ. ಹೀಗಾಗಿ ನಾವು ಎತ್ತಿಕೊಂಡ ಮೇಕೆದಾಟು ಯೋಜನೆ ನ್ಯಾಯ ಸಮ್ಮತವಾಗಿದೆ.

ಕರ್ನಾಟಕಕ್ಕೆ ಈ ಅಣೆಕಟ್ಟು ಅಗತ್ಯ ಯಾಕೆ?

- ಬೆಂಗಳೂರು ನಗರಕ್ಕೆ ನೀರು ಬರುವುದು ಕೆಆರ್‌ಎಸ್ ಡ್ಯಾಂನಿಂದ. ಮಳೆಗಾಲದಲ್ಲಿ ಡ್ಯಾಂ ಭರ್ತಿಯಾದರೆ ಬೆಂಗಳೂರು ಜನತೆಗೆ ನೀರು ಭಾಗ್ಯ. ಬೆಂಗಳೂರು ನಗರಕ್ಕೆ ಪ್ರತಿದಿನ 1400 ದಶಲಕ್ಷ ಲೀಟರ್ ಅಗತ್ಯವಿದೆ. ಬೇಸಿಗೆ ಸಮಯದಲ್ಲಿ ನೀರಿನ ಬೇಡಿಕೆ ಶೇ.15ರಷ್ಟು ಹೆಚ್ಚಾಗುತ್ತದೆ. ತಿಪ್ಪುಗೊಂಡನಹಳ್ಳಿ ಜಲಾಶಯದಿಂದ 2012ರಲ್ಲಿ ನೀರು ಪಂಪಿಂಗ್ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಬೆಂಗಳೂರಿನ ನೀರಿನ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ಇಲ್ಲಿ ಸಂಗ್ರಹವಾದ ಡ್ಯಾಂ ನೀರನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಯ ಕುಡಿಯುವ ನೀರಿನ ಯೋಜನೆಗೆ ಬಳಸುವ ಉದ್ದೇಶ ರಾಜ್ಯ ಸರ್ಕಾರದ್ದು.

ಕಾವೇರಿಯಲ್ಲಿ ಯಾರಿಗೆ ಎಷ್ಟು ನೀರು?

- ಕಾವೇರಿ ನ್ಯಾಯಾಧಿಕರಣ ನೀಡಿದ ಐತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿ 2018ರ ಫೆಬ್ರವರಿ 15 ರಂದು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿತ್ತು. ಈ ತೀರ್ಪಿನ ಅನ್ವಯ ಕರ್ನಾಟಕಕ್ಕೆ 284 ಟಿಎಂಸಿ, ತಮಿಳುನಾಡು 177.25 ಟಿಎಂಸಿ, ಕೇರಳ 30 ಟಿಎಂಸಿ, ಪುದುಚೇರಿಗೆ 10 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿದೆ.

ತಮಿಳುನಾಡಿಗೆ ಕರ್ನಾಟಕದಿಂದ ನೀರು ಹರಿದಿದೆ ಎಂದು ಪತ್ತೆ ಮಾಡೋದು ಹೇಗೆ?

- ತಮಿಳುನಾಡಿನ ಭಾಗದಲ್ಲಿರುವ ಬಿಳಿಗುಂಡ್ಲವಿನಲ್ಲಿ ಎಷ್ಟು ಪ್ರಮಾಣದ ನೀರು ಹರಿದಿದೆ ಎಂದು ಪತ್ತೆ ಮಾಡಲು ಕೇಂದ್ರ ಜಲ ಆಯೋಗದ ಅಧಿಕಾರಿಗಳು ವರ್ಷವಿಡಿ ನೀರಿನ ಲೆಕ್ಕಾಚಾರ ಹಾಕುತ್ತಾರೆ. ಪ್ರತಿದಿನ ಬೆಳಿಗ್ಗೆ 8ರಿಂದ 10ರವರೆಗೆ ಎರಡು ಗಂಟೆಗಳ ಕಾಲ 160 ಮೀಟರ್ ಪ್ರದೇಶದ 15 ನಿರ್ದಿಷ್ಟ ಸ್ಥಳಗಳಲ್ಲಿ ಈ ಪರೀಕ್ಷೆ ನಡೆಯುತ್ತದೆ. 7 ಮಂದಿ ಸಿಬ್ಬಂದಿ ದೋಣಿ ಮೂಲಕ ಒಂದು ದಂಡೆಯಿಂದ

ಮತ್ತೊಂದು ದಂಡೆಗೆ ಸಾಗಿ ತಮ್ಮ ಜೊತೆ ಇರುವ ಉಪಕರಣವನ್ನು ನೀರಿಗೆ ಬಿಡುತ್ತಾರೆ. ಈ ಮೂಲಕ ಪ್ರತಿ ಸೆಕೆಂಡಿಗೆ ಎಷ್ಟು ನೀರು ಕರ್ನಾಟಕದಿಂದ ತಮಿಳುನಾಡಿಗೆ ಹೋಗುತ್ತಿದೆ ಎಂಬುದನ್ನು ಪತ್ತೆ ಮಾಡುತ್ತಾರೆ. ಈ ಸಿಬ್ಬಂದಿಯನ್ನು ಕರ್ನಾಟಕ, ತಮಿಳುನಾಡಿನವರು ನೇರವಾಗಿ ಸಂಪರ್ಕಿಸುವಂತಿಲ್ಲ. ರಾಜ್ಯ ಸರ್ಕಾರಗಳು ಅಥವಾ ನ್ಯಾಯಾಲಯಗಳು ಕೇಳಿದರೆ ಮಾತ್ರ ಮಾಹಿತಿಯನ್ನು ನೀಡಲಾಗುತ್ತದೆ.

ಕ್ಯೂಸೆಕ್ ಮತ್ತು ಟಿಎಂಸಿ ಎಂದರೆ ಎಷ್ಟು?

- ಕ್ಯೂಸೆಕ್ ಎಂಬುದು Cubic feet per Second ಹ್ರಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.

2. ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ

ಪ್ರಮುಖ ಸುದ್ದಿ

- ಸಿಂಧೂ ನದಿನೀರು ಹಂಚಿಕೆ ಒಪ್ಪಂದದ ಅಡಿಯಲ್ಲಿ ಪಾಕಿಸ್ತಾನದ ನಿಯೋಗವು ಜಮ್ಮು ಮತ್ತು ಕಾಶ್ಮೀರದ ಚೆನಾಬ್ ಜಲಾಯನ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.

ಮುಖ್ಯ ಅಂಶಗಳು

- '1960ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಸಿಂಧೂನದಿ ನೀರಿನ ಹಂಚಿಕೆ ಒಪ್ಪಂದ ದಂತೆ ಎರಡು ರಾಷ್ಟ್ರಗಳ ನಿಯೋಗವು ಪ್ರತಿ ಐದು ವರ್ಷಗಳಿಗೊಮ್ಮೆ ಉಭಯ ಜಲಾಯನ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತದೆ. ಇದುವರೆಗೂ 118 ಬಾರಿ ಎರಡು ರಾಷ್ಟ್ರಗಳ ತಂಡಗಳು ಪರಸ್ಪರ ಭೇಟಿ ನೀಡಿವೆ' ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
- ಪಾಕಿಸ್ತಾನ ಮತ್ತು ಭಾರತ ತಂಡವು ಈ ಹಿಂದೆ 2013ರ ಜುಲೈ ಹಾಗೂ 2014ರ ಸೆಪ್ಟೆಂಬರ್ ತಿಂಗಳಲ್ಲಿ ಜಲಾಯನ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲೇ ಈ ಭೇಟಿ ನಡೆಯಬೇಕಿತ್ತು, ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪಂಚಾಯಿತಿ ಚುನಾವಣೆ ನಡೆದ ಕಾರಣ, ಈ ಭೇಟಿ ಮುಂದೂಡಿಕೆಯಾಗಿತ್ತು.
- ಸಿಂಧೂ ನದಿ ಜಲ ಒಪ್ಪಂದದ ಅಡಿಯಲ್ಲಿ ಸಿಂಧೂ ನದಿಯ ಉಪನದಿಗಳಾದ ಬಿಯಾಸ್, ರಾವಿ, ಸಟ್ಲೆಜ್ ನದಿ ನೀರು ಭಾರತ ಬಳಸಿಕೊಳ್ಳಬಹುದಾಗಿದ್ದು, ಚೆನಾಬ್, ರೈಲಂ ನದಿಯ ನೀರನ್ನು ಪಾಕಿಸ್ತಾನಕ್ಕೆ ಹಂಚಿಕೆ ಮಾಡಲಾಗಿದೆ.

ಸಿಂಧೂ ನದಿ ಒಪ್ಪಂದದ ಬಗ್ಗೆ

- ದೇಶ ವಿಭಜನೆಯ ಬಳಿಕ, ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಪಾಕಿಸ್ತಾನ ಸೇನೆ ಗಡಿ ಅತಿಕ್ರಮಿಸಿದ್ದರಿಂದ ಉಭಯ ದೇಶಗಳ ನಡುವೆ ಮೊದಲ ಯುದ್ಧಕ್ಕೆ ನಾಂದಿಯಾಗಿತ್ತು. ಒಂದು ವರ್ಷ ಎರಡು ತಿಂಗಳಿಗೂ ಅಧಿಕ ಅವಧಿಗೆ ಆಯುದ್ಧ ಮುಂದುವರಿದಿತ್ತು. ಅದೇ ಅವಧಿಯಲ್ಲಿ 1948ರ ಏಪ್ರಿಲ್ 1ರಂದು ಭಾರತ ಸರ್ಕಾರ, ಪಾಕಿಸ್ತಾನಕ್ಕೆ ನೀರು ಹರಿಸುವ ಎಲ್ಲ ಕಾಲುವೆಗಳನ್ನು ಮುಚ್ಚಿತ್ತು.
- ಈ ನಡೆಗೆ ಪಾಕಿಸ್ತಾನ ಪ್ರತಿಭಟನೆ ವ್ಯಕ್ತಪಡಿಸಿತು. ನಂತರ ಮಾತುಕತೆ ಬಳಿಕ ಕೊನೆಗೆ 1960ರ ಸೆ.19ರಂದು ಇಂಡಸ್ ಜಲ ಒಪ್ಪಂದಕ್ಕೆ ಉಭಯ ದೇಶಗಳ ನಾಯಕರು ಸಹಿ ಹಾಕಿದರು. ಈ ಒಪ್ಪಂದವು ಜಗತ್ತಿನ ಅತ್ಯಂತ ಉದಾರ ಜಲ ಒಪ್ಪಂದ ಎಂದೇ ಪ್ರಸಿದ್ಧಿ ಪಡೆದಿದೆ.
- ಇದೇ ಜಲ ಒಪ್ಪಂದ ಪ್ರಕಾರ ಸಿಂದೂ ತಡದ ಆರು ನದಿಗಳನ್ನು ಪೂರ್ವ ಮತ್ತು ಪಶ್ಚಿಮ ವಲಯದ ನದಿಗಳೆಂದು ವಿಭಜಿಸಲಾಗಿದೆ. ಇದರಲ್ಲಿ ಸಟ್ಲೆಜ್, ಬಿಯಾಸ್, ರಾವಿ ನದಿಗಳು ಪೂರ್ವ ವಲಯಕ್ಕೆ, ರಿಝಲಂ, ಚಿನಾಬ್ ಮತ್ತು ಸಿಂಧು ನದಿಗಳು ಪಶ್ಚಿಮವಲಯಕ್ಕೆ ಸೇರುತ್ತವೆ. ಈ ಪೈಕಿ ಸಿಂದೂ ನದಿ ಅತಿ ಧೀರ್ಘವಾಗಿದ್ದು, ಚೀನಾದಲ್ಲಿ ಉಗಮ ಸ್ಥಾನವನ್ನು ಹೊಂದಿದೆ.
- ಸಟ್ಲೆಜ್‌ನ ಉಗಮವು ಚೀನಾದಲ್ಲೇ ಆಗಿದೆ. ಮಿಕ್ಕ ನಾಲ್ಕು ನದಿಗಳ ಉಗಮ ಸ್ಥಾನವಿರುವುದು ಭಾರತದಲ್ಲೇ ಈ ಎಲ್ಲ ನದಿಗಳು ಭಾರತದ ಮೂಲಕವೇ ಪಾಕಿಸ್ತಾನದ ಕಡೆಗೆ ಹರಿಯುತ್ತವೆ. ಹಾಗೂ ಪಾಕಿಸ್ತಾನಕ್ಕೆ ಭಾರತ ಸಿಂಧು, ರಿಝಲಂ, ಚಿನಾಬ್, ಸಟ್ಲೆಜ್, ವ್ಯಾಸ ಮತ್ತು ರಾವಿ ನದಿಯ ನೀರನ್ನು ಕೊಡಬೇಕು. ಪುಸ್ತಕ ಒಪ್ಪಂದದ ಪ್ರಕಾರ ಈ ನದಿಗಳ ಶೇ. 80ಕ್ಕಿಂತಲೂ ಅಧಿಕ ನೀರು ಪಾಕಿಸ್ತಾನ ಸೇರುತ್ತಿದೆ.
- ಕಾಯಂ ಇಂಡಸ್ ಆಯೋಗವನ್ನೂ ರಚಿಸಲಾಗಿದೆ. ಎರಡೂ ದೇಶಗಳಿಂದ ತಲಾ ಒಬ್ಬ ಕಮೀಷನರ್ ಇದ್ದು, ಇವರ ನಿಯತ ಭೇಟಿಯಲ್ಲಿ, ನದಿಗಳ ಕುರಿತ ದತ್ತಾಂಶ, ಮಾಹಿತಿಗಳನ್ನು ಪರಸ್ಪರ ಹಂಚಿಕೊಂಡು, ಸಣ್ಣಪುಟ್ಟ ಭಿನ್ನಾಭಿಪ್ರಾಯ ಬಿಕ್ಕುಟ್ಟುಗಳನ್ನು ಪರಿಹರಿಸಿಕೊಳ್ಳಲಾಗುತ್ತದೆ. ಮಾತುಕತೆ ಒಮ್ಮೆ ಭಾರತದಲ್ಲಿ ಮತ್ತೊಮ್ಮೆ ಮಗದೊಮ್ಮೆ ಪಾಕಿಸ್ತಾನದಲ್ಲಿ ನಡೆಯುತ್ತದೆ.
- ಇತ್ತೀಚಿನ ವರ್ಷಗಳಲ್ಲಿ ಈ ಭೇಟಿ ಆರು ತಿಂಗಳಿಗೊಮ್ಮೆ ನಡೆಯುತ್ತದೆ.

3. ಮಗ್ಗರ್ ಕ್ರೊಕಡೈಲ್

ಪ್ರಮುಖ ಸುದ್ದಿ

- ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ವಿಶ್ವದ ಅತಿ ಎತ್ತರದ 'ಏಕತೆಯ ಪ್ರತಿಮೆ'ಗೆ ಪ್ರವಾಸಿಗರನ್ನು ಸೆಳೆಯಲು ಸೀಪ್ಲೇನ್ ಸೇವೆ ಆರಂಭಿಸಲು ಮುಂದಾಗಿರುವ ಗುಜರಾತ್ ಸರ್ಕಾರ, ಅಲ್ಲಿನ ಅಳಿವಿನಂಚಿನಲ್ಲಿರುವ ಮೊಸಳೆಗಳನ್ನು ಸ್ಥಳಾಂತರ ಮಾಡುತ್ತಿದೆ.

ಮುಖ್ಯ ಅಂಶಗಳು

- ಸ್ಥಳೀಯವಾಗಿ ಮಗರ್ ತಲಾವ್ (ಮೊಸಳೆ ಕೊಳ) ಎಂದು ಕರೆಯಲ್ಪಡುವ ಕೊಳದಲ್ಲೇ ಮೊಸಳೆಗಳು ಇಲ್ಲವಾಗಲಿವೆ.
- ಇಲ್ಲಿರುವ ಮೊಸಳೆಗಳನ್ನು ಹೊರತೆಗೆದು ದೂರದ ಸರೋವರಕ್ಕೆ ಬಿಡಲಾಗುತ್ತಿದೆ.

- ಸರ್ದಾರ್ ಸರೋವರ ಡ್ಯಾಮ್ ಪ್ರದೇಶದಲ್ಲಿ ಜೀವಿಸುತ್ತಿದ್ದ ಸುಮಾರು 485 ಮೊಸಳೆಗಳನ್ನು ಒಕ್ಕಲಿಬ್ಬಿಸಲಾಗುತ್ತಿದ್ದು, ಈಗಾಗಲೇ 15 ಮೊಸಳೆಗಳನ್ನು ಸ್ಥಳಾಂತರಿಸಲಾಗಿದೆ.

'ಮಗ್ಗರ್ ಕ್ರೋಕೋಡೈಲ್' ಬಗ್ಗೆ

- ನರ್ಮದಾ ಸರೋವರದಲ್ಲಿ ಜೀವಿಸುತ್ತಿರುವ 'ಮಗ್ಗರ್ ಕ್ರೋಕೋಡೈಲ್' (Mugger Crocodiles) ಎಂದು ಕರೆಯಲ್ಪಡುವ ಈ ಮೊಸಳೆಗಳು ಅಪಾಯದ ಅಂಚಿನಲ್ಲಿರುವ ಪ್ರಾಣಿಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿವೆ.
- ಮಗ್ಗರ್ ಜಾತಿಯ ಮೊಸಳೆಗಳು 10 ಅಡಿಗೂ ಹೆಚ್ಚು ಉದ್ದವಿರುತ್ತವೆ.
- ಭೂತಾನ್ ಮತ್ತು ಮ್ಯಾನ್ಮಾರ್‌ನಲ್ಲಿ ಹೆಚ್ಚಾಗಿ ಕಾಣಿಸಿಗುತ್ತಿದ್ದ ಮಗ್ಗರ್ ಜಾತಿಯ ಮೊಸಳೆಗಳು ಅಳಿವಿನಂಚಿಗೆ ಬಂದಿವೆ.
- ಮೊಗ್ಗರ್ ಮೊಸಳೆ (ಕ್ರೋಕೋಡೈಲಸ್ ಪ್ಯಾಲಸ್ಟ್ರಿಸ್), ಇದನ್ನು ಮಾರ್ಷ್ ಮೊಸಳೆ, ವಿಶಾಲ-ಮೊನಚಾದ ಮೊಸಳೆ ಎಂದು ಕೂಡ ಕರೆಯುತ್ತಾರೆ.
- ಮಗ್ಗರ್ ದಕ್ಷಿಣ ಇರಾನ್ ಮತ್ತು ಪಾಕಿಸ್ತಾನದಿಂದ ಭಾರತೀಯ ಉಪಖಂಡಕ್ಕೆ ಮತ್ತು ಶ್ರೀಲಂಕಾದ ಸಿಹಿನೀರಿನ ಆವಾಸಸ್ಥಾನಗಳಿಗೆ ಮೊಸಳೆಯು ಸ್ಥಳೀಯವಾಗಿದೆ. 1982 ರಿಂದ ಐಯುಸಿಎನ್ ರೆಡ್ ಲಿಸ್ಟ್‌ನಲ್ಲಿ ದುರ್ಬಲ ಎಂದು ಪಟ್ಟಿ ಮಾಡಲಾಗಿದೆ.
- ಇದು ಸರೋವರಗಳು, ನದಿಗಳು, ಜವುಗು ಮತ್ತು ಕೃತಕ ಕೊಳಗಳಲ್ಲಿ ವಾಸಿಸುವ ಮಧ್ಯಮ ಗಾತ್ರದ ಮೊಸಳೆಯಾಗಿದೆ.
- ಇದು ಸಮುದ್ರವಾಸಿ ಮೊಸಳೆ (ಸಿ ಪ್ರೊರೊಸಸ್) ಮತ್ತು ಫೆರಿಯಾಲ್ (ಗ್ಯಾವಿಯಾಲಿಸ್ ಗ್ಯಾಂಗ್ವಿಕಸ್) ಹೊರತುಪಡಿಸಿ, ಭಾರತದ ಮೂರು ಮೊಸಳೆಗಳಲ್ಲಿ ಒಂದಾಗಿದೆ.

4. ಯಮುನಾ ನದಿ ಸ್ವಚ್ಛತೆಗೆ ಎನ್‌ಜಿಟಿ ನಿರ್ದೇಶನ

ಪ್ರಮುಖ ಸುದ್ದಿ

- ಯಮುನಾ ನದಿ ಸ್ವಚ್ಛತೆ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ), ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶ ಸರ್ಕಾರಗಳಿಗೆ ತಲಾ 10 ಕೋಟಿ ಮೊತ್ತದ ಕಾರ್ಯಸಾಧನಾ ಖಾತರಿ ಪ್ರಮಾಣ ಪತ್ರವನ್ನು ಒಂದುವಾರದ ಒಳಗೆ ಸಲ್ಲಿಸುವಂತೆ ನಿರ್ದೇಶನ ನೀಡಿದೆ.

ಮುಖ್ಯ ಅಂಶಗಳು

- ಎನ್‌ಜಿಟಿ ಮುಖ್ಯಸ್ಥ ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯೆಲ್ ಅವರು ಮೂರು ಸರ್ಕಾರಗಳಿಗೆ ಈ ನಿರ್ದೇಶನವನ್ನು ನೀಡಿದ್ದಾರೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಜತೆ ಕಾರ್ಯಸಾಧನಾ ಖಾತರಿ ಪ್ರಮಾಣ ಪತ್ರವನ್ನು ನೀಡಬೇಕು ಎಂದು ತಿಳಿಸಿದೆ. ಮುಂದೆ ಈ ರೀತಿ ಕಾರ್ಯಲೋಪವಾಗುವುದಿಲ್ಲ ಎಂಬುದು ದೃಢಪಡಿಸಲು ಈ ನಿರ್ದೇಶನ ನೀಡಿದೆ.

- ಕಾರ್ಯ ಅನುರಸರಣಿಯಲ್ಲಿ ಮೂರು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ವೈಯಕ್ತಿಕವಾಗಿ ಹೊಣೆಯಾಗುತ್ತಾರೆ ಎಂದೂ ಎನ್‌ಜಿಟಿ ಹೇಳಿದೆ.
- ಎನ್‌ಜಿಟಿ ರಚಿಸಿರುವ ಮೇಲ್ವಿಚಾರಣ ಸಮಿತಿ ಶಿಫಾರಸು ಮಾಡಿರುವಂತೆ ಯಮುನಾ ನದಿ ಸ್ವಚ್ಛತೆ ನಡೆಯದೇ ಇದ್ದರೆ ಮೂರು ರಾಜ್ಯಗಳು ನೀಡಿರುವ ಮೊತ್ತವನ್ನು ಕಳೆದುಕೊಳ್ಳುತ್ತಾರೆ ಎಂದು ತಿಳಿಸಿರುವ ಮಂಡಳಿ ತಕ್ಷಣವೇ ಸಮಿತಿಯ ಅಂತಿಮ ವರದಿಯನ್ನು ಸಲ್ಲಿಸುವಂತೆ ಹೇಳಿದೆ.
- ನಗರದ ಘನತ್ಯಾಜ್ಯ ವಿಲೇವಾರಿ, ಒಳಚರಂಡಿ ಸ್ವಚ್ಛತೆ ಮತ್ತು ಕಸ ಸ್ವಚ್ಛಗೊಳಿಸಲು ಮೂರು ರಾಜ್ಯಗಳು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದೆ.

ರಾಷ್ಟ್ರೀಯ ಹಸಿರು ಪೀಠ (ಎನ್‌ಜಿಟಿ)ದ ಬಗ್ಗೆ

- ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯನ್ನು 2010ರಲ್ಲಿ ಆರಂಭಿಸಲಾಗಿದ್ದು, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕಾಯ್ದೆ- 2010ರ ಅನ್ವಯ ಇದನ್ನು ಆರಂಭಿಸಲಾಗಿದೆ.
- ಇದರ ಮುಖ್ಯ ಉದ್ದೇಶವೆಂದರೆ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ವಿಷಯಗಳನ್ನು ತಕ್ಷಣ ಮತ್ತು ಪರಿಣಾಮಕಾರಿಯಾಗಿ ವಿಲೇವಾರಿ ಮಾಡುವುದು. ಇದರ ಜತೆಗೆ ಪರಿಸರ ಸಂರಕ್ಷಣೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಯ ಬಗೆಗಿನ ವ್ಯಾಜ್ಯಗಳನ್ನೂ ಇದು ಬಗೆಹರಿಸುತ್ತದೆ.
- ಎನ್‌ಜಿಟಿ ನೈಸರ್ಗಿಕ ನ್ಯಾಯ ತತ್ವದಿಂದ ನಿರ್ದೇಶಿತವಾಗಿದ್ದು, ನಾಗರಿಕ ಅಥವಾ ಅಪರಾಧ ದಂಡಸಂಹಿತೆಯ ವಿಧಿವಿಧಾನಗಳನ್ನು ಇದು ಒಳಗೊಂಡಿರುವುದಿಲ್ಲ. ಇದು ಯಾವುದೇ ಅರ್ಜಿಗಳು ಸಲ್ಲಿಕೆಯಾದ ಆರು ತಿಂಗಳ ಒಳಗಾಗಿ ವಿಲೇವಾರಿ ಮಾಡುವ ಹೊಣೆಗಾರಿಕೆಯನ್ನು ಹೊಂದಿರುತ್ತದೆ. ನವದೆಹಲಿಯಲ್ಲಿ ಎನ್‌ಜಿಟಿ ಇದ್ದು, ಇದರ ಪೀಠಗಳು ಭೋಪಾಲ್, ಪುಣೆ, ಕೊಲ್ಕತ್ತಾ ಹಾಗೂ ಚೆನ್ನೈಗಳಲ್ಲಿ ಇವೆ. ಇತರೆಡೆಗಳಲ್ಲಿ ಪ್ರಾದೇಶಿಕ ಪೀಠಗಳು ಇರುತ್ತವೆ.
- ಇದು ವ್ಯಾಜ್ಯಗಳನ್ನು ನ್ಯಾಯಬದ್ಧವಾಗಿ ತೀರ್ಮಾನಿಸುವ ಹೊಣೆ ಹೊಂದಿದ್ದು, ಪರಿಸರ, ಅರಣ್ಯ, ಜನರಿಗೆ ಹಾನಿಕಾರಕವಾಗುವ ರೀತಿಯಲ್ಲಿ ಪರಿಸರಾತ್ಮಕ ಬದ್ಧತೆಯನ್ನು ಪರಿಶೀಲಿಸುತ್ತದೆ.
- ಇದು ವಿಶೇಷೀಕೃತ ಸಂಸ್ಥೆಯಾಗಿದ್ದು, ಪರಿಸರಾತ್ಮಕ ವಿಷಯಗಳನ್ನು ನಿರ್ವಹಿಸುವಲ್ಲಿ ಅಗತ್ಯವಾದ ಪರಿಣತಿಯನ್ನು ಹೊಂದಿರುತ್ತದೆ. ಇದರಲ್ಲಿ ಕಾನೂನು ಹಕ್ಕುಗಳು ಮತ್ತು ಪರಿಹಾರ ನೀಡಿಕೆ ಕೂಡಾ ಸೇರುತ್ತದೆ. ಪರಿಸರ ವಿಚಾರದಲ್ಲಿ ಯಾವುದೇ ವ್ಯಕ್ತಿ ಅಥವಾ ಆಸ್ತಿಗೆ ಹಾನಿಯಾದಾಗ ಅದಕ್ಕೆ ಪರಿಸರ ವಿಚಾರದಲ್ಲಿ ಪರಿಹಾರ ನೀಡುವ ಹೊಣೆ ಇರುತ್ತದೆ. ಇದು ನೀರು ಮತ್ತಿತರ ವಿವಾದಗಳ ಬಗ್ಗೆಯೂ ಪರಿಶೀಲನೆ ನಡೆಸುತ್ತದೆ.

SCIENCE AND TECHNOLOGY

1. ಅಪಾರ್ಚುನಿಟಿ ರೋವರ್

ಪ್ರಮುಖ ಸುದ್ದಿ

- ಮಂಗಳ ಗ್ರಹದ ಮೇಲ್ಮೈ ಅಧ್ಯಯನಕ್ಕೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) ಕಳುಹಿಸಿರುವ ಅಪಾರ್ಚುನಿಟಿ ರೋವರ್ ನೌಕೆಯು 15 ವರ್ಷಗಳನ್ನು ಪೂರೈಸಿದೆ.

ಮುಖ್ಯ ಅಂಶಗಳು

ಅಪಾರ್ಚುನಿಟಿ ರೋವರ್ ಬಗ್ಗೆ

- 6 ಚಕ್ರಗಳನ್ನು ಹೊಂದಿರುವ ಈ ನೌಕೆಯು 2004ರ ಜನವರಿ 24ರಂದು ಮಂಗಳ ಗ್ರಹದ ಮೆರಿಡಿಯೆನಿ ಪ್ಲೇನಮ್ ಎಂದು ಕರೆಯಲಾಗುವ ಭಾಗದಲ್ಲಿ ಇಳಿದು, ಕೆಂಪು ಗ್ರಹದಿಂದ ತನ್ನ ಮೊದಲ ಸಂದೇಶವನ್ನು ಭೂಮಿಗೆ ರವಾನಿಸಿತ್ತು.
- 2018ರ ಫೆಬ್ರವರಿಗೆ ಮೊದಲು ಅಪಾರ್ಚುನಿಟಿ ಮಂಗಳನದ ಅಂಗಳದಲ್ಲಿ 45 ಕಿ.ಮೀ ಪ್ರಯಾಣ ಮಾಡಿದೆ. ಈ ಕೆಂಪು ಗ್ರಹದಲ್ಲಿನ ಅಪಾರ ದೂಳಿನಿಂದಾಗಿ 'ಅಪಾರ್ಚುನಿಟಿ ರೋವರ್' ಕಳೆದ ವರ್ಷದ ಜೂನ್‌ನಲ್ಲಿ ಭೂಮಿಯೊಂದಿಗೆ ಸಂಪರ್ಕ ಕಳೆದುಕೊಂಡು, ಕಾರ್ಯ ಸ್ಥಗಿತಗೊಳಿಸಿದೆ ಎಂದು ನಾಸಾ ಹೇಳಿದೆ.
- 'ಕೆಂಪು ಗ್ರಹದ ಮೇಲೆ ಅಪಾರ್ಚುನಿಟಿಯು ಮಹತ್ವದ ಅನ್ವೇಷಣೆ ನಡೆಸುವ ಒಂದು ಅದ್ಭುತ ಯಂತ್ರವಷ್ಟೇ ಆಗಿರಲಿಲ್ಲ. ಅದರ ಹಿಂದೆ ಅರ್ಪಣಾ ಮನೋಭಾವದ ಮತ್ತು ಪ್ರತಿಭಾನ್ವಿತರ ಒಂದು ದೊಡ್ಡ ತಂಡವೇ ಇತ್ತು. ಅದರಿಂದಾಗಿ ಬಾಹ್ಯಾಕಾಶ ಸಂಶೋಧನೆಯಲ್ಲಿ ಸಾಧ್ಯತೆಗಳನ್ನು ವಿಸ್ತರಿಸಲು ಸಾಧ್ಯವಾಯಿತು'
- ಭಾರಿ ದೂಳಿನಿಂದಾಗಿ 'ಅಪಾರ್ಚುನಿಟಿ ರೋವರ್' ಸೌರಫಲಕಗಳಿಂದ ಶಕ್ತಿ ಪಡೆಯುವ ಸಾಮರ್ಥ್ಯ ಕಳೆದುಕೊಂಡಿದೆ. ಹಾಗಾಗಿ, ರೋವರ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. 2018ರ ಜೂನ್ 10ರಂದು ದೊರೆತ ಸಂದೇಶವೇ ಕೊನೆಯದಾಗಿತ್ತು. ದೂಳು ಕಡಿಮೆಯಾದ ನಂತರವೂ ನೌಕೆಯೊಂದಿಗೆ ಸಂಪರ್ಕ ಸಾಧಿಸುವ ಪ್ರಯತ್ನಗಳು ಫಲಿಸಿಲ್ಲ.
- ಆದಾಗ್ಯೂ, ಅಪಾರ್ಚುನಿಟಿಯ ಕಾರ್ಯಾಚರಣೆ ಮುಂದುವರಿಯಲಿದೆ. ಜೆಪಿಎಲ್‌ನಲ್ಲಿ ಈ ಯೋಜನೆಯಲ್ಲಿ ತೊಡಗಿರುವ ಎಂಜಿನಿಯರ್‌ಗಳು ರೋವರ್‌ಗೆ ಸಂಜ್ಞೆಗಳನ್ನು ಕಳುಹಿಸಿ, ಅಲ್ಲಿಂದ ಸಂದೇಶ ಪಡೆಯಲು ಪ್ರಯತ್ನಿಸುತ್ತಿದ್ದಾರೆ.

2. ಸೇನಾ ಉಪಗ್ರಹ 'ಮೈಕ್ರೋಸ್ಯಾಟ್-ಆರ್' ಯಶಸ್ವಿ ಉಡಾವಣೆ

ಪ್ರಮುಖ ಸುದ್ದಿ

- 2019ರ ಮೊದಲ ಯಶಸ್ವಿ ಉಡಾವಣೆಯೊಂದಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮಹತ್ವದ ಹೆಜ್ಜೆಯಿಟ್ಟಿದೆ.

ಮುಖ್ಯ ಅಂಶಗಳು

- ಪೋಲಾರ್ ಸ್ಯಾಟ್‌ಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) 740 ಕೆಜಿ ತೂಕದ ಸೇನಾ ಸಹಾಯಕ ಉಪಗ್ರಹ ಮೈಕ್ರೋಸ್ಯಾಟ್-ಆರ್ ಅನ್ನು ಯಶಸ್ವಿಯಾಗಿ ನಭಕ್ಕೆ ಸೇರಿಸಿದೆ. ಈ ಉಪಗ್ರಹವು ಸೇನೆಯ ಯಾವ ಕಾರ್ಯಕ್ಕೆ ಸಹಾಯ ಮಾಡುತ್ತದೆ ಎಂಬ ವಿವರಗಳನ್ನು ಇಸ್ರೋ ನೀಡಿಲ್ಲ.
- ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‌ಎಲ್‌ವಿ ಸಿ-44 ನಭಕ್ಕೆ ಜಿಗಿಯಿತು. ಮೈಕ್ರೋಸ್ಯಾಟ್-ಆರ್ ಜತೆಗೆ ವಿದ್ಯಾರ್ಥಿಗಳು ತಯಾರಿಸಿದ ಕಲಾಂಸ್ಯಾಟ್ ಉಪಗ್ರಹಗಳನ್ನು ಪಿಎಸ್‌ಎಲ್‌ವಿ ಹೊತ್ತೊಯ್ದಿತು.
- ಇದು ಪಿಎಸ್‌ಎಲ್‌ವಿಯ 46ನೇ ಉಡಾವಣೆಯಾಗಿದೆ. 13 ನಿಮಿಷಗಳ ಕಾರ್ಯಾಚರಣೆಯಲ್ಲಿ 2 ಕಿ.ಮೀ. ಎತ್ತರದ ಕಕ್ಷೆಯಲ್ಲಿ ಮೈಕ್ರೋಸ್ಯಾಟ್-ಆರ್ ಅನ್ನು ಸೇರಿಸಲಾಯಿತು.
- ಮೈಕ್ರೋಸ್ಯಾಟ್-ಆರ್ ಉಪಗ್ರಹವನ್ನು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಇಲಾಖೆ (ಡಿಆರ್‌ಡಿಬಿ) ಅಭಿವೃದ್ಧಿ ಪಡಿಸಿದೆ.

ಕಲಾಂ-ಸ್ಯಾಟ್ ಬಗ್ಗೆ

- ಕಲಾಂ-ಸ್ಯಾಟ್ ಅನ್ನು ವಿದ್ಯಾರ್ಥಿಗಳೇ ಸೇರಿ ತಯಾರಿಸಿರುವುದು ವಿಶೇಷ
- ಕಲಾಂ ಸ್ಯಾಟ್ ಜಗತ್ತಿನ ಅತ್ಯಂತ ಹಗುರ ಉಪಗ್ರಹವೆನಿಸಿದ್ದು, ಅದನ್ನು ಚೆನ್ನೈನ 'ಸ್ಪೇಸ್ ಕಿಡ್ಸ್ ಇಂಡಿಯಾ' ಎಂಬ ಸಂಸ್ಥೆಯ ವಿದ್ಯಾರ್ಥಿಗಳು ತಯಾರಿಸಿದ್ದಾರೆ. ಅದರ ಒಟ್ಟಾರೆ ತೂಕ ಕೇವಲ 26 ಕೆ.ಜಿ ಮಾತ್ರ.
- ಕೇವಲ 12 ಲಕ್ಷ ರೂಪಾಯಿಗಳ ವೆಚ್ಚದಲ್ಲಿ, ಆರೇ ದಿನಗಳಲ್ಲಿ ತಯಾರಿಸಲಾಗಿರುವ ಈ ಉಪಗ್ರಹವನ್ನು ಇಸ್ರೋ ಒಂದೇ ಒಂದು ರೂಪಾಯಿಯನ್ನೂ ಪಡೆಯದೆ ಕಕ್ಷೆಗೆ ಸೇರಿಸಿತು.
- ಕಲಾಂ ಸ್ಯಾಟ್ 6 ದಿನಗಳಲ್ಲಿ ತಯಾರಾಗಿತ್ತಾದರೂ, ಅದರ ತಂತ್ರಜ್ಞಾನ ಅಭಿವೃದ್ಧಿಪಡಿಸಲು 6 ವರ್ಷಗಳ ಅಧ್ಯಯನ ನಡೆದಿತ್ತು
- ರಾಕೆಟ್‌ನ ಕೊನೆಯ ಹಂತ (ಪಿಎಸ್‌4)ದ ಭಾಗವನ್ನು 2 ಸಲ ಚಾಲೂ ಮಾಡುವ ಮೂಲಕ 453 ಕಿ.ಮೀ. ದೂರದ ಕಕ್ಷೆಗೆ ಕಲಾಂಸ್ಯಾಟ್-ವಿ2ವನ್ನು ಸೇರಿಸುವಲ್ಲಿ ಇಸ್ರೋ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಈ ಮೂಲಕ ತ್ಯಾಜ್ಯವಾಗಿ ನಷ್ಟವಾಗುವ ರಾಕೆಟ್‌ನ 4ನೇ ಹಂತದ ಭಾಗವನ್ನು ಸಂಶೋಧನೆಗೆ ಉಪಯೋಗಿಸಿದ ಮೊದಲ ರಾಷ್ಟ್ರೀಯ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

3. 'ಡಿಜಿ ಯಾತ್ರಾ'

ಪ್ರಮುಖ ಸುದ್ದಿ

- ಪ್ರಯಾಣಿಕರ ಮುಖ ಸ್ಕ್ಯಾನ್ ಮಾಡುವ ಮೂಲಕವೇ ವಿಮಾನಯಾನಕ್ಕೆ ಪ್ರವೇಶ ಕಲ್ಪಿಸಿಕೊಡುವ ಮಹತ್ವಾಕಾಂಕ್ಷಿ 'ಡಿಜಿ' ಯಾತ್ರಾ' ಯೋಜನೆ ಶೀಘ್ರದಲ್ಲಿಯೇ ಬೆಂಗಳೂರು ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳಲ್ಲಿ ಜಾರಿಗೊಳಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಡಿಜಿಸಿಎ ಅಧಿಸೂಚನೆಯನ್ನು ಸಹ ಹೊರಡಿಸಿದೆ.

ಮುಖ್ಯ ಅಂಶಗಳು

- ಪ್ರಯಾಣಿಕರು ಮುಖ ತೋರಿಸಿದರೆ ಸಾಕು, ಆರಾಮವಾಗಿ ವಿಮಾನದಲ್ಲಿ ಪ್ರಯಾಣಿಸಬಹುದಾಗಿದೆ.
- ಕೋಲ್ಕತಾ, ವಾರಾಣಸಿ, ಪುಣೆ ಮತ್ತು ವಿಜಯವಾಡ ವಿಮಾನ ನಿಲ್ದಾಣಗಳಲ್ಲಿ ಮುಂದಿನ ಮೂರು ತಿಂಗಳಲ್ಲಿ ಯೋಜನೆ ಜಾರಿ ಮಾಡಲು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎವಿಐ) ಮುಂದಾಗಿದೆ.

ಉಪಕ್ರಮದ ಮುಖ್ಯ ಲಕ್ಷಣಗಳು ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ?

- ಡಿಜಿ ಯಾತ್ರೆ ಕೈಗೊಳ್ಳಲು ಇಚ್ಛಿಸುವ ಪ್ರಯಾಣಿಕರು ವಿಮಾನಯಾನ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಐಡಿ ಸಿದ್ಧಪಡಿಸಿಕೊಳ್ಳಬೇಕಾಗುತ್ತದೆ. ಟಿಕೆಟ್ ಬಕ್ ಮಾಡುವಾಗ ಐಡಿ ಸಂಖ್ಯೆ ನೀಡಬೇಕು.
- ಮೊದಲ ಬಾರಿಯ ಪರಿಶೀಲನೆಗೆ ಐಡಿ ಕಾರ್ಡ್ ತರುವುದು ಅಗತ್ಯ.
- ಆನ್‌ಲೈನ್‌ನಲ್ಲಿಯೇ ಆಧಾರ್ ಸಂಖ್ಯೆಯನ್ನು ಪರಿಶೀಲನೆಗೆ ನೀಡಬಹುದು. ಇದಾದ ನಂತರ ಪ್ರಯಾಣಿಕರ ಭಾವಚಿತ್ರ ಡಿಜಿ ಯಾತ್ರೆಯ ಪ್ರೊಫೈಲ್‌ನಲ್ಲಿ ನೋಂದಣಿಯಾಗಲಿದೆ.
- ಈ ಮೂಲಕ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಕೋಡ್ ಹಾಗೂ ಬೋರ್ಡಿಂಗ್ ಕಾರ್ಡ್‌ನ್ನು ಸ್ಕ್ಯಾನ್ ಮಾಡಿಸಿಸುವ ಮೂಲಕ ಮುಖ ಚಹರೆ ನೀಡಿದರೆ ಸಾಕು. ಉಳಿದ ಕಡೆಯಲ್ಲೂ ಮುಖ ಚಹರೆಯ ಮೂಲಕವೇ ನಿಲ್ದಾಣದ ಗೇಟ್‌ಗಳು ತೆಗೆದುಕೊಳ್ಳುತ್ತವೆ.
- ಒಟ್ಟಾರೇ ಕಾಗದ ರಹಿತ ವ್ಯವಸ್ಥೆಗೆ ವಿಮಾನ ನಿಲ್ದಾಣ ಪ್ರಾಧಿಕಾರ ಮುಂದಾಗಿದೆ.

4. ಪೇಟೆಂಟೆಡ್ ಔಷಧಗಳ ದೇಶಿ ಉತ್ಪಾದನೆಗೆ ಲೈಸೆನ್ಸ್

ಪ್ರಮುಖ ಸುದ್ದಿ

- ಕ್ಯಾನ್ಸರ್ ಮತ್ತು ಕೆಲವು ಅಪರೂಪದ ಔಷಧಗಳಿಗೆ ಪೇಟೆಂಟ್ ಪಡೆದ ಕಂಪನಿಗಳು ವಿಪರೀತ ದರ ವಿಧಿಸುತ್ತಿವೆ. ಇದನ್ನು ನಿಯಂತ್ರಿಸಲು ಪೇಟೆಂಟೆಡ್ ಕಂಪನಿಗಳ ಅನುಮತಿಯನ್ನು ಪಡೆಯದೆಯೇ ಭಾರತೀಯ ಕಂಪನಿಗಳು ಅವುಗಳನ್ನು ಉತ್ಪಾದಿಸಲು ಅನುಕೂಲವಾಗುವಂತೆ 'ಕಡ್ಡಾಯ ಲೈಸೆನ್ಸ್' ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರದ ಉನ್ನತ ಮಟ್ಟದ ಸಮಿತಿ ಶಿಫಾರಸು ಮಾಡಿದೆ.

ಮುಖ್ಯ ಅಂಶಗಳು

ಹಿನ್ನೆಲೆ

- ವಿಪರೀತ ದರದಿಂದಾಗಿ ಜನ ಸಾಮಾನ್ಯರು ಪೇಟೆಂಟೆಡ್ ಔಷಧಗಳನ್ನು ಖರೀದಿಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಫಾರ್ಮಸುಟಿಕಲ್ಸ್ ಇಲಾಖೆ 'ಪೇಟೆಂಟೆಡ್ ಔಷಧಗಳ ದರ ನಿಯಂತ್ರಣಕ್ಕೆ ದಾರಿಗಳನ್ನು ಸೂಚಿಸಲು 'ಜಂಟಿ ಕಾರ್ಯದರ್ಶಿಗಳನ್ನು ಒಳಗೊಂಡ ಅಂತರ್ ಸಚಿವಾಲಯ ಸಮಿತಿ'ಯನ್ನು ನೇಮಿಸಿತ್ತು.
- ಈ ಸಮಿತಿಯು 2018ರ ಫೆಬ್ರವರಿ ಮಾರ್ಚ್‌ನಲ್ಲೇ ತನ್ನ ವರದಿಯನ್ನು ಸಲ್ಲಿಸಿದೆ.

ವರದಿಯಲ್ಲೇನಿದೆ ?

- ಜೀವರಕ್ಷಕ ಔಷಧಗಳಿಗೆ ವೇಳೆರಕ್ಷಕ ಔಷಧಗಳಿಗೆ ಗರಿಷ್ಠ ಮಿತಿಯನ್ನು ವಿಧಿಸಬೇಕೆಂದೂ ಸಲಹೆ ಮಾಡಲಾಗಿದೆ. ಪಾಶ್ಚಾತ್ಯ ದೇಶಗಳಲ್ಲಿ 'ಖರೀದಿ ಸಾಮರ್ಥ್ಯ ಸಮಾನತೆ'(ಪಿಪಿಪಿ)ಯನ್ನು ವಿಶ್ಲೇಷಿಸಿ ಔಷಧಗಳ ಗರಿಷ್ಠ ದರ ನಿರ್ಧಾರ ಮಾಡಲಾಗುತ್ತಿದ್ದು, ಅದನ್ನೇ ಇಲ್ಲಿಗೂ ಅನ್ವಯಿಸುವಂತೆ ಸೂಚಿಸಲಾಗಿದೆ.

ಸಲಹೆಗಳೇನು?

- ಪೇಟೆಂಟ್ ಹೊಂದಿದ ಮಧುಮೇಹ ಔಷಧಗಳ ಬೆಲೆ ನಿಯಂತ್ರಣ ಅಗತ್ಯ.
- ಅನ್ಯ ಕಂಪನಿಗಳಿಗೆ ಲೈಸೆನ್ಸ್ ನೀಡುವಂತೆ ಪೇಟೆಂಟ್ ಕಂಪನಿಗಳ ಮನವೊಲಿಕೆ.
- ಸರ್ಕಾರ ಔಷಧ ಕಂಪನಿಗಳ ಜತೆ ಮಾತುಕತೆ ನಡೆಸಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಹೆಚ್ಚಿಚ್ಚು ಔಷಧಗಳನ್ನು ಕಡಿಮೆ ದರದಲ್ಲಿ ಪೂರೈಸುವ ಪ್ರಯತ್ನ.

ಈಗಿನ ಪರಿಸ್ಥಿತಿ ಹೇಗಿದೆ?

- ಒಂದು ಕಂಪನಿ ಹೊಸ ಔಷಧವನ್ನು ಅನ್ವೇಷಿಸಿದರೆ ಪೇಟೆಂಟ್ ರೂಪದಲ್ಲಿ 20 ವರ್ಷಗಳ ಕಾಲ ಅದಕ್ಕೆ ಬೌದ್ಧಿಕ ಆಸ್ತಿ ಹಕ್ಕನ್ನು ನೀಡಲಾಗುತ್ತದೆ. ಈ 20 ವರ್ಷಗಳ ಅವಧಿಯಲ್ಲಿ ಅದೇ ಔಷಧವನ್ನು ಬೇರೆ ಯಾವುದೇ ಕಂಪನಿ ಉತ್ಪಾದಿಸದಂತೆ ತಡೆಯುವ ಹಕ್ಕು ಅದಕ್ಕಿರುತ್ತದೆ. ಈ ಹಕ್ಕನ್ನು ಬಳಸಿಕೊಂಡು ಬಹುರಾಷ್ಟ್ರೀಯ ಕಂಪನಿಗಳು ಪೇಟೆಂಟೆಡ್ ಔಷಧಗಳಿಗೆ ವಿಪರೀತ ದರ ವಿಧಿಸುತ್ತವೆ ಮತ್ತು ಬೇರೆ ಕಂಪನಿಗಳ ಉತ್ಪಾದನೆಯನ್ನು ವಿರೋಧಿಸುತ್ತವೆ. ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ಒಂದು ಇಂಜೆಕ್ಷನ್‌ಗೆ 1 ಲಕ್ಷ ರೂ. ತಗಲುವುದು ಇದೇ ಕಾರಣಕ್ಕೆ.

MISCELLANEOUS

1. ಸೈಜ್ ಇಂಡಿಯಾ ಪ್ರಾಜೆಕ್ಟ್

ಪ್ರಮುಖ ಸುದ್ದಿ

- ಭಾರತೀಯರಿಗಾಗಿ ಪ್ರತ್ಯೇಕ ವಾದ ಉಡುಪು ಅಳತೆ ವಿಧಾನವನ್ನು ಕೇಂದ್ರ ಸರ್ಕಾರ ಶೀಘ್ರದಲ್ಲೇ ಪರಿಚಯಿಸಲಿದೆ ಎಂದು ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.

ಮುಖ್ಯ ಅಂಶಗಳು

ಏನಿದು ಸೈಜ್ ಇಂಡಿಯಾ ಪ್ರಾಜೆಕ್ಟ್ ?

- ಇಂಗ್ಲೆಂಡ್ ಹಾಗೂ ಅಮೆರಿಕ ತನ್ನದೇ ಆದ ಅಳತೆ ಮಾನದಂಡವನ್ನು ಹೊಂದಿದೆ. ಆದರೆ ಭಾರತದಲ್ಲಿ ಈ ರೀತಿ ನಿರ್ದಿಷ್ಟ ಮಾನದಂಡವಿಲ್ಲ. ಹೀಗಾಗಿ ಸೈಜ್ ಇಂಡಿಯಾ ಪ್ರಾಜೆಕ್ಟ್ ಅನ್ನು ಶೀಘ್ರದಲ್ಲೇ ಆರಂಭಿಸಲಾಗುತ್ತಿದೆ. ಇದು ಭಾರತದ ಇತಿಹಾಸದಲ್ಲೇ ಮೊದಲನೆಯದಾಗಿದೆ.

ಇದರಿಂದ ಆಗುವ ಪ್ರಯೋಜನವೇನು ?

- ಭಾರತ ತನ್ನದೇ ಆದ ಉಡುಪು ಅಳತೆ ಮಾನದಂಡವನ್ನು ಹೊಂದಿಲ್ಲದ್ದರಿಂದ ರಫ್ತುದಾರರಿಗೆ ಸಮಸ್ಯೆ ಎದುರಾಗುತ್ತದೆ. ಇದನ್ನು ನಿವಾರಿಸಲು ಈ ನಿರ್ಧಾರ ಮಾಡಲಾಗಿದೆ
- ಇದರೊಂದಿಗೆ ದೇಶೀಯ ಜವಳಿ ಮಾರು ಕಟ್ಟಿಯ ವ್ಯಾಪ್ತಿ, ಬೇಡಿಕೆಯನ್ನು ಅರಿ ಯಲು ಅಧ್ಯಯನ ನಡೆಸಲಾಗುತ್ತದೆ. ಇದರಿಂದಾಗಿ ದೇಶದಲ್ಲಿ ಜವಳಿ ವಲಯದ ನಿಜವಾದ ಬೇಡಿಕೆಯ ಅಂಕಿ ಅಂಶ ಲಭ್ಯ ವಾಗಲಿದೆ

2. ಸಕ್ಷಮ-2019ಕ್ಕೆ ಚಾಲನೆ

ಪ್ರಮುಖ ಸುದ್ದಿ

- ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ನೇತೃತ್ವದಲ್ಲಿ ಪೆಟ್ರೋಲಿಯಂ ಕನ್ಸರ್ವೇಷನ್ ರಿಸರ್ಚ್ ಅಸೋಸಿಯೇಷನ್ (ಪಿಸಿಆರ್‌ಎ) ಒಂದು ತಿಂಗಳ ಅವಧಿಗೆ ಸಾರ್ವಜನಿಕ ಕೇಂದ್ರಿತ ಮೆಗಾ ಪ್ರಚಾರ "ಸಕ್ಷಮ" (ಸಂರಕ್ಷಣೆ ಕ್ಷಮತೆ ಮಹೋತ್ಸವ) ಹಮ್ಮಿಕೊಂಡಿದೆ.

ಮುಖ್ಯ ಅಂಶಗಳು

- ದೆಹಲಿಯಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಪ್ರಭಾರ ಕಾರ್ಯದರ್ಶಿ ಮತ್ತು ಹಣಕಾಸು ಸಲಹೆಗಾರ ರಾಜೀವ್ ಬನ್ನಾಲ್ ಅವರು ಸಕ್ಷಮ-2019 ಅನ್ನು ಉದ್ಘಾಟಿಸಿದರು.
- ಸಕ್ಷಮ-2019ರ ಅಂಗವಾಗಿ ಇಂಧನ ಉಳಿತಾಯದ ಜಾಗೃತಿ ಸಲುವಾಗಿ ದೇಶದ 200 ನಗರಗಳಲ್ಲಿ ಆಯೋಜಿಸಿರುವ ಸೈಕಲ್ ಡೇ, ಸೈಕ್ಲೋಥಾನ್, ಮೈಗೌ ಬಗ್ಗೆ ಕಿರು ಚಿತ್ರ ತಯಾರಿಕೆ ಸ್ಪರ್ಧೆ, ವಾಣಿಜ್ಯ ವಾಹನ ಚಾಲಕರಿಗೆ ಕಾರ್ಯಾಗಾರ, ಗೃಹಿಣಿಯರಿಗೆ ಸೆಮಿನಾರ್ ಹಮ್ಮಿಕೊಳ್ಳಲಾಗಿದೆ.

3. ಸುಭಾಷ್ ಚಂದ್ರ ಬೋಸ್ ಮ್ಯೂಸಿಯಂ

ಪ್ರಮುಖ ಸುದ್ದಿ

- ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ, ಅಪ್ರತಿಮ ದೇಶಭಕ್ತ ಸುಭಾಷ್ ಚಂದ್ರ ಬೋಸ್ ಅವರ 122ನೇ ಜನ್ಮದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟಿ ಸಂಕೀರ್ಣದಲ್ಲಿ ಸುಭಾಷ್ ಚಂದ್ರ ಬೋಸ್ ವಸ್ತುಸಂಗ್ರಹಾಲಯವನ್ನು ಉದ್ಘಾಟಿಸಿದರು.

ಮುಖ್ಯ ಅಂಶಗಳು

- ಅದರ ಜತೆಗೆ ಯಾದ್-ಇ-ಜಲಿಯನ್ ಮ್ಯೂಸಿಯಂ (ಜಲಿಯನ್‌ವಾಲಾಬಾಗ್ ಮತ್ತು 1 ನೇಮಹಾಯುದ್ಧಕ್ಕೆ ಸಂಬಂಧಿಸಿದ) 1857 ರಲ್ಲಿ ನಡೆದ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿದ ಮ್ಯೂಸಿಯಂ ಮತ್ತು ಭಾರತೀಯ ಕಲೆಗೆ ಸಂಬಂಧಿಸಿದ ದೃಶ್ಯ ಕಲಾ ಮ್ಯೂಸಿಯಂ ಅನ್ನು ಉದ್ಘಾಟಿಸಿದರು.

ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ವಸ್ತುಸಂಗ್ರಹಾಲಯ ದ ಬಗ್ಗೆ

- 1857ರಲ್ಲಿ ಸಿಡಿಡೆದ್ದ ಭಾರತೀಯರು, ಬ್ರಿಟಿಷರ ವಿರುದ್ಧ ತೋರಿದ ಕೆಚ್ಚಿದೆಯ ಶೌರ್ಯ ಮತ್ತು ಸಾಹಸಗಳ ಕಥಾನಕ ಈ ವಸ್ತುಸಂಗ್ರಹಾಲಯದಲ್ಲಿ ಇದೆ.
- ಯಾದಿ-ಇ-ಜಲಿಯನ್ ಮ್ಯೂಸಿಯಂ ಏಪ್ರಿಲ್ 13, 1919 ರಂದು ನಡೆದ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದ ಬಗ್ಗೆ ಸಂಪೂರ್ಣ ಬೆಳಕು ಚೆಲ್ಲುತ್ತದೆ. ದುರಂತ ನಡೆದ ಸ್ಥಳದಲ್ಲಿ ನಿರ್ಮಿಸಲಾದ ಸ್ಮಾರಕದ ಪ್ರತಿಕ್ರಮಿಯನ್ನು ಸಹ ಈ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದೆ. 1 ನೇ ಮಹಾಯುದ್ಧದ ಸಂದರ್ಭದಲ್ಲಿ ಭಾರತೀಯ ಯೋಧರು ತೋರಿದ ಶೌರ್ಯ ಮತ್ತು ತ್ಯಾಗವನ್ನು ಸಹ ಮ್ಯೂಸಿಯಂ ಪ್ರದರ್ಶಿಸುತ್ತದೆ.

ಮ್ಯೂಸಿಯಂ ವಿಶೇಷತೆ

- ಬೋಸ್ ಮತ್ತು ಭಾರತೀಯ ರಾಷ್ಟ್ರೀಯ ಸೇನೆ (INA) ವಸ್ತು ಸಂಗ್ರಹಾಲಯವು ಸುಭಾಷ್ ಚಂದ್ರ ಬೋಸ್ ಮತ್ತು ಐಎನ್‌ಎಗೆ ಸಂಬಂಧಿಸಿದ ವಿವಿಧ ಕಲಾಕೃತಿಗಳನ್ನು ಒಳಗೊಂಡಿದೆ.
- ಐಎನ್‌ಎ ನಾಯಕ ಬಳಸಿದ ಕುರ್ಚಿ, ಕತ್ತಿ, ಪದಕಗಳು, ಬ್ಯಾಡ್ಜ್, ಸಮವಸ್ತ್ರಗಳು ಮತ್ತು ಇತರ ಕಲಾಕೃತಿಗಳು ಇಲ್ಲಿ ಪ್ರದರ್ಶನಗೊಳ್ಳುತ್ತಿವೆ.

- ಬೋಸ್ ಮತ್ತು ಐವನ್‌ವಿಗ್‌ಗಳ ಕುರಿತಾದ ಸಾಕ್ಷ್ಯಚಿತ್ರವು ಮಹಾನ್ ಸ್ವಾತಂತ್ರ್ಯ ಹೋರಾಟಗಾರನಿದ್ದ ಗುರಿಯ ಬಗ್ಗೆ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ನಟ ಅಭಿಷೇಕ್ ಬಚ್ಚನ್ ಧ್ವನಿಯಲ್ಲಿ ಈ ಸಾಕ್ಷ್ಯಚಿತ್ರ ಮೂಡಿ ಬಂದಿದೆ.

ಜಲಿಯನ್ವಾಲಾ ಬಾಗ್ ಹತ್ಯಾಕಾಂಡ

- ರೌಲಟ್ ಆಕ್ಟ್ ವಿರುದ್ಧ ದಂಗೆಗಳು ಮತ್ತು ಪ್ರತಿಭಟನೆಗಳು ನಡೆದಿರುವುದರಿಂದ ಪಂಜಾಬ್‌ನಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿತ್ತು .
- ಪಂಜಾಬ್ ಅನ್ನು ಮಾರ್ಶಿಯಲ್ ಕಾನೂನಿನಡಿಯಲ್ಲಿ ಇರಿಸಲಾಯಿತು, ಇದರರ್ಥ 4 ಕ್ವಿಂಟಲೂ ಹೆಚ್ಚಿನ ಜನರು ಒಂದು ಸ್ಥಳದಲ್ಲಿ ಒಟ್ಟುಗೂಡುವುದು ಕಾನೂನುಬಾಹಿರ.
- ಆ ಸಮಯದಲ್ಲಿ ಪಂಜಾಬ್ ಲೆಫ್ಟಿನೆಂಟ್-ಗವರ್ನರ್ ಮೈಕೆಲ್ ಒ'ಡ್ರೈಯರ್ ಮತ್ತು ಭಾರತದ ವೈಸ್ರಾಯ್ ಲಾರ್ಡ್ ಚೆಮ್ಮೆಲ್ಸ್‌ಫೋರ್ಡ್ ಆಗಿದ್ದರು .
- 13 ಏಪ್ರಿಲ್ 1919 ರಂದು ಬೈಸಾಖಿಯ ಉತ್ಸವದ ದಿನದಂದು ಅಮೃತಸರದಲ್ಲಿರುವ ಸಾರ್ವಜನಿಕ ತೋಟವಾದ ಜಲಿಯನ್ವಾಲಾ ಬಾಗ್‌ನಲ್ಲಿ ಅಹಿಂಸಾತ್ಮಕ ಪ್ರತಿಭಟನಾಕಾರರು ಒಟ್ಟುಗೂಡಿದರು. ಅವರಲ್ಲಿ ಪ್ರೇ ಬೈಸಾಖಿಯನ್ನು ಆಚರಿಸಲು ಬಂದಿದ್ದ ಯಾತ್ರಿಗಳು ಸಹ ಇದ್ದರು .
- ಜನರಲ್ ಡ್ರೈಯರ್ ತನ್ನ ಸೇನೆಯೊಂದಿಗೆ ಅಲ್ಲಿಗೆ ಬಂದು ಉದ್ಯಾನಕ್ಕೆ ಇದ್ದ ಕೇವಲ ಕಿರಿದಾದ ಪ್ರವೇಶವನ್ನು ನಿರ್ಬಂಧಿಸಿದರು. ನಂತರ, ಯಾರಿಗೂ ಎಚ್ಚರಿಕೆ ನೀಡದೆ , ಅವರು ತಮ್ಮ ಸೈನಿಕರಿಗೆ ಶಸ್ತ್ರಾಸ್ತ್ರಗಳಿಂದ ಗುಂಡನ್ನು ಹಾರಿಸುವಂತೆ ಆದೇಶಿಸಿದರು.
- ವಿವೇಚನಾರಹಿತವಾದ ಈ ಪ್ರಕ್ರಿಯೆಯು ಸುಮಾರು 10 ನಿಮಿಷಗಳ ಕಾಲ ನಡೆಯಿತು, ಇದು ಕನಿಷ್ಠ 1000 ಜನರ ಸಾವಿಗೆ ಕಾರಣವಾಯಿತು ಮತ್ತು 1500 ಕ್ವಿಂಟ ಹೆಚ್ಚು ಜನರು ಗಾಯಗೊಂಡರು.
- ಈ ದುರಂತವು ಭಾರತೀಯರಿಗೆ ಅಸಹಜ ಆಘಾತವಾಗಿತ್ತು ಮತ್ತು ಬ್ರಿಟೀಷ್ ವ್ಯವಸ್ಥೆಯ ನ್ಯಾಯದಲ್ಲಿ ತಮ್ಮ ನಂಬಿಕೆಯನ್ನು ಸಂಪೂರ್ಣವಾಗಿ ನಾಶಗೊಳಿಸಿತು.
- ಹತ್ಯಾಕಾಂಡಕ್ಕೆ ವಿಚಾರಣೆ ನಡೆಸಲು ಸರ್ಕಾರವು ಹಂಟರ್ ಆಯೋಗವನ್ನು ಸ್ಥಾಪಿಸಿತು. ಈ ಆಯೋಗವು ಡ್ರೈಯರಿಂದ ಆಪಾದನೆಯನ್ನು ಖಂಡಿಸಿದರೂ, ಅದು ಅವನ ವಿರುದ್ಧ ಯಾವುದೇ ಶಿಸ್ತಿನ ಕ್ರಮವನ್ನು ವಿಧಿಸಲಿಲ್ಲ.

4. ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ ಭಾರತ ರತ್ನ

ಪ್ರಮುಖ ಸುದ್ದಿ

- ಗಣರಾಜ್ಯೋತ್ಸವದ ಮುನ್ನಾದಿನ ಕೇಂದ್ರ ಸರ್ಕಾರ ಮೂವರು ಗಣ್ಯರಿಗೆ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ ಭಾರತ ರತ್ನ ಘೋಷಿಸಿದೆ.

ಮುಖ್ಯ ಅಂಶಗಳು

- ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಜನಸಂಘ ಮುಖಂಡ ನಾನಾಜಿ ದೇಶ್‌ಮುಖ್ ಹಾಗೂ ಹಿರಿಯ ಸಂಗೀತಗಾರ ಭೂಪೇನ್ ಹರ್ಮಾರಿಕಾ ಅವರಿಗೆ ಈ ಪ್ರತಿಷ್ಠಿತ ಪುರಸ್ಕಾರ ಲಭಿಸಿದೆ.
- ದೇಶ್‌ಮುಖ್ ಹಾಗೂ ಹರ್ಮಾರಿಕಾ ಅವರಿಗೆ ಮರಣೋತ್ತರವಾಗಿ ಭಾರತರತ್ನ ದಕ್ಕಿದೆ.
- ಸರ್ಕಾರದ ಶಿಫಾರಸು ಮೇರೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಈ ಪುರಸ್ಕಾರ ಘೋಷಿಸಿದ್ದಾರೆ.
- 2015ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಮದನ್ ಮೋಹನ್ ಮಾಳವೀಯ ಅವರಿಗೆ ಭಾರತರತ್ನ ಘೋಷಿಸಲಾಗಿತ್ತು.
- ಒಂದು ಸರ್ಕಾರದ ಅವಧಿಯಲ್ಲಿ ಐವರಿಗೆ ಭಾರತರತ್ನ ದೊರೆಯುತ್ತಿರುವುದು ಇದೇ ಮೊದಲು.
- ಇದರೊಂದಿಗೆ, ಒಟ್ಟಾರೆ ಭಾರತ ರತ್ನ ಪುರಸ್ಕೃತರ ಸಂಖ್ಯೆ 48ಕ್ಕೆ ಏರಿಕೆ ಆಗಿದೆ.

ಏನಿದು ಭಾರತ ರತ್ನ?

- ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಭಾರತ ಸರ್ಕಾರ ನೀಡುವ ಪರಮೋಚ್ಚ ಗೌರವವೇ ಭಾರತ ರತ್ನ. ಇದನ್ನು ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ ಎಂದೂ ಪರಿಗಣಿಸಲಾಗಿದೆ. ಆಯ್ಕೆಯಾದವರಿಗೆ ಅಶ್ವತ್ಥ ಎಲೆಯ ಆಕಾರದಲ್ಲಿರುವ ಪದಕವನ್ನು ನೀಡಿ ಗೌರವಿಸಲಾಗುತ್ತದೆ.

ಅರ್ಹರು ಯಾರು?

- ಆರಂಭದಲ್ಲಿ ಕಲೆ, ಸಾಹಿತ್ಯ, ವಿಜ್ಞಾನ, ಸಮಾಜಸೇವೆ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರು ಅಥವಾ ಸಾಧನೆ ಮಾಡಿದವರನ್ನು ಭಾರತ ರತ್ನಕ್ಕೆ ಪರಿಗಣಿಸಲಾಗುತ್ತಿತ್ತು. ಆದರೆ, 2011ರ ಡಿಸೆಂಬರ್‌ನಲ್ಲಿ ತಿದ್ದುಪಡಿ ಮಾಡಿ ಯಾವುದೇ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರನ್ನು ಅರ್ಹರು ಎಂದು ಪರಿಗಣಿಸಲು ತೀರ್ಮಾನಿಸಲಾಯಿತು. ಭಾರತ ರತ್ನ ನೀಡಲು ಜನಾಂಗ, ಲಿಂಗ, ವೃತ್ತಿ ಇತ್ಯಾದಿಗಳೆಲ್ಲವನ್ನೂ ಮೀರಿ ಸಾಧನೆಯನ್ನು ಮಾತ್ರ ಮಾನದಂಡವಾಗಿ ಪರಿಗಣಿಸಲಾಗುತ್ತಿದೆ.

ಆಯ್ಕೆ ಮಾಡುವವರು ಯಾರು?

- ಭಾರತ ರತ್ನಕ್ಕೆ ಕೇಂದ್ರ ಗೃಹ ಇಲಾಖೆ ಹೆಸರುಗಳನ್ನು ಶಿಫಾರಸು ಮಾಡುತ್ತದೆ. ಅರ್ಹತೆ, ಮಾನದಂಡ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಪ್ರಧಾನ ಮಂತ್ರಿಗಳು ಹೆಸರನ್ನು ಆಯ್ಕೆ ಮಾಡಿ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡುತ್ತಾರೆ. ರಾಷ್ಟ್ರಪತಿಗಳು ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ. ಸಾಮಾನ್ಯವಾಗಿ ಒಂದು ವರ್ಷ ಮೂವರು ಸಾಧಕರನ್ನು ಆಯ್ಕೆ ಮಾಡಲು ಅವಕಾಶವಿದೆ.
- ಭಾರತ ರತ್ನದ ಜತೆ ನಗದು ಪುರಸ್ಕಾರ ಇರುವುದಿಲ್ಲ. ಆದರೆ, ಗೌರವಕ್ಕೆ ಪಾತ್ರರಾದವರು ಸರ್ಕಾರದ ಕೆಲವು ಸೌಲಭ್ಯಗಳನ್ನು ಪಡೆಯಬಹುದಾಗಿದೆ. ರೈಲುಗಳಲ್ಲಿ ಉಚಿತ ಪ್ರಯಾಣ, ಸರ್ಕಾರಿ ಕಾರ್ಯಕ್ರಮಗಳಲ್ಲಿ ಆದ್ಯತೆ ಸೇರಿದಂತೆ ಕೆಲವು ಸರ್ಕಾರಿ ಸೌಲಭ್ಯಗಳು ದೊರೆಯುತ್ತವೆ. ಅಲ್ಲದೆ, ಭಾರತ ರತ್ನಕ್ಕೆ ಪಾತ್ರರಾದವರು ಭಾರತ ಸರ್ಕಾರದ ಗಣ್ಯರ ಪಟ್ಟಿ ಅಥವಾ ಪ್ರೊಟೋಕಾಲ್‌ನಲ್ಲಿ ಏಳನೇ ಸ್ಥಾನ ಪಡೆಯುತ್ತಾರೆ. ಅಂದರೆ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ, ರಾಜ್ಯಪಾಲ, ಮಾಜಿ ರಾಷ್ಟ್ರಪತಿ, ಉಪಪ್ರಧಾನ ಮಂತ್ರಿ, ಮುಖ್ಯ ನ್ಯಾಯಾಧೀಶ, ಲೋಕಸಭಾ ಸ್ಪೀಕರ್, ಕ್ಯಾಬಿನೆಟ್

ಮಂತ್ರಿ, ಮುಖ್ಯಮಂತ್ರಿ, ಮಾಜಿ ಪ್ರಧಾನ ಮಂತ್ರಿ ಮತ್ತು ಸಂಸತ್ತಿನ ಎರಡೂ ಸದನದ ವಿರೋಧ ಪಕ್ಷದ ನಾಯಕರ ನಂತರದ ಸ್ಥಾನ ಪಡೆಯುತ್ತಾರೆ.

- ಅಶ್ವತ್ಥ ಎಲಿಯ ಆಕಾರದಲ್ಲಿ ಪದಕವಿರುತ್ತದೆ. ಇದರ ಒಂದು ಬದಿಯಲ್ಲಿ ರಾಷ್ಟ್ರಲಾಂಛನವಿದ್ದು 'ಸತ್ಯಮೇವ ಜಯತೇ' ಎಂದು ಬರೆದಿರುತ್ತದೆ. ಮತ್ತೊಂದು ಬದಿಯಲ್ಲಿ ಸೂರ್ಯನ ಚಿತ್ರ ಮತ್ತು ಅದರ ಕೆಳಗೆ ದೇವನಾಗರಿ ಲಿಪಿಯಲ್ಲಿ 'ಭಾರತ ರತ್ನ' ಎಂದು ಬರೆಯಲಾಗಿದೆ.

ಆರಂಭವಾದದ್ದು ಯಾವಾಗ?

- 1954ರಲ್ಲಿ ಭಾರತ ರತ್ನ ನೀಡಲು ಆರಂಭವಾಯಿತು. ಸ್ವಾತಂತ್ರ್ಯ ಹೋರಾಟಗಾರ ಸಿ. ರಾಜಗೋಪಾಲಾಚಾರಿ, ಶಿಕ್ಷಣ ತಜ್ಞ ಮತ್ತು ದೇಶದ ಮೊದಲ ಉಪರಾಷ್ಟ್ರಪತಿಗಳಾದ ಸರ್ವಪಲ್ಲಿ ರಾಧಾಕೃಷ್ಣನ್, ಭೌತವಿಜ್ಞಾನಿ ಸಿ.ವಿ. ರಾಮನ್ ಮೊದಲ ಬಾರಿ ಈ ಗೌರವಕ್ಕೆ ಪಾತ್ರರಾದರು.

ಮರಣೋತ್ತರವಾಗಿ ನೀಡಲು ಅವಕಾಶ ಇದೆಯೇ?

- ಭಾರತ ರತ್ನ ನೀಡಲು ಆರಂಭಿಸಿದಾಗ ಮರಣೋತ್ತರವಾಗಿ ನೀಡಲು ಅವಕಾಶ ಇರಲಿಲ್ಲ. ಆದರೆ, 1955ರಲ್ಲಿ ನಿಯಮಗಳಿಗೆ ತಿದ್ದುಪಡಿ ತಂದು ಮರಣೋತ್ತರವಾಗಿ ನೀಡಲು ಅವಕಾಶ ಕಲ್ಪಿಸಲಾಯಿತು. ಮರಣೋತ್ತರವಾಗಿ ಮೊದಲು ಈ ಗೌರವಕ್ಕೆ ಪಾತ್ರರಾದವರು ಮಾಜಿ ಪ್ರಧಾನಿ ದಿ. ಲಾಲ್ ಬಹದ್ದೂರ್ ಶಾಸ್ತ್ರಿ. 1966ರಲ್ಲಿ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಲಾಯಿತು.
- ಸಾಮಾನ್ಯವಾಗಿ ಭಾರತೀಯ ಸಾಧಕರಿಗೆ ಭಾರತ ರತ್ನ ನೀಡಲಾಗುತ್ತಿದೆ. 1980ರಲ್ಲಿ ಮದರ್ ತೆರೆಸಾ ಅವರನ್ನು ಭಾರತೀಯರು ಎಂದು ಪರಿಗಣಿಸಿ ಭಾರತ ರತ್ನ ನೀಡಿದ ಬಳಿಕ ಇಬ್ಬರು ವಿದೇಶಿಯರಿಗೆ ಈ ಗೌರವ ಸಂದಿದೆ. ಅವಿಭಜಿತ ಪಾಕಿಸ್ತಾನದ ಸ್ವಾತಂತ್ರ್ಯ ಹೋರಾಟಗಾರ ಅಬ್ದುಲ್ ಗಫರ್ ಖಾನ್ ಅವರಿಗೆ 1987ರಲ್ಲಿ ಮತ್ತು ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರಿಗೆ 1990ರಲ್ಲಿ ಭಾರತ ರತ್ನ ನೀಡಿ ಗೌರವಿಸಲಾಗಿತ್ತು.

ಯಾವತ್ತಾದರೂ ಭಾರತ ರತ್ನ ಘೋಷಣೆಯಾಗಿ ರದ್ದಾಗಿತ್ತೇ?

- ಹೌದು ಒಂದು ಬಾರಿ ಭಾರತ ರತ್ನ ಘೋಷಣೆಯಾಗಿ ನಂತರ ರದ್ದು ಮಾಡಬೇಕಾದ ಸಂದರ್ಭ ಒದಗಿಬಂದಿತ್ತು. ಅದು ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರಿಗೆ. 1992ರಲ್ಲಿ ಸುಭಾಷ್‌ಚಂದ್ರ ಬೋಸ್‌ಗೆ ಮರಣೋತ್ತರವಾಗಿ ಭಾರತ ರತ್ನ ಗೌರವ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಆದರೆ, ಅದರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆಯಾಗಿತ್ತು. ನೇತಾಜಿಯವರು ಬದುಕಿದ್ದಾರೆಯೇ ಅಥವಾ ಮೃತಪಟ್ಟಿದ್ದಾರೆಯೇ ಎಂಬ ಬಗ್ಗೆ ಅನುಮಾನಗಳಿವೆ. ಇಂತಹ ಸಂದರ್ಭದಲ್ಲಿ ಅವರಿಗೆ ಭಾರತ ರತ್ನ ನೀಡುವ ನಿರ್ಧಾರ ಸರಿಯೇ ಎಂದು ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು. ಕೊನೆಗೆ 1997ರಲ್ಲಿನ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಬೋಸ್ ಅವರಿಗೆ ಭಾರತ ರತ್ನ ನೀಡುವ ನಿರ್ಧಾರವನ್ನು ರದ್ದುಗೊಳಿಸಲಾಗಿತ್ತು. ಒಮ್ಮೆ ಒಬ್ಬ ವ್ಯಕ್ತಿಗೆ ಭಾರತ ರತ್ನ ಘೋಷಿಸಿ ನಂತರ ರದ್ದು ಮಾಡಿದ್ದು ಇದೇ ಮೊದಲು ಹಾಗೂ ಕೊನೆಯಾಗಿದೆ.

ಇತರ ವಿವಾದಗಳು...

- ಭಾರತ ರತ್ನ ನೀಡುವ ವಿಚಾರವೂ ಹಲವು ಬಾರಿ ವಿವಾದಕ್ಕೀಡಾಗಿದೆ. ಸುಭಾಷ್ ಚಂದ್ರ ಬೋಸ್ ಪ್ರಕರಣದ ನಂತರ, 2013ರಲ್ಲಿ ವಿಜ್ಞಾನಿ ಸಿ.ಎನ್.ಆರ್. ರಾವ್ ಮತ್ತು ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರಿಗೆ ಭಾರತ ರತ್ನ ಘೋಷಣೆಯಾದಾಗ ಆಕ್ಷೇಪ ವ್ಯಕ್ತವಾಗಿತ್ತು. ಸರ್ಕಾರದ ನಿರ್ಧಾರ ಪ್ರಶ್ನಿಸಿ ಹಲವಾರು ಮಂದಿ ಕೆಲವು ರಾಜ್ಯಗಳ ಹೈಕೋರ್ಟ್‌ಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಹೋಮಿ ಭಾಭಾ, ವಿಕ್ರಮ್ ಸರಾಭಾಯಿಯಂತಹ ವಿಜ್ಞಾನಿಗಳು ಸಿ.ಎನ್.ಆರ್. ರಾವ್ ಅವರಿಗಿಂತಲೂ ಹೆಚ್ಚಿನ ಕೊಡುಗೆ ನೀಡಿದ್ದಾರೆ ಎಂದು ಅರ್ಜಿಗಳಲ್ಲಿ ಪ್ರತಿಪಾದಿಸಲಾಗಿತ್ತು. ಸಚಿನ್ ತೆಂಡೂಲ್ಕರ್ ಅವರು ರಾಜ್ಯಸಭಾ ಸದಸ್ಯರಾಗಿರುವುದರಿಂದ ಅವರನ್ನು ಆಯ್ಕೆ ಮಾಡಿದ್ದು, ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ. ದೆಹಲಿ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಡ ಹಾಗೂ ಮಿಜೋರಾಂ ರಾಜ್ಯಗಳಲ್ಲಿ ಚುನಾವಣಾ ಪ್ರಕ್ರಿಯೆ ಪ್ರಗತಿಯಲ್ಲಿರುವಾಗ ಈ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಇದು ನೀತಿ ಸಂಹಿತೆಯ ಉಲ್ಲಂಘನೆ ಎಂದು ಚುನಾವಣಾ ಆಯೋಗಕ್ಕೂ ದೂರು ನೀಡಲಾಗಿತ್ತು. ಆದರೆ ಕೊನೆಯಲ್ಲಿ, ಎಲ್ಲ ಅರ್ಜಿಗಳನ್ನು ರದ್ದುಪಡಿಸಿದ್ದ ಹೈಕೋರ್ಟ್‌ಗಳು ಮತ್ತು ಚುನಾವಣಾ ಆಯೋಗ ರಾವ್ ಮತ್ತು ಸಚಿನ್ ಕೊಡುಗೆಯನ್ನು ಕೊಂಡಾಡಿದ್ದವು.

ಮರಣೋತ್ತರವಾಗಿ ಗೌರವಕ್ಕೆ ಪಾತ್ರರಾದವರು ಯಾರೆಲ್ಲ?

- ಲಾಲ್ ಬಹದ್ದೂರ್ ಶಾಸ್ತ್ರಿ (ಮಾಜಿ ಪ್ರಧಾನಿ)
- ಕುಮಾರಸ್ವಾಮಿ ಕಾಮರಾಜ್ (ತಮಿಳುನಾಡಿನ ಮಾಜಿ ಮುಖ್ಯಮಂತ್ರಿ)
- ವಿನೋಬಾ ಭಾವೆ (ಭೂದಾನ ಚಳವಳಿಯ ಹರಿಕಾರರು)
- ಡಾ. ಎಮ್. ಜಿ. ರಾಮಚಂದ್ರನ್ (ತಮಿಳು ನಟ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ)
- ಡಾ. ಬಿ.ಆರ್.ಅಂಬೇಡ್ಕರ್ (ಸಂವಿಧಾನ ಶಿಲ್ಪಿ)
- ರಾಜೀವ್ ಗಾಂಧಿ (ಮಾಜಿ ಪ್ರಧಾನಿ)
- ಸರ್ದಾರ್ ವಲ್ಲಭಭಾಯ್ ಪಟೇಲ್ (ದೇಶದ ಮೊದಲ ಗೃಹ ಸಚಿವ)
- ಮೌಲಾನಾ ಅಬ್ದುಲ್ ಕಲಮ್ ಆಜಾದ್ (ಸ್ವಾತಂತ್ರ್ಯ ಹೋರಾಟಗಾರ)
- ಅರುಣಾ ಅಸಫ್ ಅಲಿ (ಸ್ವಾತಂತ್ರ್ಯ ಹೋರಾಟಗಾರ)
- ಗೋಪಿನಾಥ್ ಬೋರ್ಡೋಲೋಯಿ (ಸ್ವಾತಂತ್ರ್ಯ ಹೋರಾಟಗಾರ)
- ಮದನ ಮೋಹನ ಮಾಳವೀಯ (ಸ್ವಾತಂತ್ರ್ಯ ಹೋರಾಟಗಾರ, ರಾಜಕಾರಣಿ)
- ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರು, ವಿಜ್ಞಾನಿ ಸಿ.ವಿ.ರಾಮನ್, ಖ್ಯಾತ ಗಾಯಕಿಯರಾದ ಲತಾ ಮಂಗೇಶ್ಕರ್, ಸುಬ್ಬುಲಕ್ಷ್ಮಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ, ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಅನೇಕ ಗಣ್ಯರು ಜೀವಿತಾವಧಿಯಲ್ಲಿ ಭಾರತ ರತ್ನಕ್ಕೆ ಪಾತ್ರರಾಗಿದ್ದಾರೆ.
- ಅತಿ ಕಿರಿಯ ವಯಸ್ಸಿನಲ್ಲೇ ಭಾರತ ರತ್ನಕ್ಕೆ ಪಾತ್ರರಾದವರು – ಸಚಿನ್ ತೆಂಡೂಲ್ಕರ್ (40ನೇ ವಯಸ್ಸಿನಲ್ಲಿ)
- ಭಾರತ ರತ್ನಕ್ಕೆ ಪಾತ್ರರಾದ ಮೊದಲ ಕನ್ನಡಿಗ – ಸರ್.ಎಂ.ವಿಶ್ವೇಶ್ವರಯ್ಯ

5. ಅಂತರರಾಷ್ಟ್ರೀಯ ಶಿಕ್ಷಣ ದಿನ

ಪ್ರಮುಖ ಸುದ್ದಿ

- ಜಗತ್ತಿನಲ್ಲಿ ತಾಂಡವವಾಡುತ್ತಿರುವ ಬಹುತೇಕ ಸಮಸ್ಯೆಗಳಿಗೆ ಶಿಕ್ಷಣವೇ ಮದ್ದು. ಈ ಅಂಶಗಳನ್ನು ತಾನು ಕುಡಿಯೊಡೆದ ಆರಂಭಿಕ ದಿನಗಳಲ್ಲೇ ಅರಿತಿದ್ದ ವಿಶ್ವಸಂಸ್ಥೆ, ಜನವರಿ 24ನ್ನು ಅಂತರರಾಷ್ಟ್ರೀಯ ಶಿಕ್ಷಣ ದಿನವಾಗಿ ಘೋಷಿಸಿತು.

ಮುಖ್ಯ ಅಂಶಗಳು

- ಶಿಕ್ಷಣ ಮಾನವನ ಸರ್ವತೋಮುಖ ಅಭಿವೃದ್ಧಿಯ ಅಂಶಗಳಲ್ಲಿ ಅಗ್ರಗಣ್ಯ. ಮಾನವ ಹಕ್ಕುಗಳಲ್ಲಿ ಶಿಕ್ಷಣ ಹಕ್ಕೂ ಒಂದಾಗಿದ್ದು, ಸರ್ವರಿಗೂ ಶಿಕ್ಷಣ ಒದಗಿಸುವುದು ಸುಖೀ ರಾಜ್ಯದ ಪರಿಕಲ್ಪನೆಯೂ ಆಗಿದೆ.
- ರಾಷ್ಟ್ರಗಳ ಅಭಿವೃದ್ಧಿ ಕೇವಲ ನೈಸರ್ಗಿಕ ಸಂಪನ್ಮೂಲಗಳಿಂದ ಮಾತ್ರ ಸಾಧ್ಯವಿಲ್ಲ. ಅಂತಹ ನೈಸರ್ಗಿಕ ಸಂಪನ್ಮೂಲಗಳನ್ನು ದಕ್ಷವಾಗಿ ಹಾಗೂ ಸಮರ್ಪಕ ರೀತಿಯಲ್ಲಿ ಬಳಸಿಕೊಳ್ಳುವ ಮಾನವ ಸಂಪನ್ಮೂಲ ಅಗತ್ಯ.
- ದಕ್ಷ ಮಾನವ ಸಂಪನ್ಮೂಲ ಶಿಕ್ಷಣದಿಂದ ಮಾತ್ರ ಸಾಧ್ಯ. ಇದಕ್ಕೆ ನೈಜ ಉದಾಹರಣೆ ಆಫ್ರಿಕಾ ಖಂಡದ ರಾಷ್ಟ್ರಗಳು. ಈ ರಾಷ್ಟ್ರಗಳು ಅಪಾರ ಪ್ರಮಾಣದ ನೈಸರ್ಗಿಕ ಸಂಪನ್ಮೂಲಗಳಿಂದ ಸಂಪದ್ಭರಿತವಾಗಿದ್ದರೂ, ಸೂಕ್ತ ಮಾನವ ಸಂಪನ್ಮೂಲ ಕೊರತೆಯಿಂದ ಇಂದಿಗೂ ಸಮಸ್ಯೆಗಳ ಆಗರವೇ ಆಗಿವೆ.
- ಬಹುತೇಕ ದೇಶಗಳು ರಾಷ್ಟ್ರೀಯ ಶಿಕ್ಷಣವನ್ನು ಸಾರ್ವತ್ರಿಕ ಹಕ್ಕಾಗಿ ಘೋಷಿಸಿದ್ದರೂ, ಇಂದಿಗೂ ವಿಶ್ವದಾದ್ಯಂತ ಅಂದಾಜು 262 ದಶಲಕ್ಷ ಮಕ್ಕಳು ಮತ್ತು ಯುವಕರು ಶಾಲೆಯ ಮುಖವನ್ನೇ ನೋಡಿಲ್ಲ.
- 617 ದಶಲಕ್ಷ ಮಂದಿ ಮಕ್ಕಳು ಹಾಗೂ ಹದಿಹರೆಯದ ಮಕ್ಕಳಿಗೆ ಓದಲು ಹಾಗೂ ಗಣಿತದ ಮೂಲಭೂತಪರಿಕಲ್ಪನೆಗಳ ಅರಿವಿಲ್ಲ.
- ಆಫ್ರಿಕಾದ ಸಹರಾ ಮರುಭೂಮಿಗೆ ಹೊಂದಿಕೊಂಡಿರುವ ರಾಷ್ಟ್ರಗಳಲ್ಲಿ ಶೇ.40 ಹೆಣ್ಣು ಮಕ್ಕಳು ಪ್ರಾಥಮಿಕ ಶಿಕ್ಷಣವನ್ನೇ ಪಡೆದಿಲ್ಲ ಎಂಬ ಅಂಶಗಳು ಎಲ್ಲರನ್ನು ಬೆಚ್ಚಿಬೀಳಿಸುವಂತಿದೆ.

6. ಜೈಪುರ ಸಾಹಿತ್ಯೋತ್ಸವ

ಪ್ರಮುಖ ಸುದ್ದಿ

- ಜಗತ್ತಿನ ದೊಡ್ಡ ಸಾಹಿತ್ಯೋತ್ಸವಗಳಲ್ಲಿ ಒಂದಾದ ಜೈಪುರ ಸಾಹಿತ್ಯೋತ್ಸವ ಇತ್ತೀಚೆಗೆ ಪ್ಯಾಲೇಸ್‌ನಲ್ಲಿ ಆರಂಭವಾಗಲಿದೆ.

ಮುಖ್ಯ ಅಂಶಗಳು

- ಇದು ಹನ್ನೆರಡನೇ ಆವೃತ್ತಿ, ಜ. 28ರಂದು ಸಮಾರೋಪಗೊಳ್ಳಲಿರುವ ಸಾಹಿತ್ಯೋತ್ಸವದಲ್ಲಿ ಜಗತ್ತಿನ ವಿವಿಧ ದೇಶಗಳ ಶ್ರೇಷ್ಠ ಸಾಹಿತಿಗಳು, ಚಿಂತಕರು, ಮಾನವಶಾಸ್ತ್ರಜ್ಞರು, ರಾಜಕಾರಣಿಗಳು, ಉದ್ಯಮಿಗಳು, ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ.
- ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರತಿಪಾದಿಸುವುದು ಮತ್ತು ಆರೋಗ್ಯಪೂರ್ಣ ಸಂವಾದಕ್ಕೆ ಪ್ರಜಾಸತ್ತಾತ್ಮಕ ಮತ್ತು ತಟಸ್ಥ ವೇದಿಕೆಯನ್ನು ಒದಗಿಸಿಕೊಡುವುದು ಈ ಸಾಹಿತ್ಯೋತ್ಸವದ ಮುಖ್ಯ ಉದ್ದೇಶ
- ಸಾಹಿತ್ಯದ ಜತೆಗೆ ಯುದ್ಧ, ಬೇಹುಗಾರಿಕೆ, ರಾಜಕೀಯ, ಗಡಿ ಸಮಸ್ಯೆ, ಸಿನಿಮಾ, ಇತಿಹಾಸ, ಕಲೆ ಸೇರಿದಂತೆ ಹಲವು ವಿಷಯಗಳ ಕುರಿತು ಗೋಷ್ಠಿಗಳು ನಡೆಯಲಿವೆ.
- ಸಾಹಿತ್ಯ ಉತ್ಸವದ ಜತೆಗೆ ಕಳೆದ ಆರು ವರ್ಷಗಳಿಂದ 'ಜೈಪುರ ಬುಕ್ ಮಾರ್ಕ್' ಅನ್ನು ಆಯೋಜಿಸಲಾಗುತ್ತಿದೆ.
- ಪ್ರಕಾಶಕರು, ಸಾಹಿತ್ಯ ಪ್ರತಿನಿಧಿಗಳು, ಭಾಷಾಂತರಕಾರರು, ಸಾಹಿತಿಗಳ ನಡುವೆ ಸಂಪರ್ಕ ಏರ್ಪಡಿಸುವುದು ಈ ವೇದಿಕೆಯ ಮುಖ್ಯ ಉದ್ದೇಶವಾಗಿದೆ.
- ಯುವ ಸಾಹಿತಿಗಳಿಗೆ ಕಾರ್ಯಾಗಾರಗಳನ್ನೂ ಏರ್ಪಡಿಸಲಾಗುತ್ತಿದ್ದು, ಕಥೆ, ಕವನ, ಸಿನಿಮಾ ಸ್ಕ್ರಿಪ್ಟ್, ಕಾದಂಬರಿ, ಸೃಜನೇತರ ಬರವಣಿಗೆ ಕುರಿತು ತಜ್ಞರಿಂದ ತರಬೇತಿ ನೀಡಲಾಗುತ್ತದೆ. ಜತೆಗೆ ಆಯ್ಕೆಯಾದ ಹತ್ತು ಬರಹಗಾರರಿಗೆ ಅಂತರರಾಷ್ಟ್ರೀಯ ಪ್ರಕಾಶಕರ ಜತೆ ಸಂಪರ್ಕವನ್ನೂ ಕಲ್ಪಿಸಲಾಗುತ್ತದೆ. ಮೂರು ಪ್ರತ್ಯೇಕ ವಿಭಾಗ, ಗಳಲ್ಲಿ ಪ್ರಶಸ್ತಿಯನ್ನೂ ನೀಡಲಾಗುತ್ತದೆ.

7. ಸುರಿನಾಮಿ-ಹಿಂದೂಸ್ತಾನಿ ಸಮುದಾಯ

ಪ್ರಮುಖ ಸುದ್ದಿ

- ಯುರೋಪಿನಲ್ಲಿ ವಾಸಿಸುತ್ತಿರುವ ಸುರಿನಾಮಿ-ಹಿಂದೂಸ್ತಾನಿ ಸಮುದಾಯಕ್ಕೆ ಸಾಗರೋತ್ತರ ಭಾರತೀಯ ಪೌರತ್ವ ಪಡೆಯುವ ನಿಯಮಾವಳಿಗಳನ್ನು ಭಾರತ ಸರಳಗೊಳಿಸಿದೆ.

ಮುಖ್ಯ ಅಂಶಗಳು

- ಹಿಂದಿನ ನಿಯಮದ ಪ್ರಕಾರ, ಭಾರತದಿಂದ ಸುರಿನಾಮ್‌ಗೆ ವಲಸೆ ಹೋದ ಹಿರಿಯರ ನಾಲ್ಕನೇ ಪೀಳಿಗೆಯವರವರೆಗೆ ಮಾತ್ರ ಭಾರತದ ಸಾಗರೋತ್ತರ ಪೌರತ್ವ ಸಿಗುತ್ತಿದೆ.
- ನಿಯಮ ಬದಲಾವಣೆ ಬಳಿಕ ಐದು ಮತ್ತು ಆರನೇ ಪೀಳಿಗೆಯವರು ಕೂಡಾ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬಹುದು. ಸುರಿನಾಮ್‌ನಿಂದ ನೆದರ್‌ಲೆಂಡ್‌ಗೆ ಹೋದವರಿಗೂ ಪೌರತ್ವಕ್ಕೆ ಅರ್ಜಿ ಸಲ್ಲಿಸುವ ಅವಕಾಶವಿದೆ.
- 145 ವರ್ಷದ ಹಿಂದೆ ಭಾರತದಿಂದ ಸಾವಿರಾರು ಮಂದಿ ಕಾರ್ಮಿಕರು ಸುರಿನಾಮ್‌ಗೆ ತೆರಳಿದ್ದರು. ಅಲ್ಲಿಗೆ 2 ಲಕ್ಷದಷ್ಟು ಭಾರತೀಯ ಮೂಲದವರು ಇದ್ದಾರೆ.

ಸುರಿನಾಮ್ ದೇಶದ ಬಗ್ಗೆ

- ಸುರಿನಾಮ್, ದಕ್ಷಿಣ ಆಮೇರಿಕ ಖಂಡದ ಉತ್ತರ ಭಾಗದಲ್ಲಿನ ಒಂದು ದೇಶ. ಮೊದಲು ಡಚ್ ಗಯಾನ ಎಂದು ಕರೆಯಲ್ಪಡುತ್ತಿದ್ದ ಈ ದೇಶದ ಪೂರ್ವಕ್ಕೆ ಫ್ರೆಂಚ್ ಗಯಾನ ಮತ್ತು ಪಶ್ಚಿಮಕ್ಕೆ ಗಯಾನ ದೇಶಗಳಿವೆ. ವಿಸ್ತಾರ ಮತ್ತು ಜನಸಂಖ್ಯೆಯ ಲೆಕ್ಕದಲ್ಲಿ ದಕ್ಷಿಣ ಆಮೇರಿಕದ ಅತೀ ಚಿಕ್ಕ ದೇಶ ಇದು.
- ರಾಷ್ಟ್ರದ ರಾಜಧಾನಿ ಪರಮಾರಿಬೋ.
- ಡಚ್ಚರು ಗುಲಾಮಗಿರಿ ವ್ಯವಸ್ಥೆಯನ್ನು ಜಾರಿಯಲ್ಲಿಟ್ಟರು. ಈ ಗುಲಾಮರು ಬಹುತೇಕ ಆಫ್ರಿಕಾ ಮೂಲದವರಾಗಿದ್ದರು. ೧೮೬೩ ರಲ್ಲಿ ಗುಲಾಮಗಿರಿ ವ್ಯವಸ್ಥೆ ರದ್ದಾದ ಬಳಿಕ ಡಚ್ಚರು ಸುರಿನಾಮ್ ನ ಗದ್ದೆ ಹಾಗೂ ತೋಟಗಳಲ್ಲಿ ದುಡಿಯಲು ಇಂಡೋನೇಷ್ಯಾ ಮತ್ತು ಭಾರತದಿಂದ ಕೆಲಸದಾಳುಗಳನ್ನು ಸಾಗಿಸಿದರು. ೧೯೫೩ರಲ್ಲಿ ಸುರಿನಾಮ್ ಜನತೆ ಸ್ವಲ್ಪಮಟ್ಟಿನ ಸ್ವಯಮಾಡಳಿತದ ಅಧಿಕಾರವನ್ನು ಪಡೆದುಕೊಂಡರು. ನಂತರ ನವೆಂಬರ್ ೨೫ -೧೯೭೫ ರಂದು ಸುರಿನಾಮ್ ಪೂರ್ಣವಾಗಿ ಸ್ವತಂತ್ರವಾಯಿತು.
- ಭೂಮಧ್ಯರೇಖೆಯ ಬಳಿಯಿರುವ ಸುರಿನಾಮ್ ದೇಶದ ೮೦% ಭಾಗವು ಉಷ್ಣವಲಯದ ಮಳೆಕಾಡು ಹಾಗೂ ಸವಾನ್ನಾ ಹುಲ್ಲುಗಾವಲುಗಳಿಂದ ಕೂಡಿದೆ. ಉತ್ತರದ ಅಟ್ಲಾಂಟಿಕ್ ಸಾಗರತೀರದ ಪ್ರದೇಶವು ಬಹುಪಾಲು ಕೃಷಿಭೂಮಿಯಾಗಿದ್ದು ನಾಡಿನ ಬಹುವಾಸಿ ಜನರು ಇಲ್ಲಿಯೇ ನೆಲೆಯಾಗಿದ್ದಾರೆ. ಸುರಿನಾಮ್ ಒಂದು ಹಿಂದುಳಿದ ದೇಶವಾಗಿದೆ. ಬಾಕ್ಸೈಟ್ ಉದ್ಯಮ ದೇಶದ ಆರ್ಥಿಕವ್ಯವಸ್ಥೆಯ ಆಧಾರ. ಬತ್ತ ಹಾಗೂ ಬಾಳೆ ಇಲ್ಲಿಯ ಪ್ರಮುಖ ಬೆಳೆಗಳು.

8. ವಂದೇ ಭಾರತ್ ಎಕ್ಸ್‌ಪ್ರೆಸ್

ಪ್ರಮುಖ ಸುದ್ದಿ

- ಶತಾಬ್ದಿ ಎಕ್ಸ್‌ಪ್ರೆಸ್ ಬದಲಿಗೆ ಹಂತಹಂತವಾಗಿ ಹಳಿಗೆ ಇಳಿಯಲಿರುವ ಟ್ರೇನ್-18ಗೆ 'ವಂದೇ ಭಾರತ್ ಎಕ್ಸ್‌ಪ್ರೆಸ್' ಎಂದು ನಾಮಕರಣ ಮಾಡಲು ರೈಲ್ವೆ ಸಚಿವಾಲಯ ನಿರ್ಧರಿಸಿದೆ.

ಮುಖ್ಯ ಅಂಶಗಳು

- ಈ ರೈಲು ದಿಲ್ಲಿ ಮತ್ತು ವಾರಾಣಸಿ ನಡುವೆ ಗಂಟೆಗೆ ಗರಿಷ್ಠ 160 ಕಿ.ಮೀ ವೇಗದಲ್ಲಿ ಓಡಾಟ ನಡೆಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶೀಘ್ರವೇ ಹಸಿರು ನಿಶಾನೆ ತೋರಲಿದ್ದಾರೆ.
- 16 ಕೋಚ್‌ಗಳ ಈ ರೈಲನ್ನು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ 18 ತಿಂಗಳುಗಳಲ್ಲಿ ನಿರ್ಮಿಸಲಾಗಿದೆ.
- ದೇಶದ ಪ್ರಥಮ ಎಂಜಿನ್ ರಹಿತ ರೈಲು ಎಂಬ ಖ್ಯಾತಿ ಇದರದ್ದಾಗಿದೆ.
- ಇದು ಸಂಪೂರ್ಣ ಹವಾನಿಯಂತ್ರಿತ ರೈಲಾಗಿದ್ದು, ಕಾನ್ಪುರ ಮತ್ತು ಅಲಹಾಬಾದ್‌ಗಳಲ್ಲಿ ನಿಲುಗಡೆ ಹೊಂದಲಿದೆ.
- ಅಲ್ಲದೆ ಎರಡು ಎಕ್ಸಿಕ್ಯೂಟಿವ್ ಚೇರ್ ಕಾರ್‌ಗಳನ್ನು (ಐಷಾರಾಮಿ) ಹೊಂದಿರುತ್ತದೆ